

1 ಪೂರ್ವಕಾಲವೃತ್ತಾಂತ

ವಂಜಾವಳಿಗಳು - ಅದಾಮನಿಂದ ನೋಹನ ತನಕ
1 ¹⁻³ಆದಾಮ್, ಶೇತ್ರ, ಏನೋಎಂ್, ಕೇನಾನ್, ಮಹಿ
 ಲಲೀಲ್, ಯೀರೆದ್, ಹನೋಕ್, ಮೆತೂವೆಲಹ,
 ಲೆಮೆಕ್ ಮತ್ತು ನೋಹ.

⁴ನೋಹನ ಮಹ್ಯಳು ಯಾರೆಂದರೆ: ಶೇಮ್, ಹಾಮ್
 ಮತ್ತು ಯೀಥೆತ್.

ಯೀಥೆನ ಸಂತತಿಯವರು

⁵ಯೀಥೆತನೆ ಗಂಡುವೆಹ್ಯಳು: ಗೋವೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್,
 ಮೆಷೆಕ್ ಮತ್ತು ತೀರಾಸ್.

⁶ಗೋಮೆರನ ಗಂಡುಮಹ್ಯಳು: ಅವೈನೆಜ್, ರೀಫತ್
 ಮತ್ತು ತೊಗಮ್.

⁷ಯಾವಾನನ ಗಂಡುಮಹ್ಯಳು: ಎಲೀಪ್, ತಾಷೀಫ್,
 ಕಿತ್ತೀಮ್ ಮತ್ತು ದೋದಾನೀಮ್.

ಹಾಮನ ಸಂತತಿಯವರು

⁸ಹಾಮನ ಸಂತತಿಯವರು ಯಾರೆಂದರೆ: ಕೆಂಪ್,
 ಮಿಚ್ಯಾಮ್, ಪ್ರಾಟ್ ಮತ್ತು ಕಾನಾನ್.

⁹ಕೂಷನ ಸಂತತಿಯವರು: ಸೆಬ, ಹವೀಲ, ಸಬ್ರು ರಮ್ಯ
 ಮತ್ತು ಸಚ್ಚಿಕ. ರಮ್ಯನ ಸಂತತಿಯವರು: ಶಿಬ ಮತ್ತು
 ದೆದಾನ್.

¹⁰ಕೂಷನ ಸಂತತಿಯವನಾದ ನಿಮ್ಲೇದನು ದೊಡ್ಡ
 ವನಾಗಿ ಪ್ರಶ್ನಾತ ರಣವೀರನಾದನು. ಲೋಕದೊಳಗೆ
 ಅವನಂಥವನು ಯಾರೂ ಇರಲ್ಲ.

¹¹ಮಿಚ್, ಯಿಮ್ಯಾನು ಲಾಂಡ್ರಿಗ್ ಅನಾಮ್ಯಾರಿಗ್
 ಲೆಹಾಬ್ರಿಗ್ ನಷ್ಟ್ಯಾರಿಗ್¹² ಪತ್ತುಸ್ಟ್ರಿಗ್ ಕಸ್ಲ್ಯಾ
 ರಿಗ್ ಕಪ್ಪೋಯ್ ರಿಗ್ ಮೂಲಪಿತ್, ಫಿಲಿಪ್ಪಿಯುರು
 ಕಸ್ಲ್ಯಾರ್ಂದ ಬಂಡವರು.

¹³ಕಾನಾನನು ಸೀದೋನನ ತಂದೆ. ಸೀದೋನನು
 ಅವನ ಜೊಜ್ಜಲುಮಗನು. ಕಾನಾನನು ಹಿತ್ತೀಯರ
 ಮೂಲಪಿತ್¹⁴ ಇಡಲ್ಲದೆ ಯೆಬಾಸಿಯರಿಗೆ, ಅಮೋರಿ
 ಯರಿಗೆ, ಗಿಗಾಂಫಿಯರಿಗೆ,¹⁵ ಹಿವ್ವಿಯರಿಗೆ,
 ಅಕ್ರಿಯರಿಗೆ, ಸೀನಿಯರಿಗೆ,¹⁶ ಅವಾಂದಿಯರಿಗೆ,

ಚೆಮಾರಿಯರಿಗೆ ಮತ್ತು ಹಮಾತಿಯರಿಗೆ ಕಾನಾನನು
 ಮೂಲಪಿತ್ವಾಗಿದ್ದನು.

ಶೇಮನ ಸಂತತಿಯವರು

¹⁷ಶೇಮನ ಗಂಡುಮಹ್ಯಳು ಯಾರೆಂದರೆ: ಪಲಾಮ್,
 ಅಶ್ವಾರ್, ಅವೆಕ್ಕ್ರ್ದ್, ಲಾದ್ ಮತ್ತು ಅರಾಮ್.
 ಅರಾಮನ ಮಹ್ಯಳು ಯಾರೆಂದರೆ: ಉಂಚ್, ಹಂಲ್,
 ಗತೆರ್ ಮತ್ತು ಮೆಹೆರ್.

¹⁸ಅವೆಕ್ಕ್ರ್ದನು ಶೆಲಹನನ್ನ ವಡೆದನು. ಶೆಲಹನು
 ಏಬಿರನ್ನ ವಡೆದನು.

¹⁹ಒಬಿರನಿಗೆ ಇಬ್ಬರು ಮಹ್ಯಳಿದ್ದರು. ಒಬ್ಬನ ಹಸರು
 ವೆಲ್ಗ್.* ಇವನ ಜೀವಮಾನಕಾಲದಲ್ಲಿ ಭೂಲೋಕದ
 ಜನರು ತಮ್ಮತಮ್ಮೆ ಭಾಷೆಗನುಸಾರವಾಗಿ ಗುಂಪು
 ಗುಂಪಾಗಿ ಪ್ರತ್ಯೇಕವಾದರು. ವೆಲ್ಗನ ತಮ್ಮತ ಹಸರು
 ಯೊಕಾನ್.²⁰ಇವನ ಗಂಡು ಮಹ್ಯಳು: ಅಲೊಂದಾದ್,
 ಶೆಲ್ವ್, ಹಚಮಾರ್ವತ್, ಯೀರಹ,²¹ ಹದೊರಾಮ್,
 ಉಂಚಾಲ್, ದಿಕ್ಲ್²² ಪಬಾಲ್, ಅಬೀಮಾಯೀಲ್,
 ತಿಂಬಾ,²³ ಓಂಫೀರ್, ಹವೀಲಾ ಮತ್ತು ಯೋಂಬಾಬ್.

ಅಬ್ರಹಾಮನ ಸಂತತಿಯವರು

²⁴ಅಬ್ರಹಾಮನ ಸಂತತಿಯವರು ಯಾರೆಂದರೆ: ಅವೆ
 ಕ್ಕ್ರ್ದ್, ಶೆಲಹ,²⁵ ಒಬಿರ್, ವೆಲ್ಗ್, ರೆಯೂ,
 ನೆರೊಗ್, ನಾಹೋರ್, ತೆರಹ,²⁷ ಮತ್ತು ಅಬ್ರಾಮ.
 (ಇವನನ್ನ ಅಬ್ರಹಾಮ ಎಂತಲೂ ಕರೆಯುತ್ತಿದ್ದರು.)

²⁸ಅಬ್ರಹಾಮನ ಗಂಡುಮಹ್ಯಳು: ಇಸಾಕ್ ಮತ್ತು
 ಇವ್ವಾಯೀಲ್,²⁹ ಇವರು ಅಬ್ರಹಾಮನ ಸಂತತಿ
 ಯವರು.

ಇವ್ವಾಯೀಲನ ಮೊದಲನೇ ಮಗ ನೆಂಬಾಯೋತನು.
 ಅವನ ಇತರ ಗಂಡುಮಹ್ಯಳು ಯಾರೆಂದರೆ: ಕೇದಾರ್,
 ಅದ್ಯೇಯೀಲ್, ಮಿಬಾಮ್,³⁰ ಮಿಷ್ಟ್, ದೂಮ, ಮಸ್ಸ,
 ಹದರ್, ತೆಮ್, ³¹ ಯಿಟೊರ್, ನಾಫೀಇ ಮತ್ತು
 ಕೇದಮ್. ಇವರೇ ಇವ್ವಾಯೀಲನ ಮಹ್ಯಳು.

‘³²ಕೆಟುರಳು ಅಬ್ಹಾಮನ ದಾಸಿಯಾಗಿದ್ದಳು. ಆಗೇ ಅಬ್ಹಾಮನಲ್ಲಿ ಹುಟ್ಟಿದ ಗಂಡುಮಕ್ಕಳು ಯಾರೆಂದರೆ: ಜಿಮ್ಮೆನ್‌, ಯೋಕ್ಕಾನ್‌, ಮೆದಾನ್‌, ಮಿದ್ಯಾನ್‌, ಇಪ್ಪಾರ್‌ ಮತ್ತು ಶ್ರೂಹ.

ಯೋಕ್ಕಾನನ ಮಕ್ಕಳು ಯಾರೆಂದರೆ: ಶೆಬ್ ಮತ್ತು ದೀದಾನ್.

³³ಮಿದ್ದಾನನ ಗಂಡುಮರಕ್ಕು ಯಾರೆಂದರೆ: ಏಷ, ಏಫೆರ್, ಹನ್ಸೋರ್, ಅಬೀದ ಮತ್ತು ಎಲ್ಲಾಯಿ. ಇವರು ಕೆಟ್ಟಿರಳ ಸಂತತಿಯವರು.

ಸಾರಣಿಗಂಡುಮಕ್ಕಳು

³⁴ಅಬ್ಜಾಮನು ಇಸಾಕನ ತಂದೆ. ಇಸಾಕನ ಗಂಡು ಮತ್ತು ಶು ಯಾರೆಂದರೆ: ಏಸಾವ ಮತ್ತು ಇಸ್ತೇ,೧೯.

³⁵ ಪಾರ್ವತಿ ಗಂಡುಮಕ್ಕಳು ಯಾರೆಂದರೆ: ಹಲೀಷಬ್ಜ್, ರೆಯುಹವೇಲ್, ಯೆಯುಷ್, ಯಾಭಾವ್ರಾ ಮತ್ತು ಕೋರಹ.

ಸೇಯಾರನ ಎಡ್ಮೋಮ್‌ರು

³⁸ ಸೇಯಾರನ ಗೆಡುವಕ್ಕಳು ಯಾರೆಂದರೆ:
ಲೋಟಾನ್, ಶೋಭಾಲ್, ಚಿಂಮ್ಯೇನ್, ಅನಾಹ,
ದೀಶೋನ್, ಪಚಿರ್ ಮತ್ತು ದೀಶಾನ್.

³⁹ ଲୋକଙ୍କାନନ୍ଦ ଗଂଦୁମୁକ୍ତଳୁ ଯାରେଠିରେ
ହୋଇରିଥିଲୁ ମୁହଁ ହୋଇମାପାର୍ବତୀ ଲୋକଙ୍କାନନ୍ଦିଗେ ତିମ୍ବୁ
ଏବଂ ଡବୁ ସହୋଦରିଯିଲୁ ଜୁଦଳୁ.

40 ಶೈಲೇಬಾಲನ ಮಕ್ಕಳು ಯಾರೆಂದರೆ: ಅಲ್ಲಾನ್,
ಮಾನಹಕ್ತ, ಏಬಾಲ್, ಶೈಫೀ ಮತ್ತು ಓನಾಮ್.

ಚಿಂಬ್ಯೋನನ ಮಕ್ಕಳು ಯಾರೆಂದರೆ: ಅಯ್ಯಾಹೆ ಮತ್ತು
ಅನಾಹ.

⁴¹ ଦେଉରେଣୁ ଅନାକନ ମୁଗ୍ନ.

ದೀಶೋನನು ಹಮ್ಮಾನ್, ಎಷ್ಟಾನ್, ಇತ್ತಾನ್ ಮತ್ತು
ಕೇರಾನ್ ಎಂಬವರನು ವಡೆದವು.

42 పచెరన మక్కలు యారేందరే: బిల్లున్
ఓవాన్ మతు యాకాన్.

ଦିଇଅନନ୍ତ ମୁକ୍ତଖ୍ୟ: ଶ୍ରୀଜ୍ଞ ମୁଖୁ ଆତାନ୍ତ

ବିଜ୍ଞାନ ପରିଷଦ

43. ଜୁମ୍ବା ପାଇଁ କିମ୍ବା କିମ୍ବା ଅରସୁଗଳୁ ପାଇଁ ରଠନ ଦରୁ
ଦଶିତ ମୁଣ୍ଡି ଲାଦୋଏମ୍ବା ରାତି ଅରସରିଦରୁ ଅପରୁ

యూరోపులో మౌదిలనే అరసనాద బీళ. ఇవను బీయోరన మగను. దిన్నా బా ఎంబుదు బీళన పట్టణాగిత్తు.⁴⁴ బీళను సత్కాగ జిరహన మగ నాద యోచాబను అరసనాదను. ఇవను బొచ్చ ఎంబ ఉరినపను.

⁴⁵ ಯೋಜಾಬ ಅರಸನು ಸತ್ತಾಗ ತೇವಾನೀಯರ ದೇಶದವನಾದ ಹೂಡಾಮನು ಅರಸನಾದನು.

46 କୌଣସିଲୁଗାରୁ ପାଇଁ କାହାରୁ କାହାରୁ କାହାରୁ କାହାରୁ କାହାରୁ କାହାରୁ

⁴⁷ಹೆದದನು ಮರಣ ಹೊಂದಿದ ನಂತರ ಮಸ್ತಕ ಉರಿನ ಸಮಾಹನು ಅರಸನಾಡನು.

48 ಸಮ್ಮಾನದಲ್ಲಿನ ಸತ್ಯಾಗ್ರಹದಲ್ಲಿನ ನದಿ ಬಳಿಯ
ರೀಕೋರ್ಡ್‌ಎಂಬೆಂತು ಎಂಬ ಉಲ್ಲಿನ ಸೌಲ ಎಂಬವನು
ಅರಸನಾದನು.

49 ಸೌಲನು ಸತ್ಯಾಗ ಅಕ್ರೋರನ ಮಗನಾದ ಬಾಳ್ಳಾನನು ಅರಸನಾದನು.

୫୦ ବାଲ୍ମୀକିନାନୁ ସତ୍ତାଗ ହଦଦିନ ଆରସନାଦିନ.
ତୁମନୁ ପାରି ଏବଂ ନଗରପନ୍ଦୁ କଟିଦିନ. ମେହେ
ଛବିଏର୍ ଏବଂ ବାକୀ ହଦଦିନ ହୋଇଥିଲା. ତାଙ୍କେ ମେତ୍ରୀଏଳ
ମୁଗଳୁ ମୁହଁ ମେଜାକାବନ ହୋମୁଗଲୁ. ୫୧ ହଦ
ଦିଲେ ବୈଷଣିନୀ ଏହିଲୋକା ରାଜ୍ୟକରୁ ଯୁଦ୍ଧରେଣିରେ;

ಇಸ್ತೀಲನ ಗಂಡುಮಕ್ಕಳು

2 ଜୁମ୍ରାତିରେ ପାଦକାଳୀରେ ଯାଏନ୍ତିରେ: ରାଜୁରେ କାହାରେ ପାଦକାଳୀରେ ଯାଏନ୍ତିରେ: ରାଜୁରେ କାହାରେ ପାଦକାଳୀରେ ଯାଏନ୍ତିରେ:

ಯೆಹೂದನ ಗಂಡುಮಕ್ಕಳು

³ යේහොදන ගංඩුම්ස්ක්ලු යාරීංධරේ: එරා,
ස්නානෝ මුතු තීලාක. බහුව්‍යූ ඇවර තායි.
ඡැස් කානාන්ස්ලු. යේහොදන සීංස්ලමුග එරා.
යේහොවෙන දුස්සියාලු ඇවන ක්ස්ට්‍යාවනාරිදා කාරණ
කේලාලුප්පූනු. ⁴ යේහොදන මේසේයාරිදා තාවා
රඳු යේහොදනීයා පේරිස් මුතු සීරක ටංබ
ඇඩුරු ගංඩුම්ස්ක්ලුනු හේත්ලු. හීගේ යේහොදනීයා
පදු ගංඩු ම්ස්කාදවු.

⁵ವೇರಿಚನ ಗಂಡುಮಕ್ಕಳು ಯಾರೆಂದರೆ: ಹೆಚ್ಚೊನ್ನ ಮತ್ತು ಹಾಮೂಲ್.

⁶ಜೀರಹನಿಗೆ ಬಾಡು ಗಂಡುಮಕ್ಕಳು. ಅವರು ಯಾರೆಂದರೆ: ಜಿಮಿ, ಪತನ್, ಹೇಮಾನ್, ಕಲ್ಪೋಲ್ ಮತ್ತು ದಾರ.

⁷(ಕರ್ಮೀಯ ಜಿಮಿ, ಯ ಮಗನ್.) ಜಿಮಿ, ಯು ಅಕಾನನ ಮಗನ್. ಈ ಅಕಾನನ ಯುದ್ಧದಲ್ಲಿ ಮೀಸ ಲಾದ ವಸ್ತುಗಳನ್ನು ಕದ್ದುಕೊಂಡು ಇಸ್ತೇಲರಿಗೆ ದೊಡ್ಡ ಅವಶ್ಯಕ ತಂದವನು

⁸ಅಜಯ್ಯನು ಪತನನ ಮಗನ್.

⁹ಹೆಚ್ಚೊನ್ನ ಗಂಡುಮಕ್ಕಳು ಯಾರೆಂದರೆ: ಯೀರ ಹೈಲ್, ರಾಮ್ ಮತ್ತು ಕಾಲೀಭ್.

ರಾಮನ ಸಂಕ್ಷಿಯವರು

¹⁰ರಾಮನು ಅಮೃತೋನಾದಾಬನ ತಂದೆ. ಇವನು ನಹ ಶೋನನ ತಂದೆ. ನಹಶೋನನು ಯೀಕೂದ ಕುಲದ ನಾಯಕನಾಗಿದ್ದನು.¹¹ನಹಶೋನನು ಸಲ್ಮೋನನ ತಂದೆ. ಸಲ್ಮೋನನು ಬೋಽಜನ ತಂದೆ.¹²⁻¹³ಬೋಽಜನ ಬೀಂದೊನ ತಂದೆ. ಬೀಂದೊನ ಇಷಯನ ತಂದೆ. ಇಷಯನು ಎಲೀಯಾಬನ ತಂದೆ. ಎಲೀಯಾಬನು ಇಷಯನ ಚೊಚ್ಚಲಮಗನು; ಎರಡನೆಯವನು ಆಬೀನಾ ದಾಬ್; ಮೂರನೆಯವನು ಶಿಮ್ಮು;¹⁴ನಾಲ್ಕನೆಯವನು ನೆತೆನೀಲ್, ಬಿದನೆಯವನು ರಿಷ್ಟ್;¹⁵ಆರನೆಯವನು ಓಚೆನ್, ಪಳನೆಯವನು ದಾಪೀದ. ¹⁶ಅವರ ತಂಗಿ ಯಂದಿರು ಯಾರೆಂದರೆ, ಚೀರಾಯ ಮತ್ತು ಆಬೀಗ್ರೀಲ್, ಚೀರಾಯಳ ಮೂರು ಮಕ್ಕಳು ಯಾರೆಂದರೆ, ಅಬ್ಬೀ,¹⁷ಯೋಎಬ್ ಮತ್ತು ಅನಾಹೀಲ್. ಅಬೀಗ್ರೀಲಳು ಅಮಾಸನ ತಾಯಿ. ಅಮಾಸನ ತಂದೆ ಯೀತೆರ್, ಇವನು ಇವ್ವಾಯೀಲ್ಯನು.

ಕಾಲೀಬನ ಸಂಕ್ಷಿಯವರು

¹⁸ಕಾಲೀಬನು ಹೆಚ್ಚೊನ್ನ ಮಗನ್. ಅವನ ಹೆಂಡತಿ ಯಾದ ಅಜೂಬಳ್ಲಿ ಅವನಿಗೆ ಹುಟ್ಟಿದ ಗಂಡುಮಕ್ಕಳು ಯಾರೆಂದರೆ, ಯೀರೆರ್, ಶೋಬಾಬ್ ಮತ್ತು ಅದೋನ್ನ. ¹⁹ಅಜೂಬಳು ಸತ್ಯ ಮೇಲ್ ಕಾಲೀಬನು ಎಫಾ, ತಳನ್ನು ಮದುವೆಯಾದನು. ಅವರಿಗೆ ಹೂರ್ ಎಂಬ ಮಗನು ಹುಟ್ಟಿದನು.²⁰ಹೂರನು ಉರಿಯನ ತಂದೆ. ಉರಿಯು ಬೆಜಲೀಲನ ತಂದೆ.

²¹ಹೆಚ್ಚೊನ್ನ ಅರವತ್ತು ಪ್ರಾರ್ಥಕಾಲವ್ತಾಂತ ನಾದಾಗ ಗಿಲ್ಕಾದನ ತಂದೆಯಾದ ಮಾಕೀರನ ಮಗಳನ್ನು ಮದುವೆಯಾದನು. ಆಯಲ್ಲಿ ಹೆಚ್ಚೊನ್ನ ಸೆಗೂಬನು ನನ್ನ ಪಡೆದಳು.²²ಸೆಗೂಬನು ಯಾಯೀರನ ತಂದೆ. ಇವನಿಗೆ ಗಿಲ್ಕಾದ್ ಪ್ರಾರ್ಥಕಾಲವ್ತಾಂತ ಮಕ್ಕಳಿನ ಪಟ್ಟಣ.

ಗಳಿದ್ದವು.²³ಅದರೆ ಗೆಷೂಯ್ ಮತ್ತು ಅರಾಮ್ಯನು ಯಾಯೀರನ ಉರುಗಳನ್ನು ವಶಪಡಿಸಿಕೊಂಡರು. ಅದರಲ್ಲಿ ಕೆನತ್ ಮತ್ತು ಅದರ ಸುತ್ತಮುತ್ತಲಿದ್ದ ಕೆಲವು ಹಳ್ಳಿಗಳು ಸೇರಿದ್ದವು. ಒಟ್ಟು ಅರವತ್ತು ಸಣ್ಣ ಪಟ್ಟಣಗಳಿದ್ದವು. ಇವಲ್ಲವೂ ಗಿಲ್ಕಾದನ ತಂದೆಯಾದ ಮಾಕೀರನಿಗೆ ಸೇರಿದಪ್ರಾಗಾಗಿದ್ದವು.

²⁴(ಹೆಚ್ಚೊನ್ನ ಹೆಂಡತಿ ಅಬೀಯ.) ಹೆಚ್ಚೊನ್ನ ಕಾಲೀಭ್ ಎಫಾ, ತದಲ್ಲಿ ಸತ್ಯನು. ಅವನ ಮರಣದನಂತರ ಅಬೀಯಳು ಅವನಿಗೆ ಅಷ್ಟೂರ್ ಎಂಬ ಮಗನನ್ನು ಹೆತ್ತಳು. ಅಷ್ಟೂರನು ತೆಕೋವನ ತಂದೆ.

ಯೀರಹೈಲನ ಸಂಕ್ಷಿಯವರು

²⁵ಹೆಚ್ಚೊನ್ನ ಚೊಚ್ಚಲಮಗನು ಯೀರಹೈಲ. ಇವನು ಗಂಡುಮಕ್ಕಳು ಯಾರೆಂದರೆ: ರಾಮ್, ಬೂನ, ಓರ್ನ್, ಓಚೆನ್, ಓಚೆನ್ ಮತ್ತು ಆಹೀಯ. ರಾಮನು ಯೀರಹೈಲನ ಚೊಚ್ಚಲಮಗನು.²⁶ಯೀರಹೈಲನ ಎರಡನೆಯ ಹೆಂಡತಿ ಯಾಗಿದ್ದ ಅಂತಾರಳ್ಲಿ ಓನಾಮ್ ಹುಟ್ಟಿದನು.

²⁷ಯೀರಹೈಲನ ಚೊಚ್ಚಲಮಗನಾದ ರಾಮನಿಗೆ ಮಾಬ್, ಯಾಮೀನ್ ಮತ್ತು ಪರೀ ಎಂಬ ಮಕ್ಕಳಿದ್ದರು.²⁸ಓನಾಮನ ಗಂಡುಮಕ್ಕಳು ಯಾರೆಂದರೆ: ಶಮ್ಮ್, ಮತ್ತು ಯಾದ. ಶಮ್ಮ್ಯಾಯ ಮಕ್ಕಳು: ನಾದಾಬ್ ಮತ್ತು ಅಬೀಮೂರ್.

²⁹ಅಬೀಮೂರನ ಹೆಂಡತಿಯ ಹೆಸರು ಆಬೀಹೈಲ್. ಇವರಿಗೆ ಅಹ್ವಾನ್ ಮತ್ತು ಮೋಲೀದ್ ಎಂಬ ಗಂಡು ಮಕ್ಕಳು ಇದ್ದರು.

³⁰ನಾದಾಬನ ಮಕ್ಕಳು ಯಾರೆಂದರೆ: ಸೆಲ್ದ್ ಮತ್ತು ಅಪ್ಪಯಿಮ್. ಸೆಲ್ದನು ಮಕ್ಕಳಿಲ್ಲದ ಸತ್ಯನು.³¹ಅಪ್ಪಯಿ ಮನ ಮಗ ಇಷ್ಟ್; ಇಷ್ಟ್ ಇಷ್ಟ್ ಇಷ್ಟ್ ಇಷ್ಟ್ ಇಷ್ಟ್.

³²ಶಮ್ಮ್ಯಾಯ ತಮ್ಮನ ಹೆಸರು ಯಾದ. ಇವನಿಗೆ ಯೀತೆರ್ ಮತ್ತು ಯೋನಾತಾನ್ ಎಂಬ ಇಬ್ಬರು ಗಂಡು ಮಕ್ಕಳಿದ್ದರು. ಯೀತೆರನು ಮಕ್ಕಳಿಲ್ಲದ ಸತ್ಯನು.

³³ಯೋನಾತಾನನ ಗಂಡುಮಕ್ಕಳು: ವೆಲೀತ್ ಮತ್ತು ಜಾಜ. ಇದು ಯೀರಹೈಲನ ಮಕ್ಕಳ ಪಟ್ಟಣ.

³⁴ಶೀಂಬಾನಿಗೆ ಗಂಡುಮಕ್ಕಳಿರಲ್ಲ. ಹೆಣ್ಣುಮಕ್ಕಳೀ ಇದ್ದರು. ಇವನಿಗೆ ಈಜಿಪ್ಟಿನ ಯುಹ್ ಎಂಬ ಸೇವಕನು ಇದ್ದನು.³⁵ಶೀಂಬಾನ ತನ್ನ ಮಗಳನ್ನು ಯುಹ್ನಿಗೆ ಕೊಟ್ಟು ಮದುವೆಮಾಡಿಸಿದನು. ಇವರಿಗೆ ಅತ್ಯೇ ಎಂಬ ಮಗನು ಹುಟ್ಟಿದನು.

³⁶ಅತ್ಯೇ ನಾತಾನನ ತಂದೆ. ನಾತಾನನು ಜಾಬಾದನ ತಂದೆ.

³⁷ಜಾಬಾದನು ಎಫಾಲನ ತಂದೆ. ಎಫಾಲನು ಓಂದೆದನ ತಂದೆ.

38 ಒಬ್ಬೇದನು ಯೇಹೂವಿನ ತಂದೆ; ಯೇಹೂವು ಅಜಯಿಸುತ್ತಿರುತ್ತಿದೆ.

39 ಅಜಯಿಸುತ್ತಿರುತ್ತಿದೆ; ಹೆಚ್ಚನು ಎಲ್ಲಾಸುನ ತಂದೆ.

40 ಎಲ್ಲಾಸುನು ಸಿಸ್ತೇನು ತಂದೆ; ಸಿಸ್ತೇನು ಶಲ್ಲಮನ ತಂದೆ.

41 ಶಲ್ಲಮನು ಯೀಕೆಮ್ಮಾಹನ ತಂದೆ. ಯೀಕೆಮ್ಮಾಹನ ಎಲ್ಲಾಮನ ತಂದೆ.

ಕಾಲೀಬನ ಮಟ್ಟಂ

42 ಕಾಲೀಬನು ಯೀರಹ್ಯೇಲನ ತಮ್ಮ. ಅವನಿಗೆ ಕೆಲವು ಗೊಂಡುವುಕ್ಕಿಳಿದ್ದರು. ಜೊಷ್ಟುಲಂಪುಗನು ವೇಂಷ. ಮೇಂಸು ಜೀವ್ಯನ ತಂದೆ. ಮಾರೇಷನು ಸಹ ಕಾಲೀಬನ ಮಗ. ಮಾರೇಷನು ಹೆಚ್ಚೋನನ ತಂದೆ.

43 ಹೆಚ್ಚೋನನ ಗೊಂಡುವುಕ್ಕಿಳಿ ಯಾರೆಂದರೆ: ಕೋರಹ, ತಪ್ಪುಹ, ರೆಕೆಮ್ ಮತ್ತು ಶಿಮು. 44 ಶಿಮುನ ಮಗನು ರಹಮ್ಮ, ರಹಮ್ಮನು ಯೋಕೆಯಾಮ್ಮನ ತಂದೆ. ರೆಕೆಮನು ಶಮ್ಮ್ಯಾಯಿನ ತಂದೆ. 45 ಶಮ್ಮ್ಯಾಯಿನ ಮಗ ಮಾರೋನ್, ಇವನು ಮಗನು ಬೆಂತೂರ್.

46 ಕಾಲೀಬನ ದಾಸಿಯ ಹೆಸರು ಏಫ್. ಈಕೆಯು ಹಾರಾನ್, ಮೋಚ ಮತ್ತು ಗಾಚೆಜನ ತಾಯಿ.

47 ಯಾದ್ಯೇಯಿಳ ಗೊಂಡುವುಕ್ಕಿಳಿ ಯಾರೆಂದರೆ: ರೆಗೆಮ್, ಯೋತಾಮ್, ಗೇಂಣಾ, ಪೆಲೀಟ್, ಏಫ್ ಮತ್ತು ಶಾಫ್.

48 ಮಾರಳು ಕಾಲೀಬನ ಇನ್ನೊಬ್ಬ ದಾಸಿ. ಈಕೆ ಶೆಚೋರ್ ಮತ್ತು ತಿಹನ ಎಂಬವರ ತಾಯಿ. 49 ಈಕೆಯು ಶಾಫ್ ಮತ್ತು ಶೆವನ ತಾಯಿಯೂ ಆಗಿದ್ದಳು. ಶಾಫನ ಮಗ ಮದ್ದನ್. ಶೆವನು ಮಾರ್ಕಬೇನ್ ಮತ್ತು ಗಿಬ್ಬನ ತಂದೆ. ಕಾಲೀಬನ ಮಗಳ ಹೆಸರು ಅಶಾಹ.

50 ಇದು ಕಾಲೀಬನ ಸಂತತಿಯವರ ಪಟ್ಟಿ: ಕಾಲೀಬನ ಜೊಷ್ಟುಲಂಪುಗನು ಹೂರ. ಇವನು ಎಫ್ರಾತೆಗಿ ಹುಟ್ಟಿದ ವನು. ಹೂರನ ಗೊಂಡುವುಕ್ಕಿಳಿ ಯಾರೆಂದರೆ, ಕಿಯು ತಾರೀರೋ ಕಟ್ಟಿದವನಾದ ಶೋಬಾಲ್ ಮತ್ತು 51 ಬೆಂತ್ಲೆಹೆಮನ್ನು ಕಟ್ಟಿದವನಾದ ಸಲ್ಲಿ ಮತ್ತು ಬೆಂತ್ಲೆ ದೇರ್ ಕಟ್ಟಿದವನಾದ ಕಾರೇರ್. 52 ಶೋಬಾಲನು ಕಿಯುತ್ಯಾರೀಮನ್ನು ಕಟ್ಟಿದನು. ಇದು ಶೋಬಾಲನ ಸಂತತಿಯವರ ಪಟ್ಟಿ; ಹಾರೇಯಿ ಮತ್ತು ಮಾನಹತಿ ಉಲರಿನ ಅರ್ಥಜನರು; 53 ಮತ್ತು ಕಿಯುತ್ಯಾರೀಮಿನ ಕುಟುಂಬದವರು. ಇವರು ಯಿತೆಯಿರು, ಪ್ರಾತ್ಯರು, ಶುಮಾತ್ಯರು ಮತ್ತು ಮಿಂಬಾಗ್ಯರು. ಇವರಿಂದ ಜೊರ್ಲಾ ಶ್ರೇರು ಮತ್ತು ಎಷ್ಟೊಲ್ರು ಬಂದರು.

54 ಸಲ್ಲನ್ ಸಂತತಿಯವರ ಪಟ್ಟಿ; ಬೆಂತ್ಲೆಹೆಮಿನ ನಿವಾಸಿಗಳು, ನೆಟೋರ್ಫಾ ಅಟರೋತ್, ಬೆಂತ್ಲೋ

ಬಾಬ್, ಮಾನಹತಿಯ ಅರ್ಥಜನರು, ಜೊಗ್ರ ಯಿತರು, 55 ಶಾಸ್ತ್ರಿಗಳ ಸಂತಾನ ಯಾಬೇಚ್, ತಿರುತ್ತೆ ಶಿಮೂತ್ತೆ ಮತ್ತು ಸೊರಕಾತ್ತೆ ಎಂಬ ಸ್ಥಳಗಳಲ್ಲಿ ವಾಸಿಸುವರು. ಇವರು ಹಮಾತನಿನಿಂದ ಬಂದ ಕೇನ್ನರು. ಬೆಂತ್ಲೋರೇಕಾಬನ್ನು ಹಮಾತನು ಸಾಫಿಸಿದನು.

ದಾವೀದನ ಗಂಡುಮಕ್ಕಳು

3 ದಾವೀದನ ಕೆಲವು ಗಂಡುಮಕ್ಕಳು ಹೆಚ್ಚೋನಿನಲ್ಲಿ ಹುಟ್ಟಿದರು. ದಾವೀದನ ಗಂಡುಮಕ್ಕಳು ಯಾರೆಂದರೆ: ಅಮ್ಮೋನನ ದಾವೀದನ ಜೊಷ್ಟುಲಂಪುಗನು. ಅವನ ತಾಯಿ ಅಹೀನೋವಮಳು. ಈಕೆಯು ಇಜ್ಞೀಲಿನವಳು. ಎರಡನೆಯ ಮಗನು ಕರ್ಮೋಲ್ಯಾಳಾದ ಅಬೀಗ್ರೇಲಳ ಮಗನಾದ ದಾಸಿಯೀಲನು.

2 ಅಭ್ಯಾಸೋಮನು ದಾವೀದನ ಮೂರನೆಯ ಮಗನು. ಇವನ ತಾಯಿ ಮಾರಕಳು. ಈಕೆಯು ಗೆಂಪಾರಿನ ಅರಸನಾದ ತಲ್ಪೆಯ ಮಗಳು. ನಾಲ್ಕನೆಯವನು ಅದೋನೀ ಯನು. ಇವನು ಹಗ್ಗಿತ್ತಳೆ ಮಗನು.

3 ಶಿವ್ಟ್ಟನು ಬಂದನೆಯ ಮಗನು. ಇವನ ತಾಯಿಯ ಹೆಸರು ಅಬೀಟಲ. ಆರನೆಯವನು ಇತ್ತಾಮ. ಇವನ ತಾಯಿಯ ಹೆಸರು ಎಗ್ಗ್. 4 ಈ ಆರು ಮಂದಿ ಮಕ್ಕಳು ದಾವೀದನಿಗೆ ಹೆಚ್ಚೋನಿನಲ್ಲಿ ಹುಟ್ಟಿದರು. ದಾವೀದನು ಅಲ್ಲಿ ಇಂಖರವರ ವರ್ಣ ಆಳಿದನು.

ದಾವೀದನು ಜಿರುಸಲೇಮಿನಲ್ಲಿ ಮೂರವತ್ತಮೂರು ವರ್ಷ ಅರಸನಾಗಿದ್ದನು. 5 ದಾವೀದನಿಗೆ ಜಿರುಸಲೇಮಿನಲ್ಲಿ ಹುಟ್ಟಿದ ಮಕ್ಕಳು ಯಾರೆಂದರೆ:

ಬೆಂತ್ಲೇಬಳ್ ನಾಲ್ಕು ಮಂದಿ ಮಕ್ಕಳು: ಶಿಮ್ಮುಶೋಬಾಬ್, ನಾತಾನ್ ಮತ್ತು ಸೊಲೋಮೋನನು. ಬೆಂತ್ಲೇಬಳ್ ಅಮ್ಮೋಯೀಲನ ಮಗಳು. 6-8 ಇವರಲ್ಲದೆ ಅವನ ಬೆಂತ್ಲೇಬಂಭತ್ತು ಮಕ್ಕಳು ಯಾರೆಂದರೆ: ಇಬ್ಬಾರ್, ವಲೀಷಾಮ, ಎಲೀಫೆಲಿಟ್, ನೋಗ್, ನೆಫ್ಜ್, ಯಾಫೀಯ, ಎಲೀಷಾಮ, ಎಲ್ಲಾದ ಮತ್ತು ಎಲೀಫೆಲಿಟ್. 9 ಇವರೆಲ್ಲಾ ದಾವೀದನ ಮಕ್ಕಳು. ತನ್ನ ಉಪ ಪೆಟೆಯರಿಂದ ದಾವೀದನಿಗೆ ಬೇರೆ ಗಂಡುಮಕ್ಕಳೂ ಇದ್ದರು. ತಾಮಾರ್ ಎಂಬಾಕೆಯು ದಾವೀದನ ಮಗಳು.

ದಾವೀದನ ಸಂತರ ಯಿಹೂದ ಪಾರಂತ್ಯದ ಅರಸರು

10 ಸೊಲೋಮೋನನ ಮಗನು ರೆಹಬ್ಬಾಮ್. ರೆಹಬ್ಬಾಮ್ ಮನ ಮಗನು ಅಬೀಯ. ಅಬೀಯನ ಮಗನು ಆಸ. ಆಸನ ಮಗನು ಯಿಹೋವಾಫಾಬ್. 11 ಯಿಹೋವಾಫಾಬಾಟನ ಮಗನು ಯಿಹೋವಾರಾಮ್. ಯಿಹೋವಾರಾಮನ ಮಗನು ಅಹಜ್ಜ್. ಅಹಜ್ಜ್ ಮಗನು ಯಿಹೋವಾವಾಷ. 12 ಯಿಹೋವಾವಾಷನ ಮಗನು ಯಿಹೋವಾರಾಮ್. ಯಿಹೋವಾರಾಮನ ಮಗನು ಅಜಯ್. ಅಜಯ್ ಅಜಯ್ ಮಗನು ಯಿಹೋತಾಮ್.

¹³ ಯೋತಾಮನ ಮಗನು ಅಹಾಜ. ಅಹಾಜನ ಮಗನು ಹಿಡ್ದೀಯ. ಹಿಡ್ದೀಯನ ಮಗನು ಮನಸ್ಸೆ; ¹⁴ ಮನಸ್ಸೆಯ ಮಗನು ಅವೋಣ. ಅವೋಣನ ಮಗನು ಯೋಣಿಯ.

¹⁵ ಯೋಣಿಯನ ಗಂಡುಮಕ್ಕಳು ಯಾರೆಂದರೆ: ಮೊದಲನೆಯವನು ಯೋತಾನಾನ್; ಎರಡನೆಯವನು ಯೋತಾಯಾಕಿಷೇಮ; ಮೂರನೆಯವನು ಜಿಡ್ದೀಯ; ನಾಲ್ಕನೆಯವನು ಶಲ್ಲಿಮ್.

¹⁶ ಯೋತಾಯಾಕಿಷೇಮನ ಗಂಡುಮಕ್ಕಳು ಯಾರೆಂದರೆ: ಯೋಕೆನ್ ಮತ್ತು ಜಿಡ್ದೀಯ.*

ಬಾಬಿಲೋನ್ ದೇಶಕ್ಕೆ ಸರಹೋದ ಬಳಿಕ ಧಾರೀನ ವಂಂಜಾವ್

¹⁷ ಯೋತಾಯಾಕಿಷೇಮನ ಬಾಬಿಲೋನಿಗೆ ನೇರಿಬಯ್ಯು ಬಳಿಕ ಅವನಿಗೆ ಹುಟ್ಟಿದ ಗಂಡುಮಕ್ಕಳು: ತೆಯಲ್ಲೀ ಯೀಲ್, ¹⁸ ಮಲ್ಲೀರಾಮ್, ವೆದಾಯ, ತೆನಷ್ಟ್ರ್, ಯೀಕಪ್ಪು ಹೋವಾಮ ಮತ್ತು ನೆದಬ್ಬು.

¹⁹ ವೆದಾಯನ ಗಂಡುಮಕ್ಕಳು: ಜೆರುಬ್ಬಾಬೀಲ್ ಮತ್ತು ಶಿಮ್ಮೀ. ಜೆರುಬ್ಬಾಬೀಲನ ಗಂಡುಮಕ್ಕಳು: ಮೊಮುಲಾಮ್ ಮತ್ತು ಹನಸ್ತ್ಯ ಶೆಲೋಮೀತಳು ಅವರ ತಂಗಿ. ²⁰ ಜೆರುಬ್ಬಾಬೀಲನಿಗೆ ಏದು ಮಂದಿ ಬೇರೆ ಗಂಡು ಮಕ್ಕಳಿದ್ದರು. ಅವರು ಯಾರೆಂದರೆ: ಹಂಪು, ಒಹೆಲ್, ಬೀರೆಕ್ಕೆ ಹನಸ್ತ್ಯ ಮತ್ತು ಯೂಷಭೆಸ್ತೆದ್.

²¹ ಹನಸ್ತನ ಮಗನು ಹೆಸರು: ಹೆಲೆಟ್ಟು ಹೆಲಿಟ್ಟನ ಮಗನು ಯೀಜಾಯ. ಯೀಜಾಯನ ಮಗನು ರೋಯ. ರೋಯನ ಮಗನು ಅನಾನ್, ಅನಾನನ ಮಗನು ಓಬ್ಬು ಓಬ್ಬನ ಮಗನು ಶೆಕ್ಕನ್.

²² ಶೆಕ್ಕನ ಸಂತತಿಯವರು ಅರು ಮಂದಿ: ತೆಮಾಯ ಮತ್ತು ಅವನ ಗಂಡುಮಕ್ಕಳು, ಹಟ್ಟುಪ್ಪ್, ಇಗಾಲ್, ಬಾರೀಹ, ನೆಯಾರ್ ಮತ್ತು ಶಾಫಾಟ್. ²³ ನೆಯಾರ್ನಿಗೆ ಮೂರು ಮಂದಿ ಗಂಡುಮಕ್ಕಳು: ಎಲ್ಲೋ ಗೀನ್ಸ್, ಹಿಡ್ದೀಯ ಮತ್ತು ಅಭ್ರೀಕಾಮ್.

²⁴ ಎಲ್ಲೋ ಗೀನ್ಸ್ಗೆ ಏಳು ಮಂದಿ ಗಂಡುಮಕ್ಕಳು. ಯಾರೆಂದರೆ: ಹೋದವ್ಯ, ಎಲ್ಲಾಫೀಬ್, ವೆಲಾಯ, ಅಕ್ಕೂಬ್, ಯೋತಾನಾನ್, ದೆಲಾಯ ಮತ್ತು ಅನಾನೀ.

ಯೋಹಾದನ ಗಂಡುಮಕ್ಕಳ ಪಟ್ಟಿ

4 ಪೆರಿಚೆಂ ಹೆಬ್ರೋನ್, ಕರ್ಮಿನ, ಹೂರ್ ಮತ್ತು ಶೋಬಾಲರು.

ಯೋತಾಯಾಕಿಷೇಮನ ... ಜಿಡ್ದೀಯ ಇದನ್ನು ಏರಡು ರೀತಿಯಲ್ಲಿ ಅಧರಮಾಡಿಕೊಳ್ಳಬಹುದು. ¹⁾ “ಈ ಜಿಡ್ದೀಯನು ಯೋತಾಯಾಕಿಷೇಮನ ಮಗನು ಮತ್ತು ಯೋಕೆನ್ನನ ಸಹೋದರನ್.” ²⁾ “ಈ ಜಿಡ್ದೀಯನು ಯೋಕೆನ್ನನ ಮಗನು ಮತ್ತು ಯೋತಾಯಾಕಿಷೇಮನ ಮೌಮುಗನ್.”

² ಶೋಬಾಲನ ಮಗ ರೀವಾಯ. ರೀವಾಯನ ಮಗನು ಯಹತ್. ಯಹತನ ಗಂಡುಮಕ್ಕಳು ಅಹಾಮ್ಯೆ ಮತ್ತು ಲಹದ್. ಅಹಾಮ್ಯೆ ಮತ್ತು ಲಹದ್ ರವರು ಚೊರ್ರರ ಸಂತತಿಯವರು.

³ ಪಟಾಮನ ಗಂಡುಮಕ್ಕಳು ಯಾರೆಂದರೆ: ಇಬ್ಬಿ, ಯೀಲ್, ಇಷ್ಟ್ ಮತ್ತು ಇಬ್ಬಾಷ್. ಇವರ ಸಹೋದರಿ ಹಜೆಲ್ಲೋಪೋನೀನೀ.

⁴ ಹೆನೊವೇಲನ ಗೆದೋರನ ತಂದೆ; ಏಜಿರನು ಹಾಂಹಾಹ್ನ ತಂದೆ.

ಇವರು ಹೂರನ ಗಂಡುಮಕ್ಕಳು. ಹೂರನು ಎಫ್ಲಾತಾಹಳ ಮೊದಲನೆಯ ಮಗನು. ಇವನೇ ಬೀತ್ತೀಲ್ಹೇಮ್ಯೂರ ಮೂಲಪಿತ್.

⁵ ತೆರೋವನ ತಂದೆಯಾದ ಅಪ್ಪ್ಲಾರಿನಿಗೆ ಇಬ್ಬರು ಹೆಂಡಿತಿಯರು. ಇವರ ಹೆಸರು ಹೆಲಾಹ ಮತ್ತು ನಾರ. ⁶ ನಾರಳಲ್ಲಿ ಹುಟ್ಟಿದ ಗಂಡು ಮಕ್ಕಳು: ಅಹಜ್ಜಾಮ್, ಹೇಫ್ರ್, ತೇಮಾನ್ ಮತ್ತು ಅಹಷ್ಯಾರ್ಯು. ⁷ ಹೆಲಾಹ ಗಂಡುಮಕ್ಕಳು: ಜಿರೆತ್, ಇಬ್ಬಾರ್, ಎತ್ತಾನ್ ಮತ್ತು ಕೋಽಜ.

⁸ ಕೋಚನು ಅನೂಬ್ ಮತ್ತು ಜೊಬೆಬನ ತಂದೆ. ಕೋಚನು ಅಹರ್ದೀಲ್ ವಂಂದವರ ಮೂಲಪಿತ್. ಅಹರ್ದೀಲನು ಹಾರಮನ ಮಗನು.

⁹ ಯಾಬೆಚನು ತುಂಬ ಒಳ್ಳಿಯ ವೃಕ್ಷಿಯಾಗಿದ್ದನು. ಅವನು ತನ್ನ ಅಣ್ಣತಮ್ಮುಂದಿರಿಗಿಂ ಉತ್ತಮನಾಗಿದ್ದನು. ಅವನ ತಾಯಿ, “ನಾನು ಅವನನ್ನು ಹೆರುವಾಗ ತುಂಬಾ ನೋವನ್ನು ಅನುಭವಿಸಿದ್ದಿಂದ ನಾನು ಅವನಿಗೆ ಯಾಬೆಚ ಎಂದು ಹೆಸರಿಟ್ಟೆನು” ಎಂದು ಹೇಳಿದಳು.

¹⁰ ಯಾಬೆಚನು ಇಸ್ರೇಲರ ದೇವರಿಗೆ ಹೀಗೆ ಪ್ರಾರ್ಥಿಸಿದನು: “ದೇವರೇ, ನೀನು ನನ್ನನ್ನು ನಿಜವಾಗಿಯೂ ಅಶೀರ್ವಿಸಿದೆನು. ನನ್ನ ಪ್ರಾರ್ಥನೆನ್ನು ವಿಸ್ತರಿಸು. ನನ್ನ ಬಳಿಯಲ್ಲಿಯೇ ಇದ್ದ ನನಗಾರೂ ನೋಬ್ ಮಾಡದಂತೆ ನೋಡಿಕೊಂಡು ನನ್ನನ್ನು ರಕ್ಷಿಸು” ಎಂಬ ಯಾಬೆಚನ ಕೋರಿಕೆಯನ್ನು ದೇವರು ಕೇಳಿದನು.

¹¹ ಕೆಲೂಬನು ಶಾಹನ ಸಹೋದರ. ಕೆಲೂಬನ ಮಗನು ಮೆಹೀರ್. ಮೆಹೀರನು ಎಮ್ಮೋನ್ ತಂದೆ. ¹² ಎಮ್ಮೋನನು ಬೀತ್ತಾತ್, ವಾಸೀಕ ಮತ್ತು ತೆಹಿನ್ ಇವರ ತಂದೆ. ತೆಹಿನ್ ಇರ್ ನಾಹಿಂ ತಂದೆ. ಇವರೆಲ್ಲರೂ ರೀಕಾಬದವರು.

¹³ ಕೆನಜನ ಗಂಡುಮಕ್ಕಳು ಯಾರೆಂದರೆ: ಒತ್ತೀ ಯೀಲ್ ಮತ್ತು ಸೆರಾಯ. ಒತ್ತೀಯೀಲನ ಮಕ್ಕಳು: ಹತ್ತೆ ಮತ್ತು ಮೆಯೋನೋತ್ತೆ.

¹⁴ ಮೆಯೋನೋತ್ತೆ ಒಫ್ರಾಹನ ತಂದೆ. ಸೆರಾಯನು ಯೋಎಬನ ತಂದೆ. ಯೋಎಬನ ಗೇಹರಾಷ್ಟ್ರೀಮ್ ರ ಸಾಫಕನು. ಇಲ್ಲಿ ಯವರು ನಿಪುಣ

ಕುಶಲ ಕೆಲಸಗಾರರಾಗಿದ್ದದರಿಂದ ಅವರಿಗೆ ಈ ಹೆಸರು ಬಂದಿತು.

¹⁵ ಕಾಲೇಭನು ಯೆಷ್ವಣ್ಯಿ ಯ ಮಗನು. ಕಾಲೇಭನು ಗಂಡುಮಕ್ಕಳು: ಈರು, ಏಲ, ನಾಮ್ರ ಏಲನ ಮಗಲ ಹೆಸರು ಕೆನಜ್ಞ. ¹⁶ ಯೆಹೆಲ್ಲಿಲೀಲನ ಗಂಡುಮಕ್ಕಳು ಯಾರೆಂದರೆ: ಜೀರ್ವ, ಜೀರಾ, ತೀರ್ಯು ಮತ್ತು ಅಸೆರೀಲ್.

¹⁷⁻¹⁸ ಏಜ್ರನ ಗಂಡುಮಕ್ಕಳು ಯಾರೆಂದರೆ: ಯೆತ್ರೋ, ಮೆರೀದ್, ಏಫೆರ್, ಯಾಲೋನ್. ಮೆರೆದನ ಗಂಡು ಮಕ್ಕಳು: ಮಿಯಾರ್ಮಾ, ತಮ್ಮೆ ಮತ್ತು ಇಷ್ಟ. ಇಷ್ಟಹನೆ ಮಗ ಎಪ್ಪೆಮೋ. ಮೆರೆದನಿಗೆ ಈಜಿಫ್ರಿನ್ ಹೆಂಡತಿ ಯಾದಳ್ಳ. ಅವಳಲ್ಲಿ ಯೆರೀದ್, ಹೆಬ್ರಿ ಮತ್ತು ಯೆಕೊತೀಯೀಲ್ ಎಂಬ ಗಂಡುಮಕ್ಕಳು ಹುಟ್ಟಿದರು. ಯೆರೆದನು ಗೆದೋಯನ ತಂಡೆ. ಹೆಬ್ರಿನು ಸೋಕೋನೆ ನನ ತಂಡೆ; ಯೆಕೊತೀಯೀಲನು ಜಾನೋಹನ ತಂಡೆ. ಇವರು ಬಿತ್ತಳ ಮಕ್ಕಳು; ಬಿತ್ತಳ್ ಖರೋಹನ ಮಗಳು. ಈಕೆಯೀ ಮೆರೆದನ ಈಜಿಫ್ರಿನ್ ಹೆಂಡತಿ.

¹⁹ ಮೆರೆದನ ಹೆಂಡತಿಯು ನೆಹಮನು ತಂಗಿ. ಮೆರೆದನ ಹೆಂಡತಿಯು ಯೂದಾಯದಿಂದ ಬಂದವಳು. ಮೆರೆದನ ಹೆಂಡತಿಯ ಗಂಡುಮಕ್ಕಳು: ಕೆಯೀಲ ಮತ್ತು ಎಪ್ಪೆಮೋ ಗೋತ್ತ, ಗಳಿ ಮೂಲಹಿತಗಳು. ಕೆಯೀಲನು ಗಮ್ಯಾರಿಗೆ ಸೇರಿದವನು ಮತ್ತು ಎಪ್ಪೆಮೋವನು ಮಾಕಾತ್ತರಿಗೆ ಸೇರಿದವನು.

²⁰ ತೀಮೋನನ ಮಕ್ಕಳು ಯಾರೆಂದರೆ: ಅಮ್ರೋನ್, ರಿನ್, ಬೆನ್ನಾನಾನ್ ಮತ್ತು ತೀಲೋನ್.

ಇಷ್ಟಿಯ ಮಕ್ಕಳು: ಜೋಹೇತ್ ಮತ್ತು ಬೆನ್ ಜೋಹೇತ್.

²¹⁻²² ಶೇಲನು ಯೆಹೂದನ ಮಗನು. ತೀಲನ ಮಕ್ಕಳು: ಏರ್, ಲದ್ದು ಯೋಚೀಮ್, ಹೋಜೀಬದ ಜನರು, ಯೋಎಾಷ್ ಮತ್ತು ಸಾರಾಫ್. ಪರನ ಮಗನು ಲೀಕಾಹ್. ಲದ್ದನು ವರೇವನ ತಂಡೆ ಮತ್ತು ಬೇತಷ್ಪೀಯೀದ್, ಬಚ್ಚೆ ನೇಕಾರರ ಮೂಲಹಿತ. ಯೋಎಾಷ್ ಮತ್ತು ಸಾರಾಫ್ ಮೋಎಾಬ್ರ ಶ್ರೀಯ ರನ್ನು ಮದುವೆ ಮಾಡಿಕೊಂಡು ಬೇತ್ತಿಹೇಮಿಗೆ ಹಿಂತಿ ರುಗಿದರು. ಈ ಕುಟುಂಬದ ಕುರಿತಾದ ಬರಹಗಳು ಪುರಾತನ ಕಾಲದ್ದು. ²³ ಶೇಲನ ಮಕ್ಕಳು ಮಣಿನಿಂದ ವಸ್ತುಗಳನ್ನು ತಯಾರಿಸುತ್ತಿದ್ದರು. ನೆಟಾಯಿಮ್ ಮತ್ತು ಗೆದೀರ ಎಂಬ ಸ್ಥಳಗಳಲ್ಲಿ ವಾಸವಾಗಿದ್ದ ಅವರು ಅರಸನಿಗೋಸ್ಕರ ಕೆಲಸ ಮಾಡುತ್ತಿದ್ದರು.

ಸಿಮಯೋನನ ಗಂಡುಮಕ್ಕಳು

²⁴ ಸಿಮಯೋನನ ಗಂಡುಮಕ್ಕಳು ಯಾರೆಂದರೆ: ನೆಮುಂವೇಲ್, ಯಾಮೀನ್, ಯಾರೀದ್, ಜೀರಹ

ಮತ್ತು ಸೌಲ. ²⁵ ಸೌಲನ ಮಗನು ಶಲ್ಲುಮ. ಶಲ್ಲುಮನ ಮಗನು ಮಿಬಾಪ್ರೋ; ಮಿಬಾಪ್ರನ ಮಗನು ಮಿಷ್ಟ್.

²⁶ ಮಿಷ್ಟನ ಮಗನು ಹಮ್ಮೂವೇಲ. ಹಮ್ಮೂವೇಲನ ಮಗನು ಜಕ್ಕೂರ್. ಜಕ್ಕೂರನ ಮಗನು ತಿಮ್ಮೀ. ²⁷ ತಿಮ್ಮೀಗೆ ಹದಿನಾರು ಮಂದಿ ಗಂಡುಮಕ್ಕಳೂ ಆರು ಮಂದಿ ಹೆಣ್ಣಪುಕ್ಕಳೂ ಇದರು. ತಿಮ್ಮೀಯ ಸಹೋದರರಿಗೆ ಹೆಣ್ಣ ಮಕ್ಕಳಿರಲ್ಲ. ಇವರ ಸಂತತಿಯವರ ಸಂಭಿಯು ಯೆಹೂದದ ಸಂತತಿಯವರಪ್ಪ ಹೆಚ್ಚಾಗಿ ರಲಿಲ್.

²⁸ ತಿಮ್ಮೀಯ ಗಂಡುಮಕ್ಕಳು ಬೇವೆಬ, ಮೋಲಾದ್, ಹಕರ್ ಪೂವಾಲ್, ²⁹ ಬಿಲ್ಲ್ ಎಚೆಮ್, ತೋಲಾಬ್, ³⁰ ಬೆತೂವೇಲ್, ಹೋಮ್, ಚಿಕ್ಗ್, ³¹ ಬೀತ್ ಮುಕಾದ್ ಬೋತ್, ಹಕರ್ ಸೂಸಿಮ್, ಬೀತ್ ಬಿರೀ ಮತ್ತು ನಾರಯಿಮ್ ಉರುಗಳಲ್ಲಿ ವಾಸಿಸಿದರು. ದಾವಿದನ ಅರಸನಾಗುವ ತನಕ ಅವರು ಆ ಉರುಗಳಲ್ಲಿ ನೆಲೆಸಿದರು. ³² ಈ ಪಟ್ಟಣಗಳ ಹತ್ತಿರಿರಿವ ಐದು ಹಳ್ಳಿಗಳು ಯಾವುದೆಂದರೆ: ಪಟಾಮ್, ಅಯ್ನಾ, ರಿಮ್ಮೋನ್, ತೋಲೇನ್ ಮತ್ತು ಅಷಾನ್. ³³ ಬೀರೆ ಹಳ್ಳಿಗಳು ಬಾಲ್ ತನಕಪೂ ಇಷ್ಟಪ್ಪ. ಅವರು ವಾಸವಾಗಿದ್ದ ಇಲ್ಲಿಯೇ. ಇದಲ್ಲದೆ ಅವರು ತಮ್ಮ ವಂಶದ ಚರಿತ್ರೆಯನ್ನೂ ಬರೆದಿಟ್ಟರು.

³⁴⁻³⁸ ಅವರ ಕುಲಪ್ರಧಾನರು ಯಾರೆಂದರೆ: ಮೋಹೋ ಬಾಬ್, ಯೆಮ್ಲೀಕ್, ಯೋಷ್ ಅಮಜ್ಞನ ಮಗ), ಯೋವೇಲ್, ಯೀಹೂ (ಯೀಹೂವ ಯೋಹಿಬ್ಜ್ನ ಮಗ, ಸೇರಾಯನ ಮೋಮ್ಮೆಗ ಮತ್ತು ಅಸಿಯೀಲನ ಮರಿಮಗ.), ಎಲ್ಲೋವೇನ್ಯೆ ಯಾಕೋಬಿ, ಯೆಹೋಹಾಮ, ಅನಾಯ, ಅದಿಯೀಲ್, ಯಿಸೀಮಿಯೀಲ್, ಬೆನಾಯ ಮತ್ತು ಜೀಜ (ಶಿಷ್ಪಿಯನ ಮಗ). ಶಿಷ್ಪಿಯು ಅಲ್ಲೋನನ ಮಗನು; ಅಲ್ಲೋನನ ಯೆದಾಯನ ಮಗನು; ಯೆದಾಯನು ತಿಮ್ಮಿಯ ಮಗನು; ತಿಮ್ಮಿಯ ಶೇಮಾಯನ ಮಗನು.

ಈ ಕುಲದ ಜನರು ಬಹುಂಖ್ಯಾತರಾಗಿ ಹೆಚ್ಚಿದರು. ³⁹ ಗೆದೋರ್ ಉರಿನ ಹೋರಭಾಗದಲ್ಲಿರುವ ತಗಿನ ಪ್ರಾರ್ಥಕಾಲಿನಲ್ಲಿ ಅವರು ನೆಲೆಸಿದರು. ತಮ್ಮ ದನಕುರಿಗಳಿಗಾಗಿ ಹುಲ್ಲುಗಾವಲನ್ನು ಹುಡುಕಿಕೊಂಡು ಅವರು ಅಲ್ಲಿಗೆ ಹೋಗಿದ್ದರು. ⁴⁰ ಅಲ್ಲಿ ಘರವತ್ತಾದ ಭಂಗಿಯಿನ್ನು ಹಸಿರು ಹುಲ್ಲುಗಾವಲನ್ನು ಸರಿದು ಅಲ್ಲಿಯೇ ನೆಲೆಸಿದರು. ಆ ಪ್ರದೇಶವು ಪ್ರಶಾಂತವಾಗಿತ್ತು. ಹಿಂದಿನ ಕಾಲದಲ್ಲಿ ಹಾಮನ ಸಂತತಿಯವರು ಅಲ್ಲಿ ನೆಲೆಸಿದರು. ⁴¹ ಯೆಹೂದದ ಅರಸನಾಗಿದ್ದ ಹಿಷ್ಪಿಯನ ಕಾಲದಲ್ಲಿ ಇದು ಅಯಿತು. ಇವರು ಗೆದೋರಿಗೆ ಬಂದು ಹಾಮ್ಯುನ ಸಂತತಿಯವರೆಂದಿಗೆ ಯುದ್ಧವಾಡಿ ಅವರ ಗುಡಾರ ಗಳನ್ನು ನಾಶವಾಡಿದರು. ಅಲ್ಲದೆ ಮೆಗೂಗ್ರರ

ವಿರುದ್ಧವಾಗಿ ಯುದ್ಧಮಾಡಿ ಅಲ್ಲಿ ನೆಲೆಸಿದರು. ಇವರು ಮೆಗೊನ್ಹರನ್ನೇಲ್ಲಾ ನಾಶಮಾಡಿದರು. ಇಂದಿನವರೆಗೂ ಮೆಗೊನ್ಹರಲ್ಲಿ ಯಾರೂ ಉಳಿದಿಲ್ಲ. ಹೀಗೆ ಆ ಸ್ಥಳದಲ್ಲಿ ಅವರು ನೆಲೆಸಿದರು; ಯಾಕೆಂದರೆ ಅವರ ವಶಗಳಿಗೆ ಅಲ್ಲಿ ಸಾಕಷ್ಟು ಹುಲಿತ್ತು.

⁴² ಈಸ್ಮೆಯೋನನ ಕುಲದ ಜನಾರು ಮಂದಿ ಸೇಯೀರ್ ಬೆಟ್ಟ ಪ್ರಾಂತಕ್ಕೆ ಹೋದರು. ಇಷ್ಟೀಯ ಗಂಡುಮಕ್ಕಳು ಈ ಗುಂಪಿನ ನಾಯಕರಾಗಿದ್ದರು. ಅವರು ಯಾರಂದರೆ: ಪೆಲಟ್, ನೆಗಯ್, ರೀಫಾಯ ಮತ್ತು ಉಜ್ಜೀಯೀಲ್. ಅಲ್ಲಿ ವಾಸಿಸುವ ಜನರೊಂದಿಗೆ ಇವರು ಕಾಡಾಡಿದರು. ⁴³ ಆಗ ಅಲ್ಲಿ ಸ್ವಲ್ಪವೇ ಮಂದಿ ಅಮಾಲೀ ಕ್ರ್ಯಾರು ವಾಸಿಸುತ್ತಿದ್ದರು. ಈ ಸಿಮೆಯೋನರು ಅವರನ್ನ ಕೊಂಡು ಆ ಸ್ಥಳದಲ್ಲಿ ನೆಲೆಸಿದರು. ಇಂದಿನವರೆಗೂ ಸಿಮೆಯೋನರು ಅಲ್ಲಿ ನೆಲೆಸಿದ್ದಾರೆ.

ರಾಬೇನನ ಸಂತತಿಯವರು

5 ¹⁻³ರಾಬೇನನ ಇಸ್ರೇಲನ ಚೊಚ್ಚಲಮಗ್. ಅವನು ಚೊಚ್ಚಲಮಗನಿಗೆ ಸಿಗಬೇಕಾಗಿದ್ದ ಹಕ್ಕುಗಳನ್ನು ಪಡೆದುಕೊಳ್ಳಬೇಕಾಗಿತ್ತು. ಅದರೆ ಅವನು ತನ್ನ ತಂದೆಯ ಉಪವಶ್ಯಿಲ್ದಾರನೆ ಸಂಖೋದಿಸಿದ್ದಿಂದ ಅವನ ಹಕ್ಕುಗಳು ಯೋಸೇಫನ ಮಕ್ಕಳಿಗೆ ದೂರೆತಪ್ಪ. ಅದ್ದಿಂದ ವಂಶಾವಳಿಯಲ್ಲಿ ಚೊಚ್ಚಲಮಗನ ಸಾನ್ ಅವನಿಗೆ ದೊರಿಯಲ್ಲಿ, ಯೀಹಾದನು ತನ್ನ ಎಲ್ಲಾ ಸಹೋದರ ರಿಗಿಂತ ಬಲಾಧ್ಯನಾದನು. ಅದ್ದಿಂದ ಅವನ ಕುಲ ದಿಂದಲೇ ನಾಯಕರುಗಳು ಬಂದರು. ಅದರೆ ಚೊಚ್ಚಲಮಗನಿಗೆ ಸಿಗಬೇಕಾಗಿದ್ದ ಇತರ ಹಕ್ಕುಗಳು ಯೋಸೇಫನ ಮಕ್ಕಳಿಗೆ ದೂರೆತಪ್ಪ. ರಾಬೇನನ ಮಕ್ಕಳು ಯಾರೆಂದರೆ: ಹನೋಹ್, ಘಲ್ಲೂ, ಹೆಚ್ಲೋನ್ ಮತ್ತು ಕಮೀಎ.

⁴ ಇವರು ಯೋವೇಲನ ಸಂತತಿಯವರು: ಶೀಮಾಯನು ಯೋವೇಲನ ಮಗ. ಗೋಗನು ಶೀಮಾಯನ ಮಗ. ಶಿಮ್ಮಿಯು ಗೋಗನ ಮಗ. ⁵ ಶಿಮ್ಮಿಯು ಮಗನು ಮೀರ್ಕ. ಮೀರ್ಕನೆ ಮಗ ರೇವಾಯ. ರೇವಾಯನ ಮಗನು ಬಾಳ್ಯಮಯೋನ್. ⁶ ಬಾಳ್ಯಮಯೋನನ ಮಗನು ಬೇರ. ಅಶ್ವೂರದ ಅರಸನಾದ ತಿಗ್ಲತ್ತಿಲೆಸರನು ಬೇರನನ್ನು ಅವನ ಮನಸೆಯಿಂದ ಹೊರಡಿಸಿದನು; ಬೇರನು ಅವನ ಸೆರಬಯಾಳಾದನು. ಬೇರನು ರಾಬೇನ್ ಕುಲದ ಪ್ರಧಾನಾಗಿದ್ದನು.

⁷ ಯೋವೇಲನ ಮತ್ತು ಅವನ ಸಂತತಿಯವರೆಲ್ಲರ ವಿವರವಾಗಿ ಸಂತಾನಚರಿತೆಯಲ್ಲಿ ಬರಿಯಲಪಟ್ಟಿರುತ್ತದೆ: ಅವನ ಚೊಚ್ಚಲಮಗನು ಯೆಗೀಯೀಲ್, ಅನಂತರ ಹುಟ್ಟಿದವರು ಜಿಕಯ್ ಮತ್ತು ಬೀಳ. ⁸ ಅಜಾಜನ ಮಗನು ಬೀಳ. ಅಜಾಜನ ಶೀಮಾಯನ ಮಗ,

ಶೀಮಾಯನ ಯೋವೇಲನ ಮಗನು. ಇವರೆಲ್ಲರೂ ನೆಚೋ ಮತ್ತು ಬಾಕ್ಕೆಯೋನ್ ಪ್ರಾಂತದ ಅರೋ ಯೀರ್ ಸುತ್ತಮುತ್ತ ವಾಸಿಸಿದರು. ⁹ ಬೀಳನ ಜನರು ಯುಷ್ವೇಟೀನ್ ನದಿಯ ಸಮೀವದಲ್ಲಿರುವ ಮರು, ಬೊಮಿಯವರೆಗೂ ನೆಲೆಸಿದರು. ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ದನಕರುಗಳ ಇದ್ದು ದರಿಂದ ಗಿಲ್ಯಾದ್ ಪ್ರಾಂತದಲ್ಲಿಯೇ ನೆಲೆಸಿದರು. ¹⁰ ಸೆಲಿನು ಅರಸನಾಗಿದ್ದ ಸಮಯದಲ್ಲಿ ಬೀಳನ ಜನರು ಹಗ್ರೀಯರೂಂದಿಗೆ ಯುದ್ಧಮಾಡಿ ಅವರ ಗುಡಾರಗಳಲ್ಲಿ ವಾಸಮಾಡಿದರು. ಆ ಗುಡಾರಗಳಲ್ಲಿ ವಾಸಮಾಡುತ್ತಾ ಗಿಲ್ಯಾದಿನ ಪ್ರಾವ್ಯಾಕಾಲದಲ್ಲಿ ಲ್ಲಾ ಸಂಚರಿಸಿದರು.

ಗಾದನ ಸಂತತಿಯವರು

¹¹ ರಾಬೇನ್ ರು ವಾಸಿಸಿದ್ದ ಪ್ರಾಂತದಲ್ಲಿಯೇ ಗಾದನ ಕುಲದವರು ವಾಸಿಸಿದರು. ಇವರು ಬಾಷಾನಿನ ಪ್ರದೇಶದಲ್ಲಿ ಸಾಲೀವಿ ಪಟ್ಟಣದವರೆಗೂ ನೆಲೆಸಿದರು.

¹² ಯೋವೇಲನೇ ಬಾಷಾನಿನ ಮೊದಲನೇ ಪ್ರಧಾನನು. ಇವನ ನಂತರ ಆಭಾಮ ಪ್ರಧಾನನಾದನು. ಆಮೇಲೀ ಯಸ್ಸೆ ಪ್ರಧಾನನಾದನು. ¹³ ಅವರ ಕುಟುಂಬದ ಪಳ್ಳ ಮಂದಿ ಸಹೋದರರು ಯಾರಂದರೆ: ಮೀರಾಯೀಲ್, ಮೆಮುಲ್ಲಾಮ್, ಶೀಬ, ಯೋರ್ಯೆ, ಯುಕ್ಕಾನ್, ಜೀಯ ಮತ್ತು ಏಬಿರ್. ¹⁴ ಇವರು ಅಬೀಹೈಲನ ಸಂತತಿಯವರು. ಅಬೀಹೈಲನು ಹೂರಿಇಯ ಮಗ. ಹೂರಿಇಯ ಯಾರೋಹನ ಮಗ. ಯಾರೋಹನ ಮಗನು. ಮೀರಾಯೀಲನು ಯೆಹಿಷ್ವೇಯನ ಮಗನು.

ಯೆಹಿಷ್ವೇ ಯೆಹ್ಯೂವಿನ ಮಗನು. ಯೆಹ್ಯೂವಿನ ಅಹಿಇಬಾಜನ ಮಗನು. ¹⁵ ಅಬೀಯೀಲನ ಮಗನು ಅಹಿಇಬಾಜನು. ಅಬೀಯೀಲನ ಗೂನೀಯ ಮಗನು. ಅಹಿಇಬಾಜನು ಕುಟುಂಬ ಪ್ರಧಾನನಾಗಿದ್ದನು.

¹⁶ ಗಿಲ್ಯಾದ್ ಪ್ರಾಂತದಲ್ಲಿ ಗಾದ್ ಕುಟುಂಬದ ಜನರು ವಾಸಿಸಿದರು. ಅವರು ಬಾಷಾನ್ ಪ್ರಾಂತದಲ್ಲಿಯೂ ಅದರ ಸುತ್ತಮುತ್ತಲೆದ್ದ ಉರುಗಳಲ್ಲಿಯೂ ಶಾರೋನ್ ಪ್ರಾಂತದ ಹಲ್ಲುಗಾವಲುಗಳ ಗಿಗಿಳಿಷರಗೆಗೂ ನೆಲೆಸಿದರು. ¹⁷ ಯೋತಾಮ ಮತ್ತು ಯಾರೋಬ್ಬಾಮನ ಕಾಲದಲ್ಲಿ ಇವರ ಹೆಸರುಗಳನ್ನೇಲ್ಲಾ ಗಾದ್ಯರ ಸಂತಾನ ಜರಿತೆ, ಯಲ್ಲಿ ಬರೆಯಲ್ಲಿಟ್ಟಿರುತ್ತದೆ. ಯೋತಾಮನು ಯೀಹಾದರ ಅರಸನಾಗಿದ್ದನು ಮತ್ತು ಯಾರೋಬ್ಬಾಮನು ಇಸ್ರೇಲರ ಅರಸನಾಗಿದ್ದನು.

ಕೂರಿರಾದ ಯುದ್ಧವೀರರು

¹⁸ ರಾಬೇನ್ ಮತ್ತು ಗಾದ್ ಕುಲಗಳಲ್ಲಿ ಮತ್ತು ಮನಸ್ಯ ಅರ್ಥಕುಲದವರಲ್ಲಿ ನಲವತ್ತನಾಲ್ಲು ಸಾವಿರದ

పళునూర అవవత్తు మంది యుద్ధవీరరిద్దరు. ఇవరెల్లా ఖడ్గ గురాణీగళన్ను బిల్లుబాణగళన్ను ఉపయోగిసువదరల్లి నిపుణరాగిద్దరు.¹⁹ అవరు హగ్రియిరొందిగొ యెటూరా, నాఫిష్ మత్తు నోఎంబ్ ఉండినపరోందిగొ యుద్ధ మాడి దరు.²⁰ రథబేంస, మనస్స, గాద్ కులగళ యోధరు యుద్ధమాచువాగ దేవరల్లి పూర్వి సిదరు. అవరు దేవర వేలి భరవసేయిట్టు సకాయక్కాగి బేడికోండద్దరింద దేవరు అవరిగి జయవన్ను కోట్టును.²¹ వైరిగళల్లిద్ద ఎల్లా పత్రు గళన్ను అవరు తమ్మ పత్రు తేగుడుకోండరు. అవరు ఐవత్తు నావిరి ఒంటిగళు, ఎరకు లశ్చద ఐవత్తు నావిరి కురిగళు, ఎరకు నావిరి క్షేత్రిగళు అలద్దే ఒందు లశ్చ సేరియాఖుగళన్ను తేగుడుకోండరు.²² దేవరు అవరిగి జయవన్ను కోట్టెద్దరింద హగ్రియిరల్లి బహళ మందియన్ను కోందరు. ఆ హగ్రియిర ప్రదేశదల్లి రూబేంస, గాద్, మనస్స కులగళవరు సహ వాసిసిదరు. బాబిలోనిని అరసును ఇస్రేలరన్ను సేరికిడిదు కోండోయ్యువ తనక అవరు అల్లీయీ వాసమాడిదరు.

మనస్సిసంతతియవరు

²³ మనస్సియ అధికులద జనరు బాపాన్ ప్రదేశదిందికిదు బాఖో హేమోఎన్, సేనిర్ మత్తు హేమోఎన్ ప్రఫత పూర్వయైగొ నేలిసి దరు. అవరు కులద జనరు బకు సంఘ్యాతరాదరు.

²⁴ మనస్సియ అధికులద అధివతిగళు యారేం దరే: పఫేర్, ఇష్టీ, ఎలీయీల్, అజ్రీయీల్, యీరేమీయ, హోదవ్య, మత్తు యీక్లీయీల్. ఇవరెల్లా బలాఢ్యరం ధైయుకూలిగళు ఆద వీర రాగిద్దరు.

²⁵ ఆపద్ర ఆ అధివతిగళు తమ్మ పూర్వికరు ఆరాధిసుక్కిద్ద దేవరన్ను బిట్టు బేరే దేవరుగళన్ను పూజిసతోడి తమ్మ దేవర విరుద్ధవాగి వాప మాడిదరు. తావు సోలీసిద అన్జనాంగదవర దేవరుగళన్ను ఇవరు ఆరాధిసిదరు.

²⁶ ఇస్రేలరద దేవరు అశ్విరద రాజునాద పూల్రా (కిగ్రీలీసర్) అవర మేలీ యుద్ధక్కే హోగువంతి మాకిదను. అవను బందు రూబేంస, గాద్ మత్తు మనస్సియ అధికులద వరోందిగే యుద్ధ మాడిదను. యుద్ధదల్లి అవరన్ను సోలీసి, సేరికిడిదు కలవడ, కాబిలోర్, కార మత్తు గోజాన్ నదియ సమీపద స్థలక్కే కైదిగళన్నాగి

కోండోయ్యను. అందినింద ఇందిన తనకవూ ఇస్రేలరు ఆ స్థలగళల్లి వాసమాడుక్కిరువరు.

లేవియ సంతతియవరు

⁶ లేవియ గండువుక్కుళు: గేహోఎన్, కేహాత్, మత్తు మేరారీ.

² కేహాతన గండువుక్కుళు: అమూర్, ఇక్కల్రో, హమ్బోఎన్ మత్తు ఉజ్జీయీల్రా.

³ అమూర్ మన మక్కుళు: అరోఎన, మోలీ మత్తు మియామచులు.

ఆరోఎనన మక్కుళు: నాదాబ్, అబీహూ, ఎల్లూ జార్ మత్తు ఈతామార్. ⁴ ఎల్లూ జారన మగను ఫీనేకాను. ఫీనేకానన మగను అబీపోవ.

⁵ అభిషోవన మగను బుక్కీల్; బుక్కీయ మగను ఉజ్జీల్. ⁶ ఉజ్జీయ మగను జీరహ్య జీరహ్యన మగను మరాయోత్. ⁷ మేరాయోతన మగను అమయ్. అమయ్న మగను అఫీటూబి. ⁸ అఫీటూబన మగ చాదోఎకన మగ అఫీమాజి.

⁹ అఫీమాజను ఆజయున తందే; ఆజయున మగను యోకానాన. ¹⁰ యోకానానన మగను ఆజయు. (సోలోమోనను జీరుసలేమినల్లి కట్టిద దేవాలయదల్లి ఆజయున మహాయాజక నాగిద్దను.) ¹¹ ఆజయున మగను అమయ్. అమయ్న అఫీటూబన తందే. ¹² అఫీటూబను చాదోఎకన తందే. చాదోఎకను తల్లూమన తందే. ¹³ తల్లూమను హిల్మీయన తందే. హిల్మీయను ఆజయున తందే. ¹⁴ ఆజయున సేరాయన తందే. సేరాయను యీహోజాదారన తందే.

¹⁵ యిహూద మత్తు జనరు సేరి చయ్యల్లిష్వగ యీహోజాదారను అవరోందిగి పెరదేశక్కే హోఎగబేకాయితు. యీహోఎవను యిహూద్యరన్ను మత్తు జీరుసలేమినవరన్ను పెర దేశక్కే సేరియాఖుగళాగి చయ్యలు సెబుక్కెళ్ళర నన్ను ఉపయోగిసిదను.

లేవియ ఇతర సంతతియవరు

¹⁶ లేవియ గండువుక్కుళు: గేహోఎవ్, కేహాత్ మత్తు మేరారీ.

¹⁷ గేహోఎవ్ మన గండువుక్కుళు: లిజ్మీ మత్తు తిమ్మీ. ¹⁸ కేహాతన గండువుక్కుళు: అమూర్, ఇక్కల్రో, హమ్బోఎన్ మత్తు ఉజ్జీయీల్రా.

¹⁹ మేరారియ గండువుక్కుళు: మహ్మీ మత్తు ముహీ.

ಇತರ ಲೇಖಿ ಕುಲದ ಕುಟುಂಬಗಳ ಪಟ್ಟಿ ಇಲ್ಲಿದೆ. ಈ ಪಟ್ಟಿಯಲ್ಲಿ ತಂಡಗಳ ಹೆಸರನ್ನು ಮೊದಲು ತಿಳಿಸಿ, ಅವರ ಗಂಡುಮಕ್ಕಳ ಹೆಸರನ್ನು ನಂತರ ತಿಳಿಸಲಾಗಿದೆ.

²⁰ಗೇಮೋಽಮನ ಸಂತತಿಯವರು: ಲಿಭೀಯು ಗೇಮೋಽಮನ ಮಗನು. ಲಿಭೀಯ ಮಗ ಯಹತ್; ಯಹತನ ಮಗ ಜಿಮ್ಮೆ.²¹ಜಿಮ್ಮೆನ ಮಗನು ಯೋಎಹ. ಯೋಎಹನ ಮಗ ಇದ್ದೋ. ಜಿರಹನು ಇದ್ದೋವಿನ ಮಗನು. ಜಿರಹನ ಮಗನು ಯೀವತ್.

²²ಕೆಹಾತನ ಸಂತತಿಯವರು: ಕೆಹಾತನ ಮಗ ಅಮ್ಮೀ ನಾದಾಬ್ರ. ಅಮ್ಮೀನಾದಾಬನ ಮಗ ಕೋರಹ. ಕೋರಹನ ಮಗನು ಅಸೀರ್.

²³ಅಸೀರನ ಮಗನು ಎಲ್ಲಾನು. ಎಲ್ಲಾನನ ಮಗನು ಎಚ್ಚಾಫ್. ಎಚ್ಚಾಫನ ಮಗನು ಅಸೀರ್.²⁴ಅಸೀರನ ಮಗನು ತಹತ. ಉರೀಯೀಲ್ ತಹತನ ಮಗನು. ಉಜ್ಜೀಯನು ಉರೀಯೀಲನ ಮಗನು. ಸೌಲನು ಉಜ್ಜೀಯನ ಮಗನು.

²⁵ವಲ್ಲಾನನ ಗಂಡುಮಕ್ಕಳು: ಅಪಾಸೈ ಮತ್ತು ಅಹಿಮೋತ್. ²⁶ಚೋವೈ ವಲ್ಲಾನನ ಮಗನು. ನಹತನು ಚೋವೈಯ ಮಗನು. ²⁷ನಹತನ ಮಗ ಎಲೀಯಾಬ್ರ. ಯೀರೋಹಾಮನು ಎಲೀಯಾಬನ ಮಗನು. ಯೀರೋಹಾಮನ ಮಗನು ಎಲ್ಲಾನು. ಸಮುವೇಲನು ಎಲ್ಲಾನನ ಮಗನು.

²⁸ಸಮುವೇಲನ ಗಂಡುಮಕ್ಕಳು: ಯೋವೇಲ್ ಮತ್ತು ಅಬೀಯ. ²⁹ಮೆರಾರೀಯ ಗಂಡುಮಕ್ಕಳು: ಮೆರಾರೀಯ ಮಗ ಮಹ್ಲೀ; ಮಹ್ಲೀಯ ಮಗನು ಲಿಭೀ. ಲಿಭೀಯ ಮಗ ಶಿಮ್ಮೀ; ಶಿಮ್ಮೀಯನ ಮಗ ಉಜ್ಜಿ. ³⁰ಉಜ್ಜಿನ ಮಗ ಶಿಮ್ಮಾ; ಶಿಮ್ಮಾನ ಮಗ ಹಗ್ಗೀಯ. ಹಗ್ಗೀಯನ ಮಗ ಅಸಾಯ.

ದೀವಾಲಯದ ಗಾಯಕರು

³¹ದೀವಾಲಯದ ನಗುಡಾರದ ಮಹಾಪವಿತ್ರಸ್ಥಳದಲ್ಲಿ ಒಂಬಡಿಕೆಯ ಪಟ್ಟಿಗೆಯನ್ನು ಇಟ್ಟ ಬಳಿಕ ಅರಸನಾದ ದಾವೀದನು ಗಾಯಕರನ್ನು ಅರಸಿದನು. ³²ಪವಿತ್ರಗುಡಾರದಲ್ಲಿ ಹಾಡುಪ್ರದೇ ಇವರ ದೇವರ ಸೇವೆಯಾಗಿತ್ತು. ಸೋಲೋಮೋನನು ಜಿರುಸಲೇಮಿನಲ್ಲಿ ದೀವಾಲಯವನ್ನು ಕಟ್ಟಿವ ತನಕ ಇವರು ಗುಡಾರದಲ್ಲಿ ತಮೆ ಹೇಳಿರುವ ಪ್ರಕಾರವೇ ಸೇವೆ ಮಾಡಿದರು.

³³ಗಾಯನದ ಮೂಲಕ ಸೇವೆಮಾಡಿದ ತಂದೆಗಳ ಮತ್ತು ಅವರ ಗಂಡುಮಕ್ಕಳ ಪಟ್ಟಿ: ಕೊಹತ್ತನ ಸಂತತಿಯವರಿಂದ ಗಾಯಕನಾದ ಹೇಮಾನ. ಇವನು ಯೋವೇಲನ ಮಗ. ಯೋವೇಲನ ಸಮುವೇಲನ ಮಗ. ³⁴ಸಮುವೇಲನ ಎಲ್ಲಾನನ ಮಗ. ಎಲ್ಲಾನನ ಯೀರೋಹಾಮನ ಮಗ. ಯೀರೋಹಾಮನ ಸಂತತಿಯವರೇ ಎಲ್ಲಾ ಶೆಲಸಕಾರ್ಯಗಳನ್ನು ಮಾಡುತ್ತಿದ್ದರು. ಅಲ್ಲದೆ ಇಸ್ರೀಲ್

ಮಗ. ಎಲೀಯೀಲನು ತೋಹನ ಮಗ. ³⁵ತೋಹನ ಚೂಫಿನ ಮಗ. ಚೂಫಿನು ಎಲ್ಲಾನನ ಮಗ. ಎಲ್ಲಾನನು ಮಹತನ ಮಗ. ಮಹತನು ಅಪಾಸೈಯ ಮಗ. ಎಲ್ಲಾನನು ಯೋವೇಲನ ಮಗ. ಯೋವೇಲನು ಅಜಯನ ಮಗ. ಅಜಯನು ಜಿವಂತನ ಮಗ. ತಹತನು ಅಸೀರನ ಮಗ. ಅಸೀರನು ಎಬ್ಬಾಸಾಫನ ಮಗ. ಎಬ್ಬಾಸಾಫನು ಕೋರಹನ ಮಗ. ³⁶ಕೋರಹನು ಇಜ್ಜ್ಞಾರನ ಮಗ. ಇಜ್ಜ್ಞಾರನು ಕೆಹಾತನ ಮಗ. ಕೆಹಾತನು ಲೇವಿಯ ಮಗ. ಲೇವಿಯ ಇಸ್ರೀಲನ ಮಗ.

³⁷ಹೇಮಾನನ ಸಂಬಂಧಿಯ ಹೆಸರು ಆಪಾರ್. ಇವನು ಹೇಮಾನನ ಬಿಲಗಿಡೆಯಲ್ಲಿ ದ್ವಿಕೊಂಡು ಸೇವೆಮಾಡಿದನು. ಆಪಾಫನು ಬೆಂಕ್ಯಾನ ಮಗನು. ಬೆಂಕ್ಯಾನ ಶಿಮ್ಮುನ ಮಗ. ³⁸ಶಿಮ್ಮುನು ಮೀಕಾಯೀಲನ ಮಗ. ಮೀಕಾಯೀಲನು ಬಾಸೇಯನ ಮಗ. ಬಾಸೇಯನು ಮಲ್ಲೀಯನ ಮಗ. ³⁹ಮಲ್ಲೀಯನು ಎಷ್ಟಿಯ ಮಗ. ಎಷ್ಟಿಯ ಜಿರಹನ ಮಗ. ಜಿರಹನು ಆದಾಯನ ಮಗ. ⁴⁰ಆದಾಯನು ಪತಾನನ ಮಗ. ಪತಾನನು ಜಿಮ್ಮೆನ ಶಿಮ್ಮಿಯ ಮಗ. ⁴¹ಶಿಮ್ಮಿಯ ಯಹತನ ಮಗ. ಯಹತನು ಗೇಮೋಽಮನ ಮಗ. ಗೇಮೋಽಮನು ಲೇವಿಯ ಮಗ.

⁴²ಆದಾಯನು ಪತಾನನ ಮಗ. ಪತಾನನು ಜಿಮ್ಮೆನ ಶಿಮ್ಮಿಯ ಮಗ. ⁴³ಶಿಮ್ಮಿಯ ಯಹತನ ಮಗ. ಯಹತನು ಗೇಮೋಽಮನ ಮಗ. ಗೇಮೋಽಮನು ಲೇವಿಯ ಮಗ.

⁴⁴ಮೆರಾರೀಯ ಸಂತತಿಯವರು ಹೇಮಾನ ಮತ್ತು ಆಪಾಫನ ಸಂಬಂಧಿಕರು. ಇವರು ಹೇಮಾನನ ವಡಗಡಿಯಲ್ಲಿ ನಿಂತು ಹಾಡುವ ಗಾಯಕರು. ಪತಾನನು ಕೀಷೀಯ ಮಗ. ಕೀಷೀಯ ಅಬೀಯ ಮಗ. ಅಬೀಯ ಮಲ್ಲಾಕನ ಮಗ. ⁴⁵ಮಲ್ಲಾಕನ ಹಷಭೃನು ಮಗ ಹಷಭೃನು ಅಮಚ್ಚನ ಮಗ. ಅಮಚ್ಚನು ಹಿಲ್ಲೀಯನ ಮಗ. ⁴⁶ಹಿಲ್ಲೀಯನು ಅಮ್ಮೀಯನ ಮಗ. ಅಮ್ಮೀಯನು ಬಾಸೀಯನ ಮಗ. ಬಾಸೀಯನು ಶಿಮೆರನ ಮಗ. ⁴⁷ಶಿಮೆರನು ಮಹ್ಲೀಯನ ಮಗ. ಮಹ್ಲೀಯನು ಮಾಷೀಯ ಮಗ. ಮಾಷೀಯ ಮೆರಾರಿಯ ಮಗ. ಮೆರಾರಿಯ ಲೇವಿಯ ಮಗ.

⁴⁸ಹೇಮಾನ್ ಮತ್ತು ಆಪಾಫನ ಸಕೋಽರರು ಲೇವಿಕುಲದವರು. ಲೇವಿಕುಲದವರನ್ನು ಲೇವಿಯ ರಿಂದು ಕರೆಯುತ್ತಾರೆ. ಲೇವಿಯರ ಪವಿತ್ರ ಗುಡಾರದ ಸೇವೆಯನ್ನು ವಾಡಲು ಅರಿಸಲಬ್ಬವರು. ಪವಿತ್ರ ಗುಡಾರವ ದೇವರಿ ನಿವಾಸವಾಗಿತ್ತು. ⁴⁹ಅದರೆ ಸ್ವಾರಂಗ ಹೋಮ ಅರ್ವಿಸವ ಯಜ್ಞವೇದಿಕೆಯ ಮೇಲಿ ಮತ್ತು ಧೂಪಾವ ಜೀಯ ಯಜ್ಞವೇದಿಕೆಯ ಮೇಲೆ ಧೂಪ ವರ್ಣಿಸಲು ಅರೋನನ ಸಂತತಿಯವರನ್ನು ಮಾತ್ರ ಅರಿಸಿಕೊಳ್ಳಾಗಿತ್ತು. ದೇವರಿ ನಿವಾಸದ ಮಹಾಪವಿತ್ರ ಶೇಳದಲ್ಲಿ ಅರೋನನ ಸಂತತಿಯವರೇ ಎಲ್ಲಾ ಶೆಲಸಕಾರ್ಯಗಳನ್ನು ಮಾಡುತ್ತಿದ್ದರು. ಅಲ್ಲದೆ ಇಸ್ರೀಲ್

ಜನರನ್ನು ಶುದ್ಧೀಕರಿಸಲು ಶುದ್ಧೀಕರಣ ಆಜಾರವನ್ನು
ಅವರೇ ಮಾಡುತ್ತಿದ್ದರು.

ದೇವರ ಸೇವಕನಾದ ಮೋಶಿಯ ಆಚಾರ್ಯಿಸಿದ ಎಲ್ಲಾ ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ಅವರು ಅನುಸರಿಸುತ್ತಿದ್ದರು.

ಆರೋಗ್ಯ ಸಂತತಿಯವರು

50 ಇವರು ಆರೋನನ ಗಂಡುಮಕ್ಕಳು: ಎಲ್ಲಾ ಜಾರನು ಆರೋನನ ಮಗ. ಫೀನೆಹಾಸನು ಎಲ್ಲಾ ಜಾರನು ಮಗ. ಅಬೀಷ್ವಾವನು ಫೀನೆಹಾಸನು ಮಗ. 51 ಬುಕ್ಕೀಯು ಅಬೀ ಮಾವನು ಮಗ. ಉಣಿಯು ಬುಕ್ಕೀಯು ಮಗ. ಉಣಿಯು ಮಗನು ಜಿರಹ್ಯಾಕ. 52 ಮೇರಾಯೋತನು ಜಿರಹ್ಯಾಕನ ಮಗ. ಅವುಯ್ಯಾನು ಹೇರಾಯೋತನ ಮಗ. ಅಹೀಟುಬನು ಅವುಯ್ಯಾನ ಮಗ. 53 ಜಾದೋಕ್ತಾ ಅಹೀಟುಬನು ಮಗ, ಅಹಿಮಾಜನು ಜಾದೋಕ್ತಾನ ಮಗ.

ಲೇವಿಯ ಕುಟುಂಬದವರಿಗೆ ಮನೆಗಳು

୫୪ କୁ ଶେଳ୍ଗାଳ୍ଲ ଆରୋନନ୍ ସଂତେଚୀଯପରୁ ବାସିଶି
ଦରୁ. ଅପର ତମୁଗେ କୌଣସିଦ୍ଧ ପ୍ରଦେଶଦାଳୀ ପାଇଁ
ଯଗଳ୍ଲ ବାନମାଣିଦରୁ. ଲେଖିଯରିଗେ କୌଣସିରୁପ
ପାଠ୍ୟଦ ମୋଦଲନେଯ ପାଲୁ କୈକାତ୍ରିଗେ
କୌଣସିରୁପ.

‘⁵⁵ಅವರಿಗೆ ಹೆಚ್ಚಿಲ್ಲೋನ್ ಪಟ್ಟಣವೂ ಅದರ ಸುತ್ತು ಮುತ್ತುಲೂ ಇದ್ದ ಹುಲ್ಲುಗಾವಲುಗಳು ಹೊಡಲ್ಪಟ್ಟವು. ಇದು ಯಿಹಾದ ಪ್ರಾಂತ್ಯದ ಸ್ಥಳವಾಗಿದೆ. ⁵⁶ಹೆಚ್ಚಿಲ್ಲೋನ್ ಪಟ್ಟಣದ ಸುತ್ತುಮುತ್ತಲೀದ್ದ ಉರುಗಳನ್ನು ಮತ್ತು ಹೊಲಗಳನ್ನು ಯಿಪ್ಪಣ್ಣಿಯ ಮಗನಾದ ಕಾಲೀಬಿನಿಗೆ ಕೊಡಲಾಯಿತು. ⁵⁷ಆರೋನನ ಸಂತತಿಯವರಿಗೆ ಹೆಚ್ಚಿಲ್ಲೋನ್ ಪಟ್ಟಣವನ್ನೇ ಕೊಟ್ಟರು. ಹೆಚ್ಚಿಲ್ಲೋನ್ ಆಶ್ರಯಪಟ್ಟಣಗಳಲ್ಲಿ* ಒಂದಾಗಿತ್ತು. ಅವರಿಗೆ ಬೇರೆ ನಗರಗಳೂ ಕೊಡಲ್ಪಟ್ಟವು: ಲಿಬ್ಬ, ಯತ್ತಿರ್, ಎಷ್ಟ್ರೋವ, ಹೀಲ್ನೋ, ದೆಬಿರ್, ⁵⁸⁻⁵⁹ಅಪಾನ್, ಜೂತ್ ಮತ್ತು ಬೇತ್ತೆಮೆಣ್ಣ. ಅವರಿಗೆ ಈ ಎಲ್ಲಾ ಪಟ್ಟಣಗಳೂ ಅವಗಳ ಸುತ್ತುಮುತ್ತಲೀದ್ದ ಹೊಲಗಳೂ ಕೊಡಲ್ಪಟ್ಟವು. ⁶⁰ಬೆನ್ನಾಮೀನೋ ಕುಲದ ಪ್ರಾಂತ್ಯದಿಂದ ಗಿಬೆಯೋನ್, ಗೆಬಾ, ಅಲೊಮೋ ಮತ್ತು ಅನಾಕೋತ್ ಪಟ್ಟಣಗಳೂ ಅದರ ಸುತ್ತುಮುತ್ತಲೀದ್ದ ಹೊಲಗಳೂ ಅವರಿಗೆ ದೊರಿತವು.

ಒಟ್ಟು ಹದಿಮೂರು ಪಟ್ಟಣಗಳನ್ನು ಕೇಹಾತ್ಮನ ಕುಲದ ವರಿಗೆ ಕೊಡಲಬೇಕು.

⁶¹ ଉଲ୍ଲିଦ କେହାତ୍ମନ ସଂତ୍ତିଯିପରିଗୀ ମୁନ୍ସ୍ତେୟ ଅଧ୍ୟକୁଳାଦିନ ହତୁ ପେଟଣାଗଲୁ ଦୋରେଚିଦପେ).

೬೨ ಗೀರ್ಮೋಎಂಪುನು ಸೆಂತತಿಯವರಿಗೆ ಹದಿಮೂರು ಪಟ್ಟಣಗಳು ದೊರಕಿದವು. ಇವು ಇಸ್ಲಾಮ್‌ಕಾರ್, ಅಶೀರ್, ನಫಾಲಿ ಮತ್ತು ಬಾಷಾನ್ ಪ್ರದೇಶದಲ್ಲಿ ವಾಸವಾಗಿದ್ದ ಪಟ್ಟಣಗಳು.

‘ఓమోనున్న హలవరండ ఆ పెళ్ళణగలు దారంతు. ఓమోరారీ సంతతియవరిగి హన్నిరదు పెళ్ళణగలు దొరారెతు. ఇప్ప రుబేన్, గాద్, జీబులూన్ కులదవర నొస్ట్రిండ దొరారెతు. అవరు ఇదక్కాగి జీఎటుకూరిదెరు.

⁶⁴ಹೀಗೆ ಇಸ್ತೇಲರು ತಮಗೆ ದೊರಕಿದ ಪ್ರದೇಶದಲ್ಲಿ ಲೇವಿಯರಿಗೆ ಪ್ರಾಣಭಂಗ ಹಾಕಿ ಕೊಲುಗಳನ್ನು ಕೈಟಡು

“**అవేలూ యిహూద, సిమెయోనో మత్తు బీన్నా మొనో కులదవరింద దొరకితు. యిహూద వట్టణ గజు లేవి కులద యావ కుటుంబగళిగి సిగబేశు ఎంబుదన్న జిఏటుకాకుపుదర మూలక గొత్తు పడ్డికిశోండరు.**

“⁶⁶ ଏଥାରୁ ଯିଏମ୍ବା କୁଳଦରୁ କେହାତ୍ତନ କୁଳ
ଦଵରିଗେ ତମ୍ଭୁ ପାଲିଗେ ବଂଦିଦ୍ଧ କେଲପୁ ପେଟ୍ଟିଣିଗଳନ୍ତୁ
ଚିକ୍ଷୁହେଲାଟିରୁ ତୁ ପେଟ୍ଟିଣିଗଳନ୍ତୁ ଜୀବେଟୁକାହାକୁପରୁଦର
ମୂଳରୁ ନିର୍ଦ୍ଦିରିନାଲାଯିତୁ, ⁶⁷ ଅପରିଗେ ଶେକେମନୁ

ಕೊಡಲಾಯಿತು. ತೆಕೆವ್ವು ಆಶ್ರಯನಗರವಾಗಿತ್ತು. ಇದಲ್ಲದೆ ಗೆಚಿರು, ^{೬೪} ಯೋಕೈಯಾವ್ರ, ಬೀತ್ರ ಹೋರೋನ್, ^{೬೫} ಅಯ್ಯಾಲೋನ್ ಮತ್ತು ಗತಿ ವೋನ್ ಪಟ್ಟಣಗಳೂ ಅವುಗಳ ಸುತ್ತಮುತ್ತಲಿದ್ದ ಹೋಲಗಳೂ ಅವರಿಗೆ ದೊರಕಿದವು. ಇವು ಎಷ್ಟು ಯೀಮ್ಮೆರ ಬೆಳ್ಳಪ್ರದೇಶದಲ್ಲಿ ಇವೆ. ^{೭೦} ಮನಸ್ಸಿಯ ಅರ್ಥಕುಲದವರು ಅನೇರ್ ಮತ್ತು ಬಿಳಾಮ್ಮು ಎಂಬ ನಗರಗಳನ್ನು ಕೈಹಾತ್ರ ಸಂತಾನದೆ ಉಳಿದವರಿಗೂ ಕೊಟ್ಟರು. ಅವುಗಳೊಡನೆ ಹೋಲಗಳೂ ಅವರಿಗೆ ದೊರಕಿದವು.

ಇನ್ನಿತರ ಲೇವಿಯರಿಗೆ ಮನೆಗಳು ದೊರಕಿದ್ದು

୭୧ ଗେହେରେଣ୍ଟମାର୍ କୁଟୁଂବଦଵରିଗେ ମୁନ୍ସେୟ ଅଧିକାଳଦଵରିଠିରେ ବାଙ୍ମାନିନାଲୀରୁ ପାଇଲାନା ମୁତ୍ତୁ ଅମ୍ବୋର୍ଦେଶେକ୍ର ଏବଂ ପଢ୍ଜଣଗଭୁବ ଅଦକ୍ଷେ ସେଇରିଦିନ ହେଲାଗଭୁବ ଦୋରେତ୍ତୁ.

72-73 గేషోఎమ్ శుట్టంబదవరిగి ఇస్కారా
కులదవరింద కేడెస్, దాబిరెత్, రామోల్త్ మాత్ర
అనేమ్ పట్టణాగళ్లం అప్పగిశ సమీపదల్లిద్ద హోల
గళ్లం దొరచిదపు. 74-75 ఇదల దే గేషోఎమ్

ಕುಟುಂಬದವರಿಗೆ ಅಶೇರ್ವಾದುಲದವರಿಂದ ಮಾಡಾಲ್, ಅಚ್ಯೋನ್, ಹೊಕೋರ್ ಮತ್ತು ರೆಹೋರ್ ಪಟ್ಟಣ ಗಳೂ ಅಪ್ರಗಳ ಸಮೀಪದಲ್ಲಿದ್ದ ಹೊಲಗಳೂ ದೊರಕಿದವು.

⁷⁶ಗೇಂಡೋಎಮ್ ಕುಟುಂಬದವರಿಗೆ ಗಲಿಲಾಯ ಪ್ರಾತ್ಯಾದ ಕಾದೇಶಿನಲ್ಲಿದ್ದ ಪಟ್ಟಣಗಳೂ ಹಮ್ಮೋನ್ ಮತ್ತು ಕಿಯಾಕತಯಿಮ್ ಎಂಬ ಪಟ್ಟಣಗಳೂ ಮತ್ತು ಅಪ್ರಗಳ ಸಮೀಪದಲ್ಲಿದ್ದ ಹೊಲಗಳೂ ನಘಾಲಿ ಕುಲದವರಿಂದ ದೊರಕಿದವು.

⁷⁷ಉಳಿದ ಲೇವಿಯರೆಂದರೆ, ಮೆರಾರೀಕುಲಕ್ಕೆ ಸೇರಿದವರು. ಅವರಿಗೆ ಜೆಬುಲಾನ್ ಕುಲದವರಿಂದ ರಿಮ್ಮೋನೋ ಮತ್ತು ತಾಚೋರ್ ಪಟ್ಟಣಗಳೂ ಅಪ್ರಗಳ ಸಮೀಪದಲ್ಲಿದ್ದ ಹೊಲಗಳೂ ದೊರಕಿದವು.

⁷⁸⁻⁷⁹ಮೆರಾರೀ ಸಂತತಿಯವರು ಮರುಭೂಮಿಯಲ್ಲಿದ್ದ ಬೆಚೀರ್, ಯಹಚ, ಕೆದೇವೋತ್ ಮತ್ತು ಮೇಥಾತ್ ಎಂಬ ಉರುಗಳನ್ನೂ ಅಪ್ರಗಳ ಸಮೀಪದಲ್ಲಿದ್ದ ಹೊಲಗಳನ್ನೂ ರೂಬೇನ್ ಕುಲದವರಿಂದ ಪಡೆದುಕೊಂಡರು. ರೂಬೇನ್ ಕುಲದವರು ಜಿರಿಕೋ ಪಟ್ಟಣಕ್ಕೆ ಎದುರಾಗಿದ್ದ ಜೋಡೆನ್ ನದಿಯ ಪ್ರಾವ್ಯಾತ್ಯಾದಲ್ಲಿ ವಾಸಿಸುತ್ತಿದ್ದರು.

⁸⁰⁻⁸¹ಮೆರಾರೀ ಸಂತಾನದವರಿಗೆ ಗಾದ್ ಸಂತತಿಯವರ ಪ್ರದೇಶದಿಂದ ಗಿಲಾಧಿನ ರಾವೋತ್, ಮಹನಯಿಮ್, ಹೆಚ್ಯೋನ್ ಮತ್ತು ಯಗ್ನೀರ್ ಪಟ್ಟಣಗಳೂ ಅದರ ಸಮೀಪದಲ್ಲಿದ್ದ ಹೊಲಗಳೂ ದೊರಕಿದವು.

ಇಸ್ನಾಕಾರನ ಸಂತತಿಯವರು

7 ಇಸ್ನಾಕಾರನಿಗೆ ನಾಲ್ಕು ಮಂದಿ ಗಂಡುಮಕ್ಕಳು: ಶೋಲ, ಪ್ರಾವ, ಯಾಶೋಭಾ ಮತ್ತು ಶಿಮ್ಮೋನ್. ಶೋಲನ ಗಂಡುಮಕ್ಕಳು: ಉಳ್ಳೀ, ರೊಷಾಯ, ಯಿರೀ ಯೀಲ್, ಯಹಕ್ಕೆ, ಇಬ್ಬಾಮ್ ಮತ್ತು ಸಮ್ಮೇಲ್. ಇವರೆಲ್ಲಾ ಕುಲಪ್ರಧಾನರಾಗಿದ್ದರು. ಇವರೂ ಇವರ ಸಂತತಿಯವರೂ ರಜವೀರರಾಗಿದ್ದರು. ಅವರ ಸಂತತಿಯು ವ್ಯಾಧಿಯಾದ ಕಾರಣ ಅರಸನಾದ ದಾವೀದನ ಸಮಯದಲ್ಲಿ ಅವರಲ್ಲಿ ಇಪ್ಪತ್ತಿರಿದು ಸಾವಿರದ ಆರುನೂರು ಮಂದಿ ಕಾಲಾಳಗಳು ಯುದ್ಧಕ್ಕೆ ತಯಾರಾಗಿದ್ದರು.

³ಉಳ್ಳೀಯ ಮಗನು ಇಜ್ಞಾಕ್ಯಾಹ. ಇಜ್ಞಾಕ್ಯಾಹನ ಮಕ್ಕಳು: ಮೀಕಾಯೀಲ್, ಒಬದ್ದು ಯೋವೇಲ್ ಮತ್ತು ಇಷ್ಟೀಯ. ಈ ಬದು ಮಂದಿಯೂ ತಮ್ಮ ಗೋತ್ರಗಳ ನಾಯಕರುಗಳಾಗಿದ್ದರು. ⁴ಇವರ ಜರಿತೆಯ ಪ್ರಕಾರ ಇವರಲ್ಲಿ ಮೂರತ್ತಾರು ಸಾವಿರ ಮಂದಿ ಯುದ್ಧಕ್ಕೆ ಹೋಗಲು ಸಮರ್ಥರಾಗಿದ್ದರು. ಇವರಿಗೆಲ್ಲಾ ಅನೇಕ

ಹೆಂಡತಿಯರು ಮತ್ತು ಮಕ್ಕಳು ಇದ್ದದ್ದರಿಂದ ಇವರ ಕುಲವು ದೊಡ್ಡದಾಗಿತ್ತು.

ಸಂತಾನದ ಜರಿತೆಯ ಪ್ರಕಾರ ಇಸ್ನಾಕಾರ್ ಕುಲದವರಲ್ಲಿದ್ದ ಯುದ್ಧ ವೀರರು ಎಂಭತ್ತೇಳು ಸಾವಿರಮಂದಿ.

ಬೆಂಜ್ಯಾಮೀನನ ಸಂತತಿಯವರು

ಬೆಂಜ್ಯಾಮೀನನಿಗೆ ಮೂರು ಮಂದಿ ಗಂಡುಮಕ್ಕಳು: ಬೆಳ್, ಬೆಕೆರ್ ಮತ್ತು ಯೆದೀಯಯೀಲ್.

ಬೆಳ್ನಿಗೆ ಬದು ಮಂದಿ ಗಂಡುಮಕ್ಕಳು. ಅವರು ಯಾರೆಂದರೆ: ಎಚ್ಯೋನ್, ಉಳ್ಳೀ, ಉಳ್ಳೀಯೀಲ್, ಯೆರೀಮೋತ್ ಮತ್ತು ಶರೀ. ಇವರೆಲ್ಲಾ ತಮ್ಮ ಗೋತ್ರಗಳಿಗೆ ನಾಯಕರಾಗಿದ್ದರು. ಇವರಲ್ಲಿದ್ದ ಯುದ್ಧವೀರರು ಸಿದ್ಧರಾಗಿದ್ದ ಇಪ್ಪತ್ತಿರಿದು ಸಾವಿರದ ಮೂರತ್ತಾಲ್ಕು ಮಂದಿ.

ಬೆಕೆರನ ಮಕ್ಕಳು ಯಾರೆಂದರೆ: ಜೆಮೀರ, ಯೋವಾಷ್, ಎಲೀಯಜಿರ್, ಎಲ್ಯೋವೇನ್ ಒಮ್ಮಿ, ಯೆರೀಮೋತ್, ಅಬೀಯ, ಅನಾತೋತ್ ಮತ್ತು ಅಲೆಮೆತ್. ಇವರೆಲ್ಲಾ ಬೆಕೆರನ ಮಕ್ಕಳು. ⁹ಅವರ ಕುಲಜರಿತೆಯಲ್ಲಿ ಅವರ ನಾಯಕರುಗಳು ಯಾರೆಂಬು ದನ್ನು ಬರಯಲಾಗಿದೆ. ಅವರಲ್ಲಿ ಯುದ್ಧಕ್ಕೆ ಸಿದ್ಧರಾಗಿದ್ದ ಇಪ್ಪತ್ತು ಸಾವಿರದ ಇನ್ನೂರು ಮಂದಿ ಸೈನಿಕರಿದ್ದರು. ¹⁰ಯೆದೀಯಯೀಲನ ಮಗನು ಚಿಲ್ಲಾನ್. ಇವನ ಮಕ್ಕಳು ಯಾರೆಂದರೆ: ಯೆಯೂಷ್, ಬೆಂಜ್ಯಾಮೀನ್, ಪಹೂದ್, ಕೆನಾನ್, ಜೀತಾನ್, ತಾಫೀಎವ್ ಮತ್ತು ಅಹೀಷೆಹರ್. ¹¹ಯೆದೀಯಯೀಲನ ಎಲ್ಲಾ ಗಂಡುಮಕ್ಕಳು ತಮ್ಮ ಗೋತ್ರಗಳಿಗೆ ಪ್ರಥಾನರಾಗಿದ್ದರು. ಅವರಲ್ಲಿ ಯುದ್ಧಕ್ಕೆ ಸಿದ್ಧರಾಗಿದ್ದ ಹದಿನೇಳು ಸಾವಿರದ ಇನ್ನೂರು ಮಂದಿ ಸೈನಿಕರಿದ್ದರು.

ದಾಸನ ಸಂತತಿಯವರು

¹²ಶುಪ್ಪಿಮರು ಮತ್ತು ಹುಪ್ಪಿಮರು ಈರನ ಸಂತತಿಯವರಾಗಿದ್ದರು. ಹತ್ತೀಮನು ಅಹೀರನ ಮಗ.

ನಘಾಲಿಯ ಸಂತತಿಯವರು

¹³ನಘಾಲಿಯ ಗಂಡುಮಕ್ಕಳು: ಯಹಚಯೀಲ್, ಗೂನೀ, ಯೆಚಿರ್ ಮತ್ತು ತಲ್ಲಾವ್.

ಇವರೆಲ್ಲಾ ಚಿಲ್ಲಾಳ ಸಂತತಿಯವರು.

ಮನಸ್ಸಿ ಸಂತತಿಯವರು

¹⁴ಮನಸ್ಸಿಯ ಸಂತತಿಯವರ ಯಾರೆಂದರೆ: ಮನಸ್ಸಿ ಮತ್ತು ಅವನ ಅರಾಮ್ಯದ ದಾಸಿಯಲ್ಲಿ ಹುಟ್ಟಿದ ಮಗ ಅಶ್ರೀಯೀಲ್; ಅವರಿಗೆ ಮಾಕೀರ್ ಎಂಬ ಇನ್ನೋಬ್ಬು

ಮಗನಿದ್ದನು. ಇವನು ಗಿಲ್ಯಾದನ ತಂದೆ.¹⁵ ಮಾಕೀರನು ಹುಪ್ಪಿಂಮನ ಮತ್ತು ಶುಪ್ಪಿಂಮನ ಸಹೋದರಿಯನ್ನು ಮದವೆಯಾದನು. ಆಕೆಯ ಹೆಸರು ಮಾರ್. ಗಿಲ್ಯಾದನ ಮೇಮ್ಮೆಗನ ಹೆಸರು ಬೆಲೋಫಾರ್. ಇವನಿಗೆ ಹೆಣ್ಣು ಮಕ್ಕಳೇ ಹುಟ್ಟಿದ್ದರು.

¹⁶ ಮಾಕೀರನ ಹೆಂಡಿಯಾದ ಮಾಕಳು ಒಂದು ಗಂಡು ಮಗುವನ್ನು ಹೆತ್ತು ಅವನಿಗೆ ಹೆರೆಂ ಎಂದು ಹೆಸರಿಟ್ಟಳು. ಇವನ ತಮ್ಮನ ಹೆಸರು ಶೆರೆಂ. ಇವನ ಗಂಡುಮಕ್ಕಳು ಯಾರೆಂದರೆ: ಉಲಾಮ್ ಮತ್ತು ರೆಕೆಮ್.

¹⁷ ಉಲಾಮನ ಮಗನು ಬೆದಾನ್.

ಇವರೆಲ್ಲ ಗಿಲ್ಯಾದನ ಸಂತತಿಯವರು; ಗಿಲ್ಯಾದನು ಮಾಕೀರನ ಮಗ. ಮಾಕೀರನು ಮನಸ್ಸಿಯ ಮಗ.

¹⁸ ಮಾಕೀರನ ತಂಗಿ ಕಹೆರ್ಲೋಲೆತೆಲ್ಗೆ ಅಹ್ಮೋದ್, ಅಭಿಯಿಜಿರ್ ಮತ್ತು ಮಹ್ಲ ಎಂಬ ಗಂಡುಮಕ್ಕಳಿದ್ದರು.

¹⁹ ಶೆಮೀದನ ಮಕ್ಕಳು ಯಾರೆಂದರೆ: ಅಹ್ನಾ, ಶೆಕ್ಮ್, ಲಕ್ಕೀ ಮತ್ತು ಅನೀಯಾಮ್.

ಎಫಾ, ಯಿಂಮನ ಸಂತತಿಯವರು

²⁰ ಎಫಾ, ಯಿಂಮನ ಸಂತತಿಯವರು: ಎಫಾ, ಯಿಂಮನ ಮಗನು ಶೂತೆಲಹ. ಶೂತೆಲಹನ ಮಗನು ಬೆರೆದ್. ಬೆರೆದನ ಮಗನು ತಹತ್. ತಹತನ ಮಗನು ಎಲ್ಲಾದೆ ಎಲ್ಲಾದನ ಮಗನು ತಹತ್.

²¹ ತಹತನ ಮಗನು ಜಾಬಾರ್ ಮತ್ತು ಜಾಬಾದನ ಮಗ ಶೂತೆಲಹ.

ಗತ್ ನಗರದ ಮೂಲನಿವಾಸಿಗಳು ಎಬಿರನನ್ನು ಮತ್ತು ಎಲ್ಲಾದನನ್ನು ಕೊಂಡುಹಾಕಿದರು. ಯಾರೆಂದರೆ ಎಬಿರನು ಮತ್ತು ಎಲ್ಲಾದನು ಗತ್ ಉರಿನವರ ದನ ಕುರಿಗಳನ್ನು ಕಡ್ಡುಕೊಳ್ಳಲು ಹೋಗಿದ್ದರು.²² ಎಬಿರನು ಮತ್ತು ಎಲ್ಲಾದನ ತಂದೆ ಎಫಾ, ಯಿಂಮನ. ತನ್ನ ಮಕ್ಕಳು ಸತ್ತದ್ರಕ್ಷಾಗಿ ಬಹಳ ದಿನಗಳ ತನಕ ಅವನು ಗೋಳಾಡಿದನು. ಅವನು ಕುಟುಂಬದವರೆಲ್ಲಾ ಬಂದು ಅವನನ್ನು ಸಂತೇಸಿದರು.

²³ ಅನ್‌ಂತರೆ ಎಫಾ, ಯಿಂಮನ ಹೆಂಡಿಯು ಇನ್ನೊಂದು ಗಂಡುಮಗುವನ್ನು ಹೆತ್ತಳು. ತಮ್ಮ ಕುಟುಂಬ ದಲ್ಲಿ ನಡೆದ ದುಷ್ರಚಣೆಯ ನೆನೆಹಿಗಾಗಿ ಇವನಿಗೆ 'ಬೆರೆಯ' ಎಂದು ಹೆಸರಿಟ್ಟರು.²⁴ ಎಫಾ, ಯಿಂಮನ ಮಗಳ ಹೆಸರು ತೀರಂ. ಅವಳು ಕೆಳಗಿನ ಬೇತ್ತಾ ಹೋರೋನ್ ಮತ್ತು ಮೇಲಿನ ಬೇತ್ತಾ ಹೋರೋನ್ ಮತ್ತು ಕೆಳಗಿನ ಉಜ್ಜೀನ್ ತೀರ ಮತ್ತು ಮೇಲಿನ ಉಜ್ಜೀನ್ ತೀರ ಪಚ್ಚಣಗಳನ್ನು ಕಟ್ಟಿಸಿದಳು.

²⁵ ರೆಫೆನು ಎಫಾ, ಯಿಂಮನ ಮಗನು. ರೆಫೆನ ಮಗನು ರೆಫೆರ್. ರೆಫೆನ ಮಗನು ತೆಲಹ. ತೆಲಹನ ಮಗನು ತಹನ್. ²⁶ ಲದ್ದಾನನು ತಹನನ ಮಗ.

ಅಮ್ಮೀಹೂದನು ಲದ್ದಾನನ ಮಗ. ಎಲೀಷಾಮನು ಅಮ್ಮೀಹೂದನ ಮಗ.

²⁷ ನೋನನ ಎಲೀಷಾಮನ ಮಗ. ಯಹೋಶವನು ನೋನನ ಮಗ.

²⁸ ಎಫಾ, ಯಿಂಮನ ಸಂತತಿಯವರು ವಾಸಿಸಿದ ಪಚ್ಚಣಗಳು ಯಾವುವೆಂದರೆ: ಬೆತ್ತೇಲ್ ಮತ್ತು ಅದರ ಪಕ್ಕದಲ್ಲಿದ್ದ ಹಳ್ಳಿಗಳು; ಪೂರ್ವದಲ್ಲಿ ನಾರಾನ್; ಪಕ್ಕಿಮದಲ್ಲಿ ಗೆರೆರ್ ಪಟ್ಟಣ ಮತ್ತು ಅದರ ಪಕ್ಕದಲ್ಲಿದ್ದ ಹಳ್ಳಿಗಳು; ಶೆಕೆಮ್ ಪಟ್ಟಣ ಮತ್ತು ಅದರ ಸಮೀವದಲ್ಲಿದ್ದ ಹಳ್ಳಿಗಳು, ಅಯ್ಯಾ ಪಟ್ಟಣ ಮತ್ತು ಅದರ ಸಮೀವದಲ್ಲಿದ್ದ ಹಳ್ಳಿಗಳು;²⁹ ಮನಸ್ಸೀಯ ಗಡಿಗೆ ಸಮೀವದಲ್ಲಿದ್ದ ಉರುಗಳೊಳ್ಳಾನ್, ತಾನಾಕ್, ಮೆಗಿದ್ಯೋ, ದೋರ್ ಮತ್ತು ಅದರ ಹೆತ್ತಿರದಲ್ಲಿದ್ದ ಸಣ್ಣ ಉರುಗಳು. ಯೋನೇಫನ ಸಂತತಿಯವರು ಈ ಉರುಗಳಲ್ಲಿ ವಾಸ ವಾಗಿದ್ದರು. ಯೋನೇಫನು ಇಸ್ರೇಲನ ಮಗನಾಗಿದ್ದನು.

ಅಶೀರನ ಸಂತತಿಯವರು

³⁰ ಅಶೀರನ ಗಂಡುಮಕ್ಕಳು ಯಾರೆಂದರೆ: ಇಮ್ಮು, ಇಷ್ಟ್, ಇಷ್ವಿ ಮತ್ತು ಬೆರೀಯ. ಅವರ ತಂಗಿ ನೆರಕ.

³¹ ಬೆರೀಯನ ಗಂಡುಮಕ್ಕಳು: ಹೆಬೆರ್ ಮತ್ತು ಮಲ್ಕೀಯೀಲ್. ಮಲ್ಕೀಯೀಲನು ಬಿಜ್ಞಿಂತನ ತಂದೆ.

³² ಹೆಬೆರಿನ ಗಂಡುಮಕ್ಕಳು ಯಾರೆಂದರೆ: ಯಹ್ವೇಇಂ, ಶೋಮೀರ್, ಹೋತಾಮ್ ಮತ್ತು ಅವರ ತಂಗಿ ಶೂವ.

³³ ಯಹ್ವೇಇಂನ ಗಂಡುಮಕ್ಕಳು ಯಾರೆಂದರೆ: ವಾಸಾರ್, ಬಿಮ್ಮಾಲ್ ಮತ್ತು ಅಶ್ವಾತ್.

³⁴ ಶೆಮೀರನ ಗಂಡುಮಕ್ಕಳು ಯಾರೆಂದರೆ: ಅಹೀ, ರೊಹ್, ಹುಬ್ಬ ಮತ್ತು ಅರಾಮ್.

³⁵ ಶೆಮೀರನ ತಮ್ಮನ ಹೆಸರು ಹೆಲೆಮ್. ಇವನ ಗಂಡು ಮಕ್ಕಳು ಯಾರೆಂದರೆ: ಶೋಫಾ, ಇಮ್ಮು, ಶೇಲೀವ್ ಮತ್ತು ಅಮಾಲ್.

³⁶ ಶೋಫಾನ ಗಂಡುಮಕ್ಕಳು ಯಾರೆಂದರೆ: ಸೂಹ, ಹನೆಫೀರ್, ಶೂಗಾಲ್, ಬೆರೀರ್, ಇಮ್ಮು, ³⁷ ಬೆರೆರ್, ಹೋರ್, ಇಮ್ಮು, ಶಿಲ್ಪ್, ಇತ್ತಾನ್ ಮತ್ತು ಬೇರ್.

³⁸ ಯಹೆರಿನ ಗಂಡುಮಕ್ಕಳು ಯಾರೆಂದರೆ: ಯೆಪುನ್ನೆ, ಹಿಸ್ಟೆ ಮತ್ತು ಅರಾ.

³⁹ ಉಲ್ಲನ ಗಂಡುಮಕ್ಕಳು ಯಾರೆಂದರೆ: ಆರಹ, ಹನೀಯೀಲ್ ಮತ್ತು ರಿಚ್ಟೆ.

⁴⁰ ಇವರೆಲ್ಲರೂ ಆಶೀರ್ಯನ ಸಂತತಿಯವರು. ಇವರೆಲ್ಲರೂ ಕುಲಪ್ರಥಾನರಾಗಿದ್ದರು. ಅವರು ಸೈನಿಕರೂ ನಾಯಕರುಗಳೂ ಆಗಿದ್ದರು. ಅವರ ಕುಲದ ಜೀತಿಕಾಸದ ಪ್ರಕಾರ, ಬಂಟ್ ಇವ್ತಾರು ನಾವಿರ ಮಂದಿ ಯುದ್ಧಕ್ಕೆ ಸಿದ್ಧರಾಗಿದ್ದ ಸೈನಿಕರಿದ್ದರು.

ಬೆನ್ನಾಮೀನನ ಸಂತತಿಯವರು

8 ಬೆನ್ನಾಮೀನನ ಮೊದಲನೆ ಮಗನು ಬೀಳ. ಎರಡನೆಯ ಮಗನು ಅಪ್ಪೇಲ್. ಮೂರನೆಯ ಮಗನು ಅಹ್ರಹ; ²ನಾಲ್ಕನೆಯ ಮಗನು ನೋಹ; ಮತ್ತು ಬದನೆಯ ಮಗನು ರಾಘ.

³ಬೀಳನ ಮಕ್ಕಳ ಯಾರೆಂದರೆ: ಅಡ್ಡಾರ್, ಗೇರ, ಅಬೀಷ್ಮಾದ, ⁴⁻⁵ಅಬೀಷ್ಮಾವ, ನಾಮಾನ್, ಅಹೋಹ, ಗೇರ, ಶಿಪ್ರಾಫಾನ್ ಮತ್ತು ಹೂರಾಮ್.

⁶⁻⁷ಇವರು ಏಕೂದನ ಸಂತತಿಯವರು. ಇವರು ಗೆಬ ಗೋತ್ರ, ಗಳ ನಾಯಕರುಗಳಾಗಿದ್ದರು. ಇವರನ್ನು ಇವರ ಮನೆಗಳಿಂದ ಬಲವಂಡಿದ ಹೋರಡಿ ಮಾನಹತಿಗೆ ಕಳುಹಿಸಲಾಯಿತು. ಏಕೂದನ ಸಂತತಿಯವರು ಯಾರೆಂದರೆ: ನಾಮಾನ್, ಅಹೋಯ ಮತ್ತು ಗೇರ. ಗೇರನು ಉಚ್ಛ್ರಣ ಮತ್ತು ಅಹೀಹುದನ ತಂಡೆ.

⁸ಶಹರಯಿಮನು ಮೋವಾಬಿನಲ್ಲಿ ತನ್ನ ಹೆಂಡತಿಯ ರಾದ ಹೂಫೀಮ್ ಮತ್ತು ಬಾರ ಎಂಬವರನ್ನು ತೈಜಿಸಿ ಬೀರೆಂಬು ಹೆಂಡತಿಯಿಂದ ಇತರ ಮಕ್ಕಳನ್ನು ಪಡೆದನು. ⁹⁻¹⁰ಶಹರಯಿಮನಿಗೆ ಯೋವಾಬ್, ಬೀಭ್ರ, ಮೇಽ, ಮಲಾಮ್, ಯೆಯೂಚ್, ಸಾಕ್ ಮತ್ತು ಮಿಮರ್ ಎಂಬ ಗಂಡುಮಕ್ಕಳನ್ನು ತನ್ನ ಹೆಂಡತಿಯಾದ ಹೋದೆಷಳಿಂದ ಪಡೆದುಕೊಂಡನು. ಇವರೆಲ್ಲರೂ ತಮ್ಮ ಕುಲ ಪ್ರಥಾನರಾಗಿದ್ದರು.

¹¹ಶಹರಯಿಮ್ ಮತ್ತು ಹೂಫೀಮಾಳಿಗೆ ಅಬೀ ಟೂಬ್ ಮತ್ತು ಎಲ್ಲಾಲ ಎಂಬ ಇಬ್ಬರು ಮಕ್ಕಳಿದ್ದರು.

¹²⁻¹³ಎಲ್ಲಾಲನ ಮಕ್ಕಳ ಯಾರೆಂದರೆ: ಪಬೀರ್, ಮಿಷ್ಟಾಮ್, ಶೆಮ್ದ್ರ, ಬೀರೀಯ ಮತ್ತು ಶಮ. ಶೆಮ್ದನು ಒನೋ ಮತ್ತು ಲೋದ್ ಎಂಬ ಪಟ್ಟಣ ಗಳನ್ನೂ ಅವಗಳ ಸುತ್ತಮುತ್ತಲೆನ್ ಉರುಗಳನ್ನೂ ಕಟ್ಟಿಸಿದನು. ಅಯಾಲೋನೀನಲ್ಲಿ ವಾಸಿಸುತ್ತಿದ್ದ ಸುಲದ ವರಿಗೆ ಬೀರೀಯ ಮತ್ತು ತಮ ಸುಲಪ್ ಧಾನರಾಗಿದ್ದರು. ಇವರು ಗತ್ತನಲ್ಲಿ ವಾಸಿಸುತ್ತಿದ್ದ ಜನರನ್ನು ಒಡಿಸಿದರು.

¹⁴ಬೀರೀಯನ ಗಂಡುಮಕ್ಕಳ ಯಾರೆಂದರೆ: ಅಹೋಶ್ ಶಾವಕ್, ಯೆರೇಮೋತ್, ಜಿಬದ್ರ, ¹⁵ಅರಾದ್, ಎದೆರ್, ¹⁶ಮಿಕಾಯೀಲ್, ಇಪ್ಪ ಮತ್ತು ಯೋಹ. ¹⁷ಎಲ್ಲಾಲನ ಗಂಡುಮಕ್ಕಳ ಯಾರೆಂದರೆ: ಜಿಬದ್ರ, ಮೆಮಲಾಮ್, ಹಿಜ್ಜೀ, ಹೆಬೀರ್, ¹⁸ಇಪ್ಪರ್, ಇಜ್ಜೀಯ ಮತ್ತು ಯೋಬಾಬ್.

¹⁹ಶಿಮ್ಮಿಯ ಗಂಡುಮಕ್ಕಳ ಯಾರೆಂದರೆ: ಯಾಕೀಮ್, ಜರ್ಕೀ, ಜಬೀದ್. ²⁰ಎಲೀಗೇನ್, ಜಿಲೀತ್, ಎಲೀಯೀಲ್, ²¹ಅದಾಯ, ಬೀರಾಯ ಮತ್ತು ಶಿಮ್ಮಾತ್.

²²ಶಾಪಕನ ಮಕ್ಕಳ ಯಾರೆಂದರೆ: ಇಷ್ವಾನ್, ಏಬೀರ್, ಎಲೀಯೀಲ್. ²³ಅಬೋನ್, ಜರ್ಕೀ, ಹಾನಾನ್,

²⁴ಹನನ್, ಏಲಾಮ್, ಅನೆತೋತೀಯ, ²⁵ಇಪ್ಪೆಯಾಹ ಮತ್ತು ವೆನೊವೇಲ್.

²⁶ಯೆರೋಹಾಮನ ಗಂಡುಮಕ್ಕಳ ಯಾರೆಂದರೆ: ಶಂವೆರ್, ಶೆಹಯ್, ಅತಲ್ಯ, ²⁷ಯಾರೆಷ್, ಏಲೀಯ ಮತ್ತು ಕಿಂತ್.

²⁸ಈ ಜನರೆಲ್ಲರು ತಮ್ಮ ಗೋತ್ರ, ಗಳಿಗೆ ನಾಯಕ ರಾಗಿದ್ದರು. ಇವರ ಗೋತ್ರ, ಜರಿತ್ಯೆಯಲ್ಲಿ ಇವರನ್ನು ನಾಯಕರ ಪಟ್ಟಿಯಲ್ಲಿ ನೇರಿಸಲಾಗಿದೆ. ಇವರೆಲ್ಲ ಬೀರುಸಲೇಮಿನಲ್ಲಿ ವಾಸವಾಗಿದ್ದರು.

²⁹ಯೆಗೊವೇಲನು ಗಿಬೋನೀನಲ್ಲಿ ವಾಸಿಸುತ್ತಿದ್ದನು. ಯೆಗೊವೇಲನ ಹೆಂಡತಿಯ ಹೆಸರು ಮಾಕ. ³⁰ಯೆಗೊವೇಲನ ಜೊಜ್ಜಲ ಮಗನು ಅಬೋನ್. ಅವನ ಇತರ ಗಂಡುಮಕ್ಕಳು ಯಾರೆಂದರೆ, ಚೂರ್, ಕೀಷ್, ಬಾಳ್, ನಾದಾಬ್, ³¹ಗೇದೋರ್, ಅಹೋ, ಜಿರೀ ಮತ್ತು ಮಿಕೋಲ್ತೋ. ³²ಮಿಕೋಲ್ತನು ಶಿಮಾಹನ ತಂಡೆ. ಇವರೂ ತಮ್ಮ ಸಂಬಂಧಿಕರೊಂದಿಗೆ ಜೆರುಸಲೇಮಿನಲ್ಲಿ ವಾಸವಾಗಿದ್ದರು.

³³ನೇರನು ಕೀಷನ ತಂಡೆ. ಕೀಷನು ಸೌಲನ ತಂಡೆ. ಸೌಲನು ಯೋನಾತಾನ್, ಮಲ್ಲೀಷುವ, ಅಬೀನಾದಾಬ್ ಮತ್ತು ಎವ್ವಾಳರ ತಂಡೆ. ³⁴ಯೋನಾತಾನನ ಮಗ ಮೇರೀಬ್ಬಾಳ್. ಮೇರೀಬ್ಬಾಳನು ಮೀಕನ ತಂಡೆ.

³⁵ಮೀಕನ ಗಂಡುಮಕ್ಕಳ ಯಾರೆಂದರೆ: ಹಿತೋನ್, ಮೆಲೀಕ್, ತರೀಯ ಮತ್ತು ಅಹಾಜ್.

³⁶ಅಹಾಜನು ಯೆಹೋವದ್ವಾಹನ ತಂಡೆ. ಯೆಹೋವ ವದ್ವಾಹನು ಅಲೆಮತನ, ಅಜ್ಯಾವೆತನ ಮತ್ತು ಜಿಮ್ಮೀಯ ತಂಡೆ. ಜಿಮ್ಮೀಯ ಮೋಚನ ತಂಡೆ. ³⁷ಮೋಚನು ಬಿಸ್ನನ ತಂಡೆ. ರಾಫನು ಬಿಸ್ನನ ಮಗ. ಎಲ್ಲಾಸೆನು ರಾಫನ ಮಗ. ಅಜೀಲನು ಎಲ್ಲಾಸನ ಮಗ.

³⁸ಅಜೀಲನಿಗೆ ಅರು ಮಂದಿ ಗಂಡುಮಕ್ಕಳು. ಅವರು ಯಾರೆಂದರೆ: ಅಪ್ರೀಕಾಮ್, ಬೋಕೇರ್, ಇಷ್ವಾನೀಲ್, ಶೆಯರ್, ಒಬದ್ದ ಮತ್ತು ಹಾನಾನ್. ಇವರೆಲ್ಲರೂ ಅಜೀಲನ ಗಂಡುಮಕ್ಕಳು.

³⁹ಅಜೀಲನ ತಮ್ಮ ಏಷೆಕ್. ಏಷೆಕನ ಗಂಡುಮಕ್ಕಳು ಯಾರೆಂದರೆ: ಉಲಾಮನು ಏಷೆಕನ ಜೊಜ್ಜಲಮಗ; ಯೆಯೂಷನು ಏಷೆಕನ ಎರಡನೆಯ ಮಗನು; ಮೂರನೆ ಯಾವನು ಎಲೀಫೆಲೆಟ್. ⁴⁰ಉಲಾಮನ ಗಂಡುಮಕ್ಕಳೆಲ್ಲರೂ ರಣವೀರರು; ಬಿಲ್ಲು ಬಾಣಗಳನ್ನು ಉಪಯೋಗಿಸುವುದರಲ್ಲಿ ನಿರ್ವಿಭಾಗ. ಅವರಿಗೆ ಅನೇಕ ಗಂಡುಮಕ್ಕಳ ಮತ್ತು ಗಂಡುಮೋಮಕ್ಕಳಿದ್ದರು. ಅವರಿಗೆ ಒಟ್ಟು ನೆಲ್ಲರೆವೆಲ್ಲ ಮಂದಿ ಗಂಡುಮಕ್ಕಳು ಮತ್ತು ಗಂಡುಮೋಮಕ್ಕಳ ಇದ್ದರು. ಇವರೆಲ್ಲ ಬೆನ್ನಾಮೀನನ ಸಂತತಿಯವರು.

9 ଇସ୍ତେଲା ଜନର ଏଲାକ୍ଷ ହେତୁରୁଗଳୁ ଅପରପର ଵଂଶାବଳୀ ପଟ୍ଟିଯିଲ୍ଲ ବରେଯିଲ୍ଲ ଟିକ୍ଟିଦେ. ତୁ ଵଂଶା ପେଣ୍ଠିଗଳୁ ଇସ୍ତେଲା ରାଜର ଇତିକାଶଦିଲ୍ଲ ସେଇନେଲ୍ଲ ଟିକ୍ଟିଦେ.

ଜୀରୁସାଲେମିନ ଜନର

ଯେହୋଦ ପ୍ରାତିକାଳ ଜନରଙ୍ଗୁ ଶେରିହିଦିଦୁ ବାବି ଲୋନୀଗେ ଒ଟ୍ଟିଲାଯିଥି. ଅପର ଦେଵରିଗେ ଅଧିକେ ଯୁଦ୍ଧରିନ୍ଦିଦ ଅପରିଗେ ଜିଂଧ ଶ୍ରି ବିଂଦୋଦିଗିତୁ.

² ଅଲ୍ଲୀନ୍ଦ ହିଂକିରୁଗିବିଂଦୁ ତମ୍ଭୁ ଶ୍ରନ୍ଦାକିନଲ୍ଲ ନେତ୍ରିଦିପରଲ୍ଲ ମୋଦଲନେଯିପର ଯାରେଂଦରେ: କେଲପ ଇସ୍ତେଲର, ଯାଜକର, ଲେଖିଯିରୁ ମତ୍ତୁ ଦେଵା ଲାଯିଦ ସେଇକରୁ.

³ ଯେହୋଦ, ବିନ୍ଦୁମୀନ୍ଦ୍ର, ଏଫା, ଯିଏମ୍ ମତ୍ତୁ ମନ୍ଦେ ଗୋତ୍ର, ଦ୍ଵରାଦ ଇପର ଜୀରୁସାଲେମିନଲ୍ଲ ବାସାରିଦ୍ଧରୁ. ଇପର ଯାରେଂଦରେ: ⁴ ଉର୍ଦ୍ଦେ ଅମ୍ବୀ ହୋଦନ ମଗ ଅମ୍ବୀହୋଦନ ବିମ୍ବି, ଯୁ ମଗ. ବିମ୍ବି, ଯୁ ଇମ୍ବି, ଯୁ ମଗ. ଇମ୍ବି, ଯୁ ବାନୀଯ ମଗ. ବାନୀଯ ପେରେଜନ ସଂତତିଯିପନୁ. ପେରେଜନ ଯେହୋଦନ ମଗ.

⁵ ଜୀରୁସାଲେମିନଲ୍ଲ ବାସିଦ ତେଲାକ ଦିପର ଯାରେଂଦରେ: ଜୀରୁଜ୍ଜୁଲମଗନାଦ ଅନାଯିନୁ. ଅନାଯିନିଗେ ଗଂଦୁମକ୍ଷୁଲ୍ଲିଦ୍ଧରୁ.

⁶ ଜୀରେକଳ ସଂତତିଯ ଯେଯିଲାଏଲ୍ଲ ମତ୍ତୁ ଅପନ ଆରୁନୂର ତୁମ୍ବିଭତ୍ତୁ ମୁଠି ଦିନବିଂଧିକରୁ ଜୀରୁସାଲେମିନଲ୍ଲ ବାସିଦିରୁ.

⁷ ଜୀରୁସାଲେମିନଲ୍ଲ ବାସିଦ ବିନ୍ଦୁମୀନ୍ଦ୍ର ଗୋତ୍ର ଦିପର ଯାରେଂଦରେ: ମେମୁଲାମୁନ ମଗନାଦ ସେଲାକ. ମେମୁଲାମୁନ ହୋଦିପ୍ରେନ ମଗ. ହୋଦିପ୍ରେନ ହେତୁରୁଗଳ ମଗନ ମଗ. ପରାନ ଉଦ୍ଧିଯ ମଗ. ଉଦ୍ଧିଯ ମଗ. ମିଶ୍ରୀଯ ମଗ ମତ୍ତୁ ମେମୁଲାମୁନ ତେପ୍ତକୁନ ମଗ. ତେପ୍ତକୁନ ରୀଯିଲାଏଲନ ମଗ. ରୀଯିଲାଏଲନ ଇବ୍ବି ଯାକନ ମଗ. ⁹ ବିନ୍ଦୁମୀନ୍ଦ୍ର କୁଲକରିତ୍ରୀ, ଯ ପାର ବିନ୍ଦୁମୀନର ପବତ୍ତାରୁ ମୁଠି ଜୀରୁସାଲେମିନଲ୍ଲ ବାସାରିଦ୍ଧରୁ. ଇପରେଲ୍ଲର ତମ୍ଭୁ କୁଟୁମ୍ବିଗଳ ନାଯିକରାଗିଦ୍ଧରୁ.

¹⁰ ଜୀରୁସାଲେମିନଲ୍ଲ ବାସିଦ ଯାଜକରୁ ଯାରେଂ ଦରେ: ଯିଦାଯ, ଯିହୋଇଯାରିବ୍, ଯାକିନ୍ ମତ୍ତୁ ¹¹ ଅଜଯି. ଅଜଯିନୁ ହିଲୀୟିଯ ମଗ; ହିଲୀୟିଯ ମେମୁଲାମୁନ ମଗ; ମେମୁଲାମୁନ କାଦୋଇନ ମଗ; କାଦୋଇନ ମେରାଯୋତନ ମଗ; ମେରାଯୋତନ ଅହୀଏବନ ମଗ. ଅହୀ

ବୂବନୁ ଦେଵାଲାଯିଦ ବବ୍ବ ବିତେଷ ଅଧିକାରି ଯାଗିଦ୍ଧନୁ. ¹² ଇପରେଲ୍ଲରେ, ଯେହୋକାମନ ମଗ ନାଦ ଅଦାଯିନୁ ପକ ଇଦ୍ଧନୁ. ଯେହୋକାମନ ପଶୁରନ ମାଗ; ପଶୁରନ ମାଗେ ପକ ଇଦ୍ଧନୁ. ଅଦିଏଯୀଲନୁ ଯହେରନ ମାଗ. ଯହେରନ ମେମୁଲାମୁନ ମାଗ. ମେମୁଲାମୁନ ମେଷି ଲୋମୋତନ ମାଗ. ମେଷିଲୋମୋତନ ଇମ୍ବୀରନ ମାଗ.

¹³ ବବ୍ବ ବିନ୍ଦୁ ନାବିରଦ ପଲୁନୂର ଅରପତ୍ର ମୁଠି ଯାଜକରିଦ୍ଧରୁ. ଇପରେଲ୍ଲର ତମ୍ଭୁ କୁଟୁମ୍ବ ଗାଢିଗେ ପ୍ରଧାନରାଗିଦ୍ଧରୁ. ଦେଵାଲାଯିଦ କେଲସ କାଯିଗଳ ଜବାବ୍ଦିରିକେଯ ଇପର ହେତୁ କୋଂକିଦ୍ଧରୁ.

¹⁴ ଜୀରୁସାଲେମିନଲ୍ଲ ବାସିଦ ଲେଖି କୁଲଦ ଜନର ଯାରେଂଦରେ: ହମ୍ବୁ ବିନ ମଗନାଦ ତିମାଯ. ହମ୍ବୁ ବିନ ଅଭ୍ରୀକାମନ ମାଗ. ଅଭ୍ରୀକାମନ ହମ୍ବୁନ ମାଗ. ହମ୍ବୁନ ମେରାରୀଯ ସଂତତିଯିପନୁ.

¹⁵ ଜୀରୁସାଲେମିନଲ୍ଲ ବାସିଦ ତେପ୍ତର ଯାରେଂଦରେ: ବକ୍ଷେର୍କ୍ରୋ, ହେରେଷ୍, ଗାଲାଲ୍ର ମତ୍ତୁ ମେତ୍ତ୍ରେ ମୁତ୍ତ୍ରେନ୍ସ ମୀରକନ ମଗ. ମୀରକନ ଜିରୀଯ ମଗ. ଜିରୀଯ ଆନାଫନ ମଗ. ¹⁶ ବିବଦ୍ଧନୁ ଶେମାଯିନ ମଗ. ଶେମାଯିନ ଗାଲାଲନ ମଗ. ଗାଲାଲନ ଯେଦୁତାନନ ମଗ. ଆଶନ ମଗନାଦ ବିର୍କେନ୍ଦ୍ର ଜୀରୁସାଲେମିନଲ୍ଲ ବାସିଦୁତିଦ୍ଧନୁ. ଆଶନ ମାନୁନ ନେଟୋଇଫେ ଜନର ସମୀଏପଦ ଗ୍ରାମଦିଲ୍ଲ ବାସିଦୁତିଦ୍ଧନୁ.

¹⁷ ଜୀରୁସାଲେମିନଲ୍ଲ ବାସିଦୁତିଦ୍ଧ ଦ୍ଵାରପାଲକରୁ ଯାରେଂଦରେ: ତଲୁଲୁମ୍ବ, ଅକୁର୍ବ୍, ଛଲୁମ୍ବୋନ୍, ଅହୀଏମାନ୍ ମତ୍ତୁ ଅପର କୁଟୁମ୍ବଦିପର ଯାଜନ ତେବ୍ବାଗିଲନ୍ତୁ କାଯୁତ୍ରୀ ରୁତାରେ. ଇପରେଲ୍ଲ ଲେଖିକୁଲକ୍ଷେ ନେଇରଦିପର. ¹⁸ ଇପରେଲ୍ଲର ପୂରବଦିଶୀନଲ୍ଲର ରାଜନ ତେବ୍ବାଗିଲନ୍ତୁ କାଯୁତ୍ରୀ ରୁତାରେ. ¹⁹ ତଲୁଲୁମ୍ବନ କୋରେଇ ମାଗନୁ. କୋରେଇ ଯ ବାହ୍ୟାନାଫନ ମାଗନୁ. ବାହ୍ୟାନାଫନ କୋରେଇରନ ମାଗନୁ. ତଲୁଲୁମ୍ବନ ଅପନ ସକୋରଦରର ଦ୍ଵାର ପାଲକରାଗିଦ୍ଧରୁ. ଅପରେଲ୍ଲର କୋରେଇରନ ସଂତତି ଯ ପର. ପ୍ରେତ୍ରଗୁଡ଼ାରଦ ବାଗିଲୁଗଭନ୍ତୁ କାଯୁତ ଜବାବ୍ଦିରିକେ ଇପରଦାଗିତୁ. ତମ୍ଭୁ ପୂରବିକରୁ ମାକିଦ୍ଧିତ୍ରୀ ଅପର ତୁ କେଲସପନ୍ତୁ ମାକିଦିର. ଯେହୋଇନ ପାଲୀଯ ଦ ପ୍ରେତ୍ରଦ୍ଵାରପନ୍ତୁ କାଯୁ ପରଦ ଅପର ପୂରବିକରୁ ଲାହୁମ୍ବୋଗାଗିତୁ. ²⁰ ହିନ୍ଦେନାକାମନ ଦ୍ଵାରପାଲକର ନାଯିକନାଗିଦ୍ଧନୁ.

ಫೀನೇಹಾಸನು ಎಲ್ಲಾಜಾರನ ಮಗ. ದೇವರು ಫೀನೇಹಾಸ ನೋಂದಿಗಿದ್ದನು. ²¹ಮೆಷಲೀಮೈನ ಮಗನಾದ ಜಿಕೆಯು ನು ವರಿತ್ರ ಗುಡಾರದ ಪ್ರೇಶದ್ವಾರಕ್ಕೆ ಪಾಲಕ ನಾಗಿದ್ದನು.

²²ಒಟ್ಟು ಇನ್ನೂರ ಹೆಚ್ಚೆರಡು ಮಂದಿ ವರಿತ್ರ ಗುಡಾರದ ಬಾಗಿಲನ್ನು ಕಾಯುವದಕ್ಕೆ ಆರಿಸಲಪಟ್ಟಿದ್ದರು. ಅವರ ಹೆಸರುಗಳು ವಂಶದ ಜರಿತ್ರೆಯಲ್ಲಿ ಬರಿಯಲ್ಪಟ್ಟಿರುತ್ತವೆ. ದಾವೀದನೂ ದೇವರ ಮನುಷ್ಯನಾದ ಸಮುದ್ರೇಲನೂ ಇವರನ್ನು ಆರಿಸಿಕೊಂಡರು. ಯಾಕೆಂದರೆ ಇವರೆಲ್ಲರೂ ನಂಬಿಗಣ್ರಾಗಿದ್ದರು. ²³ಅವರೂ ಅವರ ಸಂತತಿಯವರೂ ದೇವದರ್ಶನಗುಡಾರದ ದ್ವಾರಪಾಲಕರಾಗಿದ್ದರು. ²⁴ಅದಕ್ಕೆ ಪ್ರಾರ್ಥ, ವರ್ಷಿಮ, ಉತ್ತರ, ದಕ್ಷಿಣದಿಕ್ಕುಗಳಲ್ಲಿ ನಾಲ್ಕು ಬಾಗಿಲುಗಳಿದ್ದವು. ²⁵ಗ್ರಾಮಗಳಲ್ಲಿ ನೆಲಿಸಿದ ದ್ವಾರಪಾಲಕರ ಕುಟುಂಬದವರು ತಮ್ಮ ಸರದಿಗನುಗಣವಾಗಿ ಏಳು ದಿವಸದ ಕರ್ತವ್ಯ ಮುಗಿಸಿ ಹೋಗುತ್ತಿದ್ದರು.

²⁶ಲೇವಿಕುಲದ ನಾಲ್ಕು ಮಂದಿ ಎಲ್ಲಾ ದ್ವಾರಪಾಲಕರಿಗೆ ನಾಯಕರಾಗಿದ್ದರು. ದೇವಾಲಯದ ಕೋಣೆಗಳನ್ನೂ ಅಲ್ಲಿಟ್ಟಿರುವ ಹಳಿದ ಹೆಟ್ಟಿಗೆಗಳನ್ನೂ ಅವರು ಕಾಯುತ್ತಿದ್ದರು. ²⁷ಅವರು ರಾತ್ರಿಯಲ್ಲಿ ಕಾವಲು ಕಾಯುತ್ತಿದ್ದರು ಮತ್ತು ಪ್ರತಿ ಮಂಜನೆ ದೇವಾಲಯದ ಬಾಗಿಲನ್ನು ತೆರೆಯುತ್ತಿದ್ದರು.

²⁸ಅವರಲ್ಲಿ ಕೆಲವರು ದೇವಾಲಯದ ಪಾತ್ರಗಳಿಗೆ ಮೇಲ್ಮೈಕಾರಕರಾಗಿದ್ದ ಅಪುಗಳನ್ನು ಒಳಗೆ ತರುವಾಗಲೂ ಹೊರಗೆ ತೆಗೆದುಕೊಂಡು ಹೋಗುವಾಗಲೂ ಲೆಕ್ಕಿಮಾಡುತ್ತಿದ್ದರು. ²⁹ಇನ್ನು ಕೆಲವರು ಮರದ ಸಾಮಾನುಗಳಿಗೂ ವಿಶೇಷವಾದ ಪಾತ್ರಗಳಿಗೂ ಮೇಲ್ಮೈಕಾರಕರಾಗಿದ್ದ ಗೋಧಿಖಟ್ಟ ದಾಕ್ಷಾರಸ, ಎಣ್ಣೆ ಧೂಪ ಮತ್ತು ಪರಿಮಳದ್ವರ್ವ ಇವುಗಳ ಪಾರುವತ್ತಾಗಾರ ರಾಗಿದ್ದರು. ³⁰ಯಾಜಕರ ಸಂತಾನದವರಲ್ಲಿ ಕೆಲವರು ಪರಿಮಳ ದ್ರವ್ಯಗಳಿಂದ ತೀಲಮಾಡುತ್ತಿದ್ದರು.

³¹ಮತ್ತಿತ್ತೆ ಎಂಬ ಲೇವಿಯು ದೇವರಿಗೆ ಸಮರ್ಪಿಸುವ ರೊಟ್ಟಿಯನ್ನು ತಯಾರು ಮಾಡುತ್ತಿದ್ದನು. ಇವನು ಶಲ್ಲಾಮನ ಚೊಳ್ಳಲುವಾಗ. ಶಲ್ಲಾಮನು ಹೋರಹನ ಕುಲದವನಾಗಿದ್ದನು.

³²ಹೋರಹನ ಕುಲದ ಕೆಲವರಿಗೆ, ಪ್ರತಿ ಸಭ್ಯರು ದಿವಸದೇವರ ಸನ್ನಿಧಾನದಲ್ಲಿ ಇಡುವ ಸ್ವೇಚ್ಛದ ರೊಟ್ಟಿಯನ್ನು ತಯಾರಿಸುವ ಕೆಲಸವಿತ್ತು.

³³ಗಾಯಕರು ಮತ್ತು ತಮ್ಮ ಕುಟುಂಬಗಳಿಗೆ ನಾಯಕರಾಗಿದ್ದ ಲೇವಿಯರು ದೇವಾಲಯದ ಕೋಣೆಗಳಲ್ಲಿ ಇರುತ್ತಿದ್ದರು. ಅವರು ಇತರ ಕೆಲಸಗಳನ್ನು ಮಾಡಬೇಕಾಗಿರಲಿಲ್ಲ; ಯಾಕೆಂದರೆ ದೇವಾಲಯದ ಹಗಲಿರುಳಿನ ಕೆಲಸಕಾರ್ಯಗಳ ಜವಾಬ್ದಾರಿಕೆ ಇವರದಾಗಿತ್ತು.

³⁴ಈ ಲೇವಿಯರೆಲ್ಲಾ ತಮ್ಮತಮ್ಮೆ ಕುಟುಂಬಗಳಿಗೆ ಪ್ರಧಾನತಾಗಿದ್ದರು. ಇವರ ಹೆಸರುಗಳು ಅವರ ಕುಟುಂಬ ಚರಿತ್ರೆಯಲ್ಲಿ ಬರಿಯಲ್ಪಟ್ಟಿರುತ್ತದೆ. ಅವರು ಜೀರುಸಲೇ ಮಿನಲ್ಲಿ ವಾಸಿಸಿದರು.

ಅರಸಾದ ಸೌಲನ ವಂಜಾವಳಿ

³⁵ಯೆಯೂವೇಲನು ಗಿಬೋಽನ ತಂದೆ. ಯೆಯೂವೇಲನು ಗಿಬೋಽನ್ ಪಟ್ಟಣದಲ್ಲಿ ವಾಸಮಾಡುತ್ತಿದ್ದನು. ಯೆಯೂವೇಲನ ಹೆಂಡತಿಯ ಹೆಸರು ಮಾರ್ಕ.

³⁶ಯೆಯೂವೇಲನ ಚೊಚ್ಚಲಮಗನು ಅಬೋಽನ್. ಅವನ ಇತರ ಗಂಡುಮಕ್ಕಳು ಯಾರೆಂದರೆ: ³⁷ಜೂರ್, ಕೀಎ್, ಬಾಳ್, ನೇರ್, ನಾದಾಬ್, ಗೆದೋರ್, ಅಹೋ, ಜರಯ್ ಮತ್ತು ಮಿಕೋಽತ್. ³⁸ಮಿಕೋಽತನು ಶಿಮಾಮನ ತಂದೆ. ಯೆಯೂವೇಲನ ಕುಟುಂಬದವರೆಲ್ಲಾ ತಮ್ಮ ಸಂಬಂಧಿಕರೊಂದಿಗೆ ಜೀರುಸಲೇಮಿನಲ್ಲಿ ವಾಸಿಸುತ್ತಿದ್ದರು.

³⁹ನೇರನು ಕೀಷನ ತಂದೆ. ಕೀಷನು ಸೌಲನ ತಂದೆ. ಸೌಲನ ಗಂಡುಮಕ್ಕಳು ಯಾರೆಂದರೆ: ಯೋನಾತಾನ್, ಮಲ್ಲೋಷುವ, ಅಬೀನಾದಾಬ್ ಮತ್ತು ಎಷ್ಟಾ.

⁴⁰ಯೋನಾತಾನನ ಮಗನಾದ ಮೇರೀಬ್ಬಾಳನು ಮೀಕನ ತಂದೆ.

⁴¹ಮೀಕನ ಗಂಡುಮಕ್ಕಳು ಯಾರೆಂದರೆ: ಹಿತೋನ್, ಮೆಲ್ಕ್, ತೇರ್ಯ ಮತ್ತು ಆಹಾಜ್. ⁴²ಆಹಾಜನು ಯಾಗುಹನ ತಂದೆ. ಯಾಗುಹನು ಜಾರಹನ ತಂದೆ. ಜಾರಹನು ಆಲೆಮ್ತ್, ಅಜ್ಞಾವೆತ್ ಮತ್ತು ಜಿಮ್ಯೇ ಇವರ ತಂದೆ. ಜಿಮ್ಯೇಯು ವೋಚನ ತಂದೆ. ⁴³ಮೋಚನು ಬಿನ್ನನ ತಂದೆ. ರೇಘಾಯನು ಬಿನ್ನನ ಮಗ. ಎಲ್ಲಾಸನು ರೇಘಾಯನ ಮಗ. ಆಹೀಲನು ಎಲ್ಲಾಸನ ಮಗ.

⁴⁴ಆಚೀಲನಿಗೆ ಆರು ಮಂದಿ ಗಂಡುಮಕ್ಕಳಿದ್ದರು. ಅವರು ಯಾರೆಂದರೆ: ಅಷ್ಟೇಕಾವ್, ಬೋಳೆರೂ, ಇಷ್ಟ್ಯೇಲ್, ಶೆಯರ್, ಒಬದ್ದ ಮತ್ತು ಹಾನಾನ್.

ಅರಸಾದ ಸೌಲನ ಮರಣ

10 ಹೆಲ್ಮಿಷ್ಯಾಯರು ಇಸ್ರೇಲರ ವಿರೋಧವಾಗಿ ಕಾದಾಡಿದರು. ಆದರೆ ಇಸ್ರೇಲರು ಫಿಲಿಷ್ಯಾಯರ ಎದುರಿನಿಂದ ಒಡಿಹೋಗಬೇಕಾಯಿತು. ಇಸ್ರೇಲರಲ್ಲಿ ಬಹಳ ಮಂದಿ ಗಿಬೋಽವ ಬೆಟ್ಟದ ಮೇಲೆ ಹತ್ತರಾದರು.

²ಫಿಲಿಷ್ಯಾಯರು ಸೌಲನನ್ನು ಬೆನ್ನಟ್ಟುತ್ತಾ ಹೋಗಿ ಕೊನೆಗೆ ಸೌಲನನ್ನೂ ಅವನ ಮಕ್ಕಳಾದ ಯೋನಾತಾನನನನ್ನೂ ಅಭೀನಾದಾಬನನ್ನೂ ಮಲ್ಲೋಷುವನನ್ನೂ ಹೋಂದರು.

³ಸೌಲನ ಸುತ್ತಲೂ ಯುದ್ಧದ್ವ ಬಹು ಫೋರವಾಗಿ ನಡೆಯಿತು. ಬಿಲ್ಲುಗಾರರು ತಮ್ಮ ಬಿಲುಗಳಿಂದ ಸೌಲನ ಕಡೆಗೆ ಗುರಿಯಟ್ಟು ಹೋಡೆ ಅವನನ್ನು ಗಾಯ

ವಡಸಿದರು. 4ಆಗ ಸೌಲನು ತನ್ನ ಆಯುಧ ಹೊರು ವಹನಿಗೆ, “ನಿನ್ನ ಖಡಗಿಂದ ನನ್ನನ್ನು ಇರಿದುಕೊಂಡು ಹಾಕು. ಆಗ ಪರದೇಶಿಯರು ಬಂದು ನನ್ನನ್ನು ಗಾಯ ವಡಸಿ ಹಾಸೆಮಾಡಲು ಸಾಧ್ಯವಾಗುವುದಿಲ್ಲ” ಎಂದನು.

ಅದರೆ ಅವನ ಆಯುಧಹೋರುವವನು ಅಡಕ್ಕೆ ಒಪ್ಪಲ್ಲಿಲ್ಲ; ಸೌಲನನ್ನು ಕೊಲ್ಲಲು ಅವನು ಹೇಡರಿದನು. ಆಗ ಸೌಲನು ತನ್ನ ಖಡಗದ ಮೇಲೆ ತಾನೇ ಬಿದ್ದ ಸತ್ತನು. ೫ ಅವನ ಆಯುಧಹೋರುವವನು ಸೌಲನು ಸತ್ತದಿನನ್ನು ನೋಡಿ ತಾನೂ ಆತಹತೆ ಮಾಡಿಕೊಂಡನು.

‘ಹೀಗೆ ಸೌಲನೂ ಅವನ ಮೂರು ಮಂದಿ ಮಕ್ಕಳೂ ಒಟ್ಟಿಗೆ ಸತ್ತರು.

७ तीर्णिन्नै वासिसुक्तिद्वय स्मृतिरु तम्यु स्नेह्यवु
वैरिग्यादं छिक्षस्त्वद्वयदन्नु नोऽकिदरु. अरसं
नाद सोलनु महु अवन गंदुमवर्षभु सत्तु
होलारिवद अवरिग्य तिळियतु. आग अवरु
तम्युतम्यु मन्नेगळन्नु बीच्चु छिक्षिदरु. फिलिष्टियरु
अवर मन्नेगळिं बंदाग यारु इलद्दन्नु
नोऽकि अलीये वासिसिदरु.

“ಮರುದಿವನ ಥಿಲಿಸ್ಟಿಯರು ಹೆಚ್ಚಳ ಮೇಲಿರುವ ಬೆಲೆಬಾಳುವ ವಸ್ತುಗಳನ್ನು ದೋಚಲು ಬಂದರು. ಆಗ ಅವರಿಗೆ ಗಿಲೊಎವ ಬೆಟ್ಟದ ಮೇಲಿ ಸೌಲ ಮತ್ತು ಅವನ ಗಂಡುಮಕ್ಕಳ ಶರೀರಗಳು ದೂರಕಿದವು. ⁹ ಸೌಲನ ಶರೀರದ ಮೇಲಿದ್ದ ಬೆಲೆಬಾಳುವ ವಸ್ತುಗಳನ್ನು ಅವರು ದೋಚಿಕೊಂಡರು; ಅವನ ತಲೆಯನ್ನೂ ಆಯುಧಗಳನ್ನು ತೆಗೆದುಕೊಂಡ ತಮ್ಮ ಉಲರಿನಲ್ಲಿದ್ದ ಜನರಿಗೂ ಅವರ ಸುಳ್ಳದೇವರುಗಳಿಗೂ ತಿಳಿಸಲು ಸಂದೇಶಕರನ್ನು ಶಳ್ಳಹಿಸಿದರು. ¹⁰ ಫಿಲಿಸ್ಟಿಯರು ಸೌಲನ ಆಯುಧಗಳನ್ನು ತಮ್ಮ ದೇವರ ಅಲಯದಲ್ಲಿಷಟ್ಟರು. ಸೌಲನ ತಲೆಯನ್ನು ದಾಗೋಣನ ದೇವಸ್ಥಾನದಲ್ಲಿ ತಾಗುಹಿಡಿದರು.

¹¹ ಫಿಲಿಪ್ಪೀಯರು ಸೌಲಿನಿಗೆ ಮಾಡಿದ್ದ ಯಾರ್ಚೇಂಟ್
ಗಿಲ್ಕಾದಿನ ಒನರಿಗೆ ತೆಳಿಯಿತು. ¹²ಆಗ ಯಾರ್ಚೇಂಟ್
ಗಿಲ್ಕಾದಿನ ರಣವೀರರು ಹೋರಟು ಸೌಲನ ಮತ್ತು ಅವನ
ಗಂಡುಮಕ್ಕಳ ಶವಗಳನ್ನು ಯಾರ್ಚೇಂಟ್ ಗಿಲ್ಕಾದಿಗೆ
ತಂದರು. ಆ ರಣವೀರರು ಸೌಲನ ಮತ್ತು ಅವನ ಗಂಡು
ಮಕ್ಕಳ ಎಲುಬಾಗಳನ್ನು ಯಾರ್ಚೇಂಟ್‌ನಲ್ಲಿದ್ದ ಒಂದು
ದೊಡ್ಡ ಮರದ ಬುಡಕಲ್ಲಿ ಹೊಳಿಟ್ಟರು. ಅನಂತರ ಏಳು
ದಿವಸಗಳ ತನಕ ಅವರು ಶೈಲಿಕ್ಕಿಂತಿದರು.

¹³ సౌలను యికోవసిగి అవిధేయనాగిదరింద సత్తను. అవను యికోవన మాతన్న కేళది కోవడను. ¹⁴ ఆల్ద అవను యికోవన సలకే యన్న పడేదుశోఖ్యప బదలాగి మాటమంతు, మాటువ తేంగిసిన బలిగి కోవడను. ఆడరిందలే

ಯೆಹೋವನು ರಾಜ್ಯವನ್ನು ಸೌಲನಿಂದ ತೆಗೆದು ಇಡ್ಲಿ ಮಗನಾದ ದಾವೀದನಿಗೆ ಕೊಟ್ಟನು.

ದಾವೀದನು ಇಸ್ತೇಲರ ಅರಸನಾದನು

11 ଏଲ୍ଲା ଜୁମ୍ରେଲରୁ ହେବୋଇନିଲ୍ଲିଦ୍ଧ ଦାବୀ
ଦନ ବଳିଗେ ବିଂଦୁ, “ନାହିଁ ନିନ୍ତୁ ସଂତେ
ଯୁପରୁ ୨ହିଦେ ନିଏନୁ ନମ୍ବୁଣ୍ଡୁ ଯୁଦ୍ଧଦଲ୍ଲ
ନହିଁରୁବେ. ଆଗ ଶାଲନୁ ଅରନାଗିର୍ଦ୍ଦରୂ ନିଏନୁ
ନମ୍ବୁ ଯୁଦ୍ଧଦଲ୍ଲ ନାଯକନାଗିଦ୍ଦେ. ଯେହୋଇବନୁ
ନିନ୍ଦିଗେ, ‘ଦାବୀଦନେ, ନିଏନୁ ନିନ୍ତୁ ଜନରାଦ ଜୁମ୍ରେଲର
ପାଲକନାଗିରବେକୁ. ନନ୍ତୁ ଜନରିଗେ ନିଏନୁ ନାଯକ
ନାଗିରବେକୁ’” ଏଠିମୁ ହେଲୀଦା ନଲବେ ଅଂଦରୁ.

ହେବାରେ ନିରି ବଂଦ ଜ୍ଞାନୀଲାଲ ଅଳ୍ପ ଯିହୋଇ
ବନ ମୁଁଠିଦ ଦାଖିଦନିରୋଧିଗେ ଘଷ୍ଟିଦ ମାତି
କୋଣଡ଼ରୁ. ଆ ଅଧିଵତିଗଳିଲା ଦାଖିଦନିରୁ
ଅଭିଷେକିଣି ଅବନିନ୍ଦ୍ର ଜ୍ଞାନୀଲର ଅରସନାନ୍ତାଗି ମାତି
ଦରୁ. ଜଦୁ ଯିହୋଇବନ ବାଗ୍ରାନ୍ଦାଗିତୁ ପ୍ରବାଦି
ଯାଦ ସମ୍ବନ୍ଧରେ ମୁଶଳକ ଯିହୋଇବନ ତେ
ଏଗାନ୍ତପୁ ମାତିଦରୁ.

ದಾವೀದನು ಜಿರುಸಲೇಮನ್ನು ಆಕ್ರಮಿಸಿಕೊಂಡನು

“**ଦାବୀଦିନରେ ଏଲାଙ୍କ ଜ୍ଞାନୀରଙ୍ଗ ଜୀରୁସଲେମିଗେ
ହୋଇଥିଲୁ ଆ କାଳଦିଲ୍ଲି ଜୀରୁସଲେମିମୁଣ୍ଡ ଯେବୋନ୍ତି
ଏଠିମୁ କରେଯିତ୍ତିଦ୍ଧରୁ. ଯାକେଂଦରେ ଜୀରୁସଲେମିମ୍ବା
ପଚ୍ଛିଣିଦିଲ୍ଲି ଯେବୋଲିଖିଯିରୁ ବାସିନ୍ତିଦ୍ଧରୁ. ଆ
ପଚ୍ଛିଣିଦିଲ୍ଲିରେ ଜନର ଦାବୀଦିନିଗେ, 5 “**ନୀଏନୁ ନମ୍ବୁ
ପଚ୍ଛିଣିଦେଖିବେ ଗରଲୁ ନାହାଵେ ଇଲ୍ଲ**” ଏଠିମୁ ହେଉଁ
ଦରୁ. ଆଦରେ ଦାବୀଦିନ ଅପରିନ୍ଦୁ ନୋଟିଲିଖି
ଜୀଯୋନ୍ତିର କୋଇତ୍ତିଯିନ୍ତୁ ଗେଦ୍ଧ କୋଇନି. ଅଠି
ନିଠି ଆ ଫେରିପାରି ଦାବୀଦିନ ନଗରିପାଇଦୁ
କରେଯିଲାଟିତୁ.**

ಬಲಶಾಲಿಯಾದನು. ಸರ್ವಶಕ್ತನಾದ ದೇವರು ಅವನೊಂದಿಗಿದ್ದನು.

ಮೂರು ಮಂದಿ ವೀರರು

¹⁰ ದಾವೀದನ ಸೈನ್ಯದಲ್ಲಿ ಪರಾಕ್ರಮಿಗಳಿದ್ದರು. ಈ ಪರಾಕ್ರಮಿಗಳು ದಾವೀದನ ರಾಜ್ಯದಲ್ಲಿ ದಾವೀದ ನೋಂದಿಗೆ ಮಹಾಬಲಿಪೂರಾದರು. ಅವರು ಮತ್ತು ಎಲ್ಲಾ ಇಸ್ತೇಲರು ದಾವೀದನಿಗೆ ಬೆಂಬಲ ನೀಡಿ ಅವನನ್ನು ರಾಜನ್ನಾಗಿ ಮಾಡಿದರು. ಇದು ಯೀಹೋವನ ವಾಗ್ಣ ನದ ಪ್ರಕಾರವೇ ನಡೆಯತ್ತು. ¹¹ ದಾವೀದನ ಸೈನ್ಯದಲ್ಲಿದ್ದ ಪರಾಕ್ರಮಿಗಳು ಯಾರೆಂದರೆ:

ಹೆಕ್ಕೋನಿಯನಾದ ಯಾಮೋಬ್ಲಾಮನು. ರಧಾಶ್ವಗಳ ಅರ್ಥಕಾರಿಗಳಿಗೆ ಅಧಿಪತಿಯಾಗಿದ್ದನು; ಒಂದೇ ಸಾರಿ ಮುನ್ನಾರು ಮಂದಿಯನ್ನು ತನ್ನ ಬರ್ಜೆ ಯಿಂದ ಕೊಂಡಿದ್ದನು. ¹² ಎರಡನೆಯವನು, ಅಹೋಹನಾದ ದೋಽದೋವನ ಮಗನಾದ ಎಲ್ಲಾ ಜಾರ. ಇವನು ಮೂರು ಮಂದಿ ಪರಾಕ್ರಮಾಲಿಗಳಲ್ಲಿ ಒಬ್ಬನು. ¹³ ಹಸ್ತಮೀಠ್ಯಾ ಎಂಬ ಸ್ಥಳದಲ್ಲಿ ಇವನು ದಾವೀದ ನೋಂದಿಗಿದ್ದನು. ಅಲ್ಲಿಗೆ ಥಿಲಿಷ್ಟಿಯರು ಯುದ್ಧಮಾಡಲು ಬಂದಿದ್ದರು. ಆ ಸ್ಥಳದ ಒಂದು ಹೊಲದಲ್ಲಿ ಬಾಲ್ಲಿಯ ಬೆಳೆಯ ಬೆಳೆದು ನೀಡಿತ್ತು. ಥಿಲಿಷ್ಟಿಯರ ಎದುರಿನಿಂದ ಇಸ್ತೇಲರು ಒಡಿ ದರು.

¹⁴ ಅದರೆ ಆ ಮೂರು ಮಂದಿ ಪರಾಕ್ರಮಾಲಿಗಳು ಆ ಜವೇಗೋಽಧಿಯ ಹೊಲದಲ್ಲಿ ನಿಂತು ಕಾದಾಡಿದರು. ಥಿಲಿಷ್ಟಿಯರು ಸೋತುಹೋದರು. ಆ ದಿವಸ ಯೀಹೋವನು ಇಸ್ತೇಲರಿಗೆ ದೊಡ್ಡ ಜಯವನ್ನು ಉಂಟು ಮಾಡಿದನು. ¹⁵ ಒಂದು ಸಲ ದಾವೀದನು ಅದುಲ್ಲಾಮ್ ಗವಿಯೊಳಗಿದ್ದಾಗ, ರೊಫಾಯಾ ತೆಗಿನಲ್ಲಿ ಥಿಲಿಷ್ಟಿಯರು ಪಾಳಿಯಮಾಡಿದ್ದರು. ಮೂರವು ಮಂದಿ ಪರಾಕ್ರಮಿಗಳಲ್ಲಿ ಈ ಮೂರು ಮಂದಿ ಗುಹೆಯಲ್ಲಿದ್ದ ದಾವೀದ ನೋಂದಿಗೆ ಸೇರಿಕೊಳ್ಳಲು ಹೊಣೆಯ ಮೇಲೆ ತೇವಳಿಕೊಂಡೆ ಅವನ ಬಳಿಗೆ ಬಂದರು.

¹⁶ ಇನ್ನೊಂದು ಸಮಯದಲ್ಲಿ ದಾವೀದನು ಕೋಟಿಯೊಳಗಿದ್ದನು. ಥಿಲಿಷ್ಟಿಯರ ಸೈನ್ಯ ಬೇತ್ತೆಹೇಮಿನಲ್ಲಿತ್ತು. ¹⁷ ದಾಹಗೋಂಡಿದ್ದ ದಾವೀದನು ತನ್ನ ಉರಿನ ನೀರು ಕುಡಿಯಲು ಬಯಸಿ, “ಬೇತ್ತೆಹೇಮಿನ ನಗರದ್ವಾರದ ಬಳಿಯಲ್ಲಿರುವ ಬಾವಿಯಿಂದ ಯಾರಾದರೂ ನೀರು ತಂದುಕೊಡುವುದಾದರೆ ಎಮ್ಮೋ ಒಳ್ಳಿಯದು” ಎಂದು ಅವನ ತೆಳಿಸಿದನು.

¹⁸ ಆಗ ಆ ಮೂರವರು ಪರಾಕ್ರಮಿಗಳು ಥಿಲಿಷ್ಟಿಯರ ಸೈನ್ಯದೊಂದಿಗೆ ಹೋರಾಡುತ್ತಾ ಬೇತ್ತೆಹೇಮಿನ ಬಗಿಲ ಬಳಿಯಲ್ಲಿದ್ದ ಬಾವಿಯ ನೀರನ್ನು ಸೇದಿ ದಾವೀದನಿಗೆ ತಂದುಕೊಟ್ಟರು. ಆದರೆ ದಾವೀದನು ಆ ನೀರನ್ನು

ಕುಡಿಯಲು ನಿರಾಕರಿಸಿದನು. ಆ ನೀರನ್ನು ಯೀಹೋವ ನಿಗೆ ಸಮರ್ಪಿಸಿ ನೇಲದ ಮೇಲೆ ಹೊಯಿದುಬಿಟ್ಟನು.

¹⁹ “ದೇವರೇ, ನಾನು ಈ ನೀರನ್ನು ಕುಡಿಯಲಾರೆನು. ಯಾಕೆಂದರೆ ನಗನಾಗಿ ತಮ್ಮ ಪ್ರಾಣ ಕೊಡಲು ಹೆದರದೆ ನೀರನ್ನು ತಂದವರ ರಕ್ತವಿದು” ಎಂದು ದಾವೀದನು ಅರಿಕೆ ಮಾಡಿ ಆ ನೀರನ್ನು ಕುಡಿಯಲು ನಿರಾಕರಿಸಿದನು. ಈ ರಿಷಿಯಾಗಿ ಅನೇಕ ಪರಾಕ್ರಮದ ಕಾರ್ಯಗಳನ್ನು ಈ ಮೂರು ಮಂದಿ ವೀರರು ಮಾಡಿದರು.

ಇತರ ಪರಾಕ್ರಮಾಲಿಗಳು

²⁰ ಯೋವಾಬನ ತಮ್ಮನಾದ ಅಷ್ಟೀಯ ಬೇರೆ ಮೂರು ಮಂದಿ ಪರಾಕ್ರಮಿಗಳ ನಾಯಕನಾಗಿದ್ದನು. ಆ ಮೂರವರು ಪರಾಕ್ರಮಿಗಳಷ್ಟೇ ಇವನೂ ಪ್ರಖ್ಯಾತನಾಗಿದ್ದನು. ಅವನು ತನ್ನ ಬರ್ಜೆಯಿಂದ ಮುನ್ನಾರು ಮಂದಿ ಯೋಂದಿಗೆ ಯುದ್ಧಮಾಡಿ ಅವರನ್ನು ಹತಮಾಡಿದನು. ²¹ ಅಷ್ಟೀಯ ಮೂರವು ಮಂದಿ ರಂಬಿರರಿಗಿಂತಲೂ ಎರಡರಷ್ಟು ಪರಾಕ್ರಮಿಯಾಗಿದ್ದನು. ಅವನು ಅವರಿಗೆ ನಾಯಕನಾದನು.

²² ಬೆನಾಯನು ಯೀಹೋಯಾದನ ಮಗ. ಇವನು ಕೆಬ್ಬ ಯೇಲಿಸಿನಿಂದ ಬಂದವನು. ಇವನು ತುಂಬಾ ಶಕ್ತಿಶಾಲಿಯಾಗಿದ್ದನು. ಮೋವಾಬ್ಯಾರಲ್ಲಿ ಹೆಸರುವಾಸಿಯಾದ ಇಬ್ಬರು ಪರಾಕ್ರಮಾಲಿಗಳನ್ನು ಇವನು ಕೊಂಡನು. ಒಂದು ದಿವಸ ಹಿಮ ಸುರಿಯುಸಿರುವಾಗಲೇ ಗುಂಡಿಯೋಳಿಗೆ ಬಿದಿದ್ದ ಸಿಂಹವನ್ನು ಒಬ್ಬನೇ ಕೊಂಡು ಹಾಕಿದನು. ²³ ಈಬಿಪ್ಪನಲ್ಲಿ ಅತ್ಯಂತ ಎತ್ತರವಾಗಿದ್ದ ಮಹಾಸೈನಿಕನೊಬ್ಬನನ್ನು ಬೆನಾಯನು ಕೊಂಡು ಹಾಕಿದನು. ಅವನು ಏಳಿಸಿದ್ದ ಅಡಿ ಎತ್ತರವಾಗಿದ್ದನು. ಅವನ ಕೆಬ್ಬಲ್ಲಿದ್ದ ಈಟಿಯರು ದೊಡ್ಡ ಕಂಬದಂತಿ ಇತ್ತು. ಬೆನಾಯನ ಕೆಬ್ಬಲ್ಲಿ ಒಂದು ದೊಣ್ಣೆ ಮಾತ್ರ ಇತ್ತು. ಬೆನಾಯನ ಅವನ ಹಕ್ಕಿರ ಹೋರಿ ಅವನ ಕೆಬ್ಬಲ್ಲಿದ್ದ ಈಟಿಯನ್ನು ಕಿತ್ತು ಕೊಂಡು ಅದರಿಂದಲೇ ಅವನನ್ನು ಸಾಯಿಸಿದನು. ²⁴ ಇಂಥಾ ಅನೇಕ ಪರಾಕ್ರಮದ ಕೃತಿಗಳನ್ನು ಯೀಹೋಯಾದ ಮಗನಾದ ಬೆನಾಯನು ಮಾಡಿದನು. ಆ ಮೂರು ಮಂದಿ ವೀರರಂತೆಯೇ ಇವನೂ ಹೆಸರುವಾಸಿಯಾಗಿದ್ದನು. ²⁵ ಬೆನಾಯನು ಮೂರವು ಪರಾಕ್ರಮಿಗಳಿಗಿಂತಲೂ ಹೆಚ್ಚು ಹೆಸರುವಾಸಿಯಾಗಿದ್ದನು. ಆದರೆ ಇವನು ಆ ಮೂರವರು ಪರಾಕ್ರಮಿಗಳಲ್ಲಿ ಒಬ್ಬನಾಗಿರಲ್ಲ. ದಾವೀದನು ಇವನನ್ನು ಅಂಗರಕ್ಷಕರಿಗೆ ನಾಯಕನನ್ನಾಗಿ ಮಾಡಿದನು.

ಮೂರವು ಮಂದಿ ಯುದ್ಧವೀರರು

²⁶ ಮೂರವು ಮಂದಿ ಯುದ್ಧವೀರರು ಯಾರೆಂದರೆ: ಯೋವಾಬನ ತಮ್ಮನಾದ ಅಸಾಹೇಲನು. ಬೇತ್ತೆಹೇಮಿ

ನವನಾದ ದೋರ್ದೊಂದಿನ ಮಗನಾದ ಎಲ್ಲಾನಾನನು;
 27 ಹೆಲ್ಲೋರಿನವನಾದ ಶ್ವೇತನು; ಪೆಲೊನ್ಸ್‌ನಾದ
 ಹೆಲಿಜನು; 28 ತೆಕ್ಕೋವದವನಾದ ಇಕ್ಕೇಣನ ಮಗನಾದ
 ಈರು. ಅನತೋತ್ತರವನಾದ ಅಬೀಯೇಜರನು. 29 ಹುಡು
 ತ್ತಾನಾದ ಸಿಬ್ಬೆ ಅಹೋಹಿನವನಾದ ಶ್ಲೋ. 30 ನೆಚ್ಚೋಫದ
 ಮಹರ್ಯೆ ನೆಟೋಫದ ಭಾಜನ ಮಗನಾದ ಹೇಲಿದನು.
 31 ಬೆನ್ನಾಮೀನ್ ಪ್ರಾತ್ಯಧಿ ಗಿಬ್ಬೆಯಾದಿದ ಬಂದ
 ರೀಬ್ಯೆಯ ಮಗನಾದ ಈತ್ತೆ; ಹಿರಾತೋನ್ಸ್‌ನಾದ ಬೆನಾ
 ಯನು. 32 ನಹಲೋಗಿಷಿನವನಾದ ಹೂರ್ಜೆ; ಅರಾಬಾ
 ತೆಗಿನವನಾದ ಅಬೀಯೀಲ; 33 ಬಹರುಮ್ಯಾನಾದ
 ಅಜ್ಞಾವೆತೆ; ಅಲ್ಲೋನ್ಸ್‌ನಾದ ಎಲೆಯಬ್ಬಿ; 34 ಗಿಬ್ಬೋನ್ಸ್
 ನಾದ ಹಾಷೇಮನ್ ಗಂಡುಮಹಕ್ಕಳು; ಹರಾರ್ಥನಾದ
 ಶಾಗಿಯ ಮಗ ಯೋನಾತಾನ; 35 ಹರಾರ್ಥನಾದ ಶಾಕಾ
 ರನ ಮಗನಾದ ಅಹೀಯಾಮ್; ಉರಂನ ಮಗನಾದ
 ಎಲೀಫ್ಲಾರ್; 36 ಮೆಕೆರಾತ್ತನಾದ ಹೇಫೀರನು; ಪೆಲೊನ್ಸ್
 ನಾದ ಅಹೀಯ; 37 ಕಮೇರ್ಲನ್ನಾದ ಹೆಚ್ಲೋರ್; ಎಚ್ಚೆಯು
 ಮಗನಾದ ನಾರ್ಜೆ; 38 ನಾತಾನನು ಸಹೋದರನಾದ
 ಯೋವೇಲ; ಹಗ್ರೀಯ ಮಗನಾದ ಮಿಬ್ಲಾರ್;
 39 ಅಮ್ಮೋನಿಯನಾದ ಚೆಲೆಕ; ಬೇರೋತ್ತೊ ಉರಿನ
 ವನಾದ ನಹರ್ಯೆ. (ಇವನು ಚೆರಾಯಿಳ ಮಗನಾದ
 ಯೋವಾಬನ ಆಯುಧವಾಹಕನಾಗಿದ್ದನು); 40 ಇತ್ತೀ
 ಯನಾದ ಈರು; ಇತ್ತೀಯನಾದ ಗಾರೇಬ; 41 ಹಿತೀ
 ಯನಾದ ಉರಿನೀಯ; ಅಹ್ಯೆಯ ಮಗನಾದ ಜಾಬಾದ್;
 42 ರೂಬೇನ್ ಕುಲದ ಶೀಜನ ಮಗನಾದ ಅದೀನ
 (ಇವನು ರೂಬೇನ್ ಕುಲದವರಿಗೆ ಅಧಿಪಿತಿಯಾಗಿದ್ದನು
 ಮತ್ತು ಮೂರವತ್ತು ಮಂದಿ ಪರಾಕ್ರಮಿಗಳಲ್ಲಿ ಒಬ್ಬನಾ
 ಗಿದ್ದನು); 43 ಮಾಕನ ಮಗನಾದ ಹಾನಾನ್; ಮೆತನಯಿ
 ವನಾದ ಯೋವಾಘಾಟನು; 44 ಅಷ್ಟೇರಾತ್ತನಾದ ಉಚ್ಚೀ
 ಯನು; ಅರೋಯೀರಿನವನಾದ ಹೋತಾಮನ ಗಂಡು
 ಮಹಕ್ಕಳು; ಶಾಮಾ ಮತ್ತು ಯೀಗೀಯೀಲ್; 45 ಶಿಮಿಯ
 ಮಗನಾದ ಎದೀಗಯೀಲ; ಎದೀಗಯೀಲನ ತಮ್ಮನೂ
 ತೀಜಿಯನೂ ಆದ ಯೋಹಕ; 46 ಮಹವೀಯನಾದ
 ಎಲೀಯೀಲ; ಎಲ್ಲಾಮನ ಗಂಡುಮಹಕ್ಕಳಾದ ಯೀರೀಬ್ಯೆ
 ಮತ್ತು ಯೋವವ್ಯಾನು; ವೋವಾಬ್ಜನಾದ ಇತ್ತೆ;
 47 ಎಲೀಯೀಲ್, ಉಬ್ಬೀದ್, ಮೆಚ್ಚೋಬಾಯನಾದ
 ಯಾಸೀಯೀಲ್.

ದಾವೀದನೊಂದಿಗೆ ಸೇರಿದ ಪರಾಕ್ರಮಶಾಲಿಗಳು

12 ଦାବୀଦମ୍ବ ଚିକ୍କିଗିନଲ୍ଲି ଦାନ୍ତ କେଲପୁ ପରାର୍ଥ
ମୁଶଳିଗଭୁ ବିଂଦୁ ଦାବୀଦମ୍ବନୋଠିଦିନୀ
ନେଇରିକୋଠରୁ. କିମେଣ ମୁଗନାଦ ସାଲଲିନିଠ ତହିଁସି
କୌଳୁଲୁ ଦାବୀଦମ୍ବ ଚିକ୍କିଗିନଲ୍ଲି ଅଧିକେଳାଠିଦନ୍ତ.
ଜରୁ ଯୁଦ୍ଧଦାରୀ ଦାବୀଦିନିଗେ ନେଇରାଦରୁ.

²ଯପର ତମ୍ଭୁ ଏକଗୈୟିଠାଦଲା ବଳଗୈୟିଠାଦଲା
ଚିଲୁ ଗଳିଠାଦ ବାଣଗଳନ୍ତା କେବଳଗଳିଠାଦ କେଲୁ
ଗଳନ୍ତା ଗୁରିଯାଇପୂର୍ବ ହୋଇଁଯ ବଲପରାଗିଦ୍ଦର.
ଜଵରିଲାରୁ ବେନ୍ଦ୍ରାମୀନନ୍ଦ କୁଳଦଵନାଦ ସାଲନ
କୁଟୁଂବଦଦରୁ. ଅପର ହେରୁଗଲୁ ଝିଲିତିଏ:

ಇಲ್ಲಿ ಅವರು ನಾಯಕರು ಅಹಿಯೆಚೀರ್ ಮತ್ತು ಯೋವಾಣ್ (ಇವರಿಬ್ಬರೂ ಗಿಬೆಯದವನಾದ ಹಷ್ಟೆ ವಾಹನ ಗಂಡುಮಕ್ಕಳು); ಅಜ್ಯಾವೆತನ ಗಂಡು ಮಕ್ಕಳಾದ ಯಿಜೀಯೀಲ್ ಮತ್ತು ವೆಲೀಟ್; ಅನಶೋತ್ ಉರಿನವರಾದ ಬೆರಾಕಾ ಮತ್ತು ಯೀಹು. ⁴ಗಿಬ್ರೋನ್ ಉರಿನವನಾದ ಇಷ್ವಾಯನು. (ಇವನು ಮೂರು ಮಂದಿ ಪರಾರ್ಥಮಾಲಿಗಳಲ್ಲಿ ಒಬ್ಬಾಗಿದ್ದನು. ಅಲ್ಲದೆ ಅವರ ನಾಯಕನಾಗಿದ್ದನು.) ಯೆರ್ಮೀಯ, ಯಹಚೀಯೀಲ್, ಯೋಹಾನಾನ್ ಮತ್ತು ಯೋಜಾಬಾದ್. ಇವರೆಲ್ಲಾ ಗೆರಾಯರು, ⁵ಕರೀಸ್ತದವರಾದ ಎಲ್ಲಾಂತ್ಯಿ ಹಯರೀಸ್ಮೋತ್, ಬಿಯಲ್, ಶೆಮಯ್ ಮತ್ತು ಶೆಫ್ಟ್. ⁶ಕೋರಹನ ಸೋತ್ ದವರಾದ ಎಲಾನ್, ಇಸ್ರೀಯ, ಅಜರೀಲ್, ಯೋವೆಚೀರ್ ಮತ್ತು ಯಾಮೋಬಾಮು. ⁷ಗಿದೋರ್ ಉರಿನವನಾದ ಯೆರೋಹಾಮನ ಗಂಡು ಮಕ್ಕಳಾದ ಯೋವೇಲ ಮತ್ತು ಜಿಬ್ದು.

೨೫೪

ఓరణ్ణదల్లిద్ కోఁడేయల్లి గాద్ శులద కేల
వరు దావిదనస్త సేరిశొండరు. ఇవరు యుద్
దల్లి నురిత స్నేహకరాగిద్దరు. ఈటి బజ్ఞగళల్లి
వెరిటీరు; సింహగళంతి క్షూరిగళు; బెట్టడ మేలీ
జొంపేయ తరువ వేగవారి ఉడబలవరు.

९ गादा॒ कुलदा॒ स्त्री॒ नृ॒ धिका॒ रि॒ ए॒ पजि॒; एर॒ दन॒ नै॒ य॒ अ॒ धि॒
का॒ रि॒ च॒ बध॒; एल॑ ए॒ या॒ बन॒ मूर॒ नै॒ य॒ अ॒ धि॒ का॒ रि॒;
१० ना॒ ल॑ नै॒ य॒ अ॒ धि॒ का॒ रि॒ मू॒ ष्ट॒ नृ॒; ब॒ दन॒ नै॒ य॒ अ॒ धि॒ का॒ रि॒
य॑ रै॒ म॑ ए॒ य॒; ११ आ॒ रन॒ नै॒ य॒ अ॒ धि॒ का॒ रि॒ अ॒ त्त॑; प॒ जन॒ नै॒ य॒
अ॒ धि॒ का॒ रि॒ ए॑ ल॑ ए॒ य॒ ए॒ ल॑; १२ ए॒ अ॒ छन॒ नै॒ य॒ अ॒ धि॒ का॒ रि॒
य॑ ए॒ का॒ ना॒ न॑; ब॒ अ॒ भ॒ त॒ नै॒ य॒ अ॒ धि॒ का॒ रि॒ ए॒ ल॑ ज॒ बा॒ द॑;
१३ क॒ त॒ नै॒ य॒ अ॒ धि॒ का॒ रि॒ य॑ रै॒ म॑ ए॒ य॒; ह॒ न॑ व॒ उ॒ दन॒ नै॒ य॒
अ॒ धि॒ का॒ रि॒ मू॒ र॒ न॑,

೧೪ ಇವರಲ್ಲಿ ಗಾಡ್ಯರ ಸೇನಾ ದಿಪತಿಗಳಾಗಿದ್ದರು. ಇವರಲ್ಲಿ ಅತಿಬಲಹೀನನಾದವನು ನೂರು ಮಂದಿ ವೈರಿಗಳೊಂದಿಗೆ ಕಾದಾಡಲು ಶಕ್ತನಾಗಿದ್ದನು. ಅವರಲ್ಲಿ ಎಲ್ಲರಿಗಿಂತ ಪರಾಕ್ರಮಿಯು ಒಂದು ಸಾವಿರ ವೈರಿಗಳೊಂದಿಗೆ ಕಾದಾಡಲು ಶಕ್ತನು. ¹⁵ ಬೋದ್ರನ್ ನಾನಿಯು ದರಮೀರಿ ಹರಿಯುತ್ತಿರುವಾಗ ಗಾದ್ ಕುಲದವರು ಅದನ್ನು ದಾಟಿ ಆಚೆಪ್ಪೆ ದೇಶದಲ್ಲಿ ವಾಸವಾಗಿದ್ದ

ಜನರನ್ನೆಲ್ಲಾ ಪೂರ್ವಕ್ಕೂ ವಶಿಷ್ಟಮಹಕ್ಕೂ ಒಡಿಸಿ ಅವರ ಸ್ಥಳವನ್ನು ಆಕ್ರಮಿಸಿಕೊಂಡರು.

ದಾವೀದನೊಂದಿಗೆ ಸೇರಿದ್ದ ಇತರ ಸೈನಿಕರು

¹⁶ಬೆಂಬ್ಬಾಮೀನ್ ಮತ್ತು ಯೆಹೋದ ಕುಲದ ಇತರ ಜನರೂ ದಾವೀದನು ಕೋಟಿಯಲ್ಲಿ ದಾವೀದನೊಂದಿಗೆ ಸೇರಿಕೊಂಡರು.¹⁷ ಅವರನ್ನು ಎದುರುಗೊಳ್ಳಲು ದಾವೀದನು ಹೊರಬಂದು, “ನೀವು ಸಮಾಧಾನದಿಂದ ನನಗೆ ಸಹಾಯಮಾಡಲು ಬಂದಿದ್ದರೆ ನಿಮ್ಮನ್ನು ಸ್ವಾಗತಿಸುತ್ತೇನೆ. ಆದರೆ ನೀವು ನನ್ನ ಮೇಲೆ ಹೊಂಚಹಾಕಲು ಬಂದಿರುಪುದಾದರೆ ನಾನು ನಿರಪರಾ ಧಿಯಾಗಿರುವ ಕಾರಣ ನಮ್ಮ ಪೂರ್ವಿಕರ ದೇವರು ನಿಮ್ಮನ್ನು ಶಿಕ್ಷಿಸಲಿ” ಎಂದು ಹೇಳಿದನು.

¹⁸ಮುಂದು ಮಂದಿ ಶೂರರ ನಾಯಕನಾದ ಅವಾಸ್ಯೆಯು ಅತ್ಯಾರ್ಥಿನಿಂದ ತುಂಬಿದವನಾಗಿ ಹೇಳಿದ್ದೇ ನೊಂದರೆ:

“ದಾವೀದನೇ, ನಾವು ನಿನ್ನವರು. ಇವರು ಮಗನೇ, ನಾವು ನಿನಗೆ ಸೇರಿದವರು; ನಿನಗೆ ಸಮಾಧಾನ ಹೋರುವವರು; ನಿನಗೆ ಸಹಾಯ ಮಾಡುವ ವರಿಗೆ ಸಮಾಧಾನ ಕೋರುವವೇ; ಯಾಕೆಂದರೆ ನಿನ್ನ ದೇವರು ನಿನಗೆ ಸಹಾಯ ಮಾಡುತ್ತಿದ್ದಾನೆ.”

ದಾವೀದನು ಇವರನ್ನು ಸ್ವಾಗತಿಸಿ ತನ್ನ ಸ್ವೇನ್ನಾಧಿವರ್ತಕಿಗಳನ್ನಾಗಿ ಮಾಡಿದನು.

¹⁹ಮನಸ್ಸೆಕುಲದಿಂದಲೂ ಕೆಲವರು ದಾವೀದನನ್ನು ಸೇರಿಕೊಂಡರು. ದಾವೀದನು ಸೌಲನೊಂದಿಗೆ ಯುದ್ಧ ಮಾಡಲು ಫಿಲಿಪ್ಪಿಯರೋಂದಿಗೆ ಸೇರಿಕೊಂಡಾಗ ಮನಸ್ಸೆಯವರು ದಾವೀದನ ಬಳಿಗೆ ಬಂದರು. ದಾವೀದನೂ ಅವನ ಜನರೂ ನಿಜವಾಗಿಯೂ ಫಿಲಿಪ್ಪಿಯರಿಗೆ ಸಹಾಯಮಾಡಿರಿಲ್ಲ. ಫಿಲಿಪ್ಪಿಯ ಪ್ರಧಾನರು ದಾವೀದನು ಯುದ್ಧಕ್ಕೆ ಬರಬಾರದೆಂದು ಹೇಳಿ ಹಿಂದಕ್ಕೆ ಕಳುಹಿಸಿದರು. “ಇವನು ತನ್ನ ಅರಸನೊಟ್ಟಿಗೆ ಸೇರಿದರೆ ನಮ್ಮ ರುಂಡಗಳೇ ಕತ್ತಲಿಸಲ್ಪಡುವವು” ಎಂದರು.²⁰ ದಾವೀದನು ಚಿಕ್ಕಿಗಿನಲ್ಲಿ ವಾಸವಾಗಿದ್ದಾಗ ಅವನೊಂದಿಗೆ ಸೇರಿದ ಮನಸ್ಸೆಕುಲದವರು ಯಾರೆಂದರೆ; ಅದ್ದು, ಯೋಜಾಬಾದ್, ಎದೀಗಯೀಲ್, ಮೀರಾಯೀಲ್, ಯೋಜಾಬಾದ್, ಎಲೀಹೂ ಮತ್ತು ಚಿಲ್ಕೈ ಇವರಲ್ಲಿರೂ ಮನಸ್ಸೆಕುಲದ ಮುಖ್ಯಾಧಿಕಾರಿಗಳಾಗಿದ್ದರು.²¹ ದಾವೀದನು ದುಷ್ಪ ಜನರ ವಿರುದ್ಧವಾಗಿ ಮಾಡಿದ ಯುದ್ಧದಲ್ಲಿ ಅವರು ಸಹಾಯಮಾಡಿದರು. ಈ ದುಷ್ಪ ಜನರ ದೇಶದಲ್ಲಿ ಬಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತಾ ದರೋಂದೇ ಮಾಡುತ್ತಿದ್ದರು.

ಮನಸ್ಸೆಕುಲದಿಂದ ಸೇರಿದ ಜನರಲ್ಲಾ ಧ್ಯೇಯಾಶಾಲಿಗಳಾಗಿದ್ದರು. ಅವರು ದಾವೀದನ ಸೈನ್ಯದಲ್ಲಿ ಅಧಿಕಾರಿಗಳಾದರು.

²²ದಿನದಿಂದ ದಿನಕ್ಕೆ ಹೆಚ್ಚೆಚ್ಚು ಜನರು ಬಂದು ದಾವೀದನನ್ನು ಸೇರಿಕೊಂಡಿದ್ದರಿಂದ ದಾವೀದನ ಸೈನ್ಯವು ಬಳಗೊಂಡಿತು.

ಹೆಚ್ಚೋನಿಸಲ್ಲಿ ಸೇರಿದ ಇತರ ಜನರು

²³ದಾವೀದನು ಹೆಚ್ಚೋನಿಸಲ್ಲಿದ್ದಾಗ ಯುದ್ಧಸ್ವಾಧಿಕಾರಿಗಳಿಗೆ ದಾವೀದನಿಗೆ ಸೌಲನ ರಾಜ್ಯವನ್ನು ಕೊಡಲು ಬಂದರು. ಇದು ಯೆಹೋವನು ಮುಂತಿಳಿಗೆ ದಂತೆ ಆಯಿತು. ಅವರು ಸಂಖ್ಯೆಯು ಹೀಗಿದೆ:²⁴ ಯೆಹೋದಕುಲದಿಂದ ಆರು ಸಾವಿರದ ಎಂಟನೂರು ಮಂದಿ. ಅವರು ಈಟಿ ಮತ್ತು ಗುರಾಣಿಗಳನ್ನು ಹಿಡಿದ ಸೈನಿಕರಾಗಿದ್ದರು.

²⁵ಸಿಮೆಯೋನ್ ಕುಲದಿಂದ ಏಳು ಸಾವಿರದ ನೂರು ಮಂದಿ.

²⁶ಲೋವಿಕುಲದಿಂದ ನಾಲ್ಕು ಸಾವಿರದ ಅರುನೂರು ಮಂದಿ.

²⁷ಯೆಹೋಯಾದಾವನು ಅವರಲ್ಲಿದ್ದನು. ಇವನು ಆರೋನನ ಕುಲಪ್ರಧಾನನಾಗಿದ್ದನು. ಇವನೊಂದಿಗೆ ಮೂರು ಸಾವಿರದ ಏಳುನೂರು ಮಂದಿ.²⁸ ಆಗ ಗುಂಪಿನಲ್ಲಿ ಕಾದೋಕನೂ ಇದ್ದನು. ಇವನೂ ಪರಾಕ್ರಮಶಾಲಿಯಾಗಿದ್ದನು. ಇವನು ತನ್ನ ಇವ್ವತ್ತೆರಡು ಮಂದಿ ಅಧಿಕಾರಿಗಳೊಂದಿಗೆ ಸೇರಿದನು.

²⁹ಬೆಂಬ್ಬಾಮೀನ್ ಕುಲದಿಂದ ಮೂರು ಸಾವಿರ ಮಂದಿ ಇದ್ದರು. ಇವರಲ್ಲಾ ಸೌಲನ ಸಂಬಂಧಿಕರು. ಇವರಲ್ಲಿ ಬಹು ಮಂದಿ ಸೌಲನು ಜೀವಿಸಿರುವಾಗ ಅವನೊಂದಿಗಿದ್ದರು.

³⁰ಎಷ್ಟಾಯೀವ್ ಕುಲದಿಂದ ಇವ್ವತ್ತು ಸಾವಿರದ ಎಂಟನೂರು ಮಂದಿ ಇದ್ದರು. ಇವರಲ್ಲಿರೂ ಧ್ಯೇಯಾಶಾಲಿ ಸೈನಿಕರು ಮತ್ತು ಕುಲದವರಿಗೆ ನಾಯಕರಾಗಿದ್ದರು.

³¹ಮನಸ್ಸೆಯು ಅರಸಕುಲದಿಂದ ಹದಿನೆಂಟು ಸಾವಿರ ಮಂದಿ ಇದ್ದರು. ದಾವೀದನನ್ನು ಅರಸನನ್ನಾಗಿ ಮಾಡಲು ಇವರನ್ನು ಹೆಸರುಹೆಸರಾಗಿ ಕರೆಸಲಾಗಿತ್ತು.

³²ಇಸ್ನಾಕಾರ್ ಕುಲದಿಂದ ಇನ್ನೂರು ಮಂದಿ ಜಾಳ್ನಿಗಳು ಬಂದಿದ್ದರು. ಇವರು ಸಮಯೋಚಿತ ಚಾಳನವ್ಯಾಳ ವರಾಗಿದ್ದರು ಮತ್ತು ಇಸ್ರೇಲರಿಗೆ ಯೋಗ್ಯವಾದದ್ದನ್ನು ತಿಳಿದವರಾಗಿದ್ದರು; ಇವರ ಸಂಬಂಧಿಕರೂ ಇವರೊಂದಿಗಿದ್ದರು ಮತ್ತು ಇವರ ಆಳ್ಕಿಗೆ ಒಳಪಟ್ಟವರೂ ಆಗಿದ್ದರು.

³³ಜಿಬುಲೂನ್ ಕುಲದಿಂದ ಏಳವತ್ತು ಸಾವಿರ ನುರಿತ ಸೈನಿಕರು ಬಂದರು. ಅವರು ಎಲ್ಲಾ ತರದ

ಆಯುಧಗಳನ್ನು ಉಪಯೋಗಿಸಲು ತರಬೇತಿ ಹೊಂದಿದವರು. ಇವರು ದಾವೀದನಿಗೆ ಸಂಭಿಗಿಸಿರಾಗಿದ್ದರು.

୩୪ ନାହାଲୀକିଲଦିନ ବର୍ଷାମଧିକ ଅଧିପତି
ଗଭୁ ମୁତ୍ତେ ମୁଳପତ୍ରେଇ ନାଵିର ମୁଦି ସ୍ନେହକରୁ
ଜଦରୁ. ଇପରିଲା ଶକ୍ତି ମୁତ୍ତେ ଗୁରାଣୀଗଭୁନ୍ମୁ ହିନ୍ଦିଦ
ସ୍ନେହକରାଗିଦରୁ.

35 ଦାନ୍ତେକୁଳଦିନ ଜୟପୂତୀଙ୍କୁ ସାହିରଦ ଆରୁ
ନୋରୁ ମୁଠି ଯୁଦ୍ଧକେ ତୟାରାଦଵରୁ ଜୀଦରୁ.

³⁶ಅಶ್ವೇರ್ ಕುಲದಿಂದ ನಲವತ್ತು ಸಾವಿರ ಮುಂದಿಯುದಕೆ ತಯಾರಾದವರು ಇದರು.

୩୭ ଜୀବୋଦ୍ଧନ ହୋଇଯ ପୁରୁଷଙ୍କୁ, ଅତେ ଦିଲ୍ଲିରୁ
ରାଜୀନା, ଗାଦ ମୁତ୍ତ ମନସ୍ସୀଯ ଅଧିକାର
ଗଳିଂଦ ଚଂଦୁଲକ୍ଷ୍ମୀ ଇଷ୍ଟପୁତ୍ରସାମାର ମୁଠିଙ୍ଗ.
ଇପରୁ ଏହା ତରିକା ଆମୁଦାନିଶାଖାରେ ପରିଣତରାଗିଦର.

३८ इवरेल्लरु दो घेय್ಯೆಶाली यೋಧारागಿದ್ದರು.
 इವरेल್ಲा ದಾವೀದನನ್ನು ಅರಸನನ್ನಾಗಿ ಮಾಡುವ
 ಉದ್ದೇಶದಿಂದ ಹೆಚ್ಚೊನ್ನಿಗೆ ಬಂದರು. ದಾವೀದನು
 ತಮ್ಮ ಅರಸನಾಗುವದಕ್ಕೆ ಇಸ್ತೇಲಿನ ಬೇರೆ ಜನರೆಲ್ಲರೂ
 ಒಟ್ಟಿಗೆ ಕೊಟ್ಟಿರು. ३९ ಈ ಜನರೆಲ್ಲಾ ದಾವೀದನೊಂದಿಗೆ
 ಮೂರು ದಿನಗಳನ್ನು ಕಳೆದರು. ಅವರ ಕುಟುಂಬದವರು
 ತಯಾರಿಸಿದ್ದ ಆಹಾರವನ್ನು ಅವರು ಉಟಕುಮಾಡಿದರು.
 ४० ಜೀದಲ್ಲದೆ ಇವರ ನೇರಹೊರೆಯವರಾದ ಜಿನ್ಸ್‌ಕಾರ್,
 ಸಫ್ತಾಲಿ, ಜೀಬುಲುನ್‌ ಕುಲದವರು ಸಹ ಅಡಿಗೆ ಮಾಡಿಸಿ
 ಒಂಟಿಗಳ, ಹೇಸರಕೆಗಳ, ಎತ್ತಾಗ್ಳ ಮತ್ತು ದನಕರುಗಳ
 ಮೇಲಿ ಹೇರಿಕೊಂಡು ಬಂದು ಒದಗಿಸಿದರು. ಅವರು
 ಬೇಕಾದಷ್ಟು ಗೋಧಿಹಿಟ್ಟನ್ನು, ಒಣಾಂಜೂರವನ್ನ್ನು
 ದ್ರಾಕ್ಷಿಯನ್ನು, ದ್ರಾಕ್ಷಾರಸವನ್ನು, ಎಣ್ಣೆಯನ್ನು, ದನಕರು
 ಗಳನ್ನು ಮತ್ತು ಕುರಿಗಳನ್ನು ಒದಗಿಸಿದರು. ಇಸ್ತೇಲಿ
 ರೆಲ್ಲರೂ ಹಂಡ ದಿಂದ ತುಂಬಿದರು.

ಒಡಂಬಡಿಕೆಯ ಪೆಟ್ಟಿಗೆಯನ್ನು ಹಿಂದಕ್ಕೆ ತರಲು ಮಾಡಿದ ತೀವ್ರಾನ

13 ଦାହୀଦନୁ ତନ୍ତ୍ର ଲାଲ୍ଲା ନେଇନା ଧିପଟିଗ୍
ଜୀବାଂଦିଗେ ମାତନାକିଦିନନୁ. ଅବସୁ ସହାୟିତା
ପଟିଗଳୀବାଂଦିଗେ ଶତାଧିପଟିଗଳୀବାଂଦିଗେ ମତ୍ତୁ ପ୍ରତି
ଯୋଭୁ ନାଯକନୀବାଂଦିଗେ ଚଜିଙ୍ଗିଦିନ. ² ଆମୀରୀ
ଜ୍ଞେଁଏର୍ ଜନରନ୍ତୁ କରେଦୁ ଅପରିଗେ ହେଠାନନୁ,
“ଭଦ୍ର ନିମ୍ନଗେ ବାହୀଯ ଆଲୋଚନେ ବସିଦିରେ ମତ୍ତୁ
ଭଦ୍ର ଯିହେବେଣ କିତ୍ତକୁନ୍ତନାରାହାଇଦ୍ରି, ଜ୍ଞେଁଏଲିନ
ଲାଲ୍ଲା ସ୍ଵତ୍ତଃଗଳିଲିରୁପ ନମ୍ବୁ ସହୋଦରିଗେ ବିନଦୁ
ସାଂଦେଶବନ୍ତୁ କଲୁହିନେୟନ. ନମ୍ବୁ ସହୋଦର
ଦୋବାଂଦିଗେ ଥରୁଗଭିଲ୍ଲିଯା ଥରୁଗଭ ସମୀକ୍ଷା
ଦିଲ୍ଲିରୁପ ହୋଲାଗଭିଲ୍ଲିଯା ବାସମାରିଯିପ ଯାଜକ

ରିଗୋ ଲେଖିଯାଇଗୋ ତୁ ସଂଦେଶମୁକ୍ତ କଳ୍ପିତିକି
କୌଣସୀଳଙ୍କ; 'ନୀଏଁ ବଂଦୁ ନମ୍ବୋଂଦିଗି ନେଇକୋଣ୍ଠୀ
ନାହେଲାରୁ ହୋଇ ଥିଲାକିମୁହଁ ବେଳେ ଗୀଯିଲୁ
ଜିରୁଲୁମୀଗି ତରୋଇଳା; ନୋଟିଲନୁ ଅରଣ୍ୟାଧୀନୀ
ନାହୁ ଥିଲାକିମୁହଁ ବେଳେ ଗୀଯି ବଗେ ଅନ୍ତରେ
ବେଳେ ଗୀଯି ବଗେ' ।³ ୪ାଦ୍ରିରିଂଦ ଜ୍ଵେଲରିଲାରୁ ଦାବୀଦନ
ନାହୁ ବେଳେ ଗୀଯି ବଗେ ଅନ୍ତରେ
ତରୋଇଳା; ନୋଟିଲନୁ ଅରଣ୍ୟାଧୀନୀ
ନାହୁ ଥିଲାକିମୁହଁ ବେଳେ ଗୀଯି ବଗେ
ବେଳେ ଗୀଯି ବଗେ' ।⁵

‘ಅ ಗಾವೀದನು ಈಚ್ಚಿನ ತೀಕೋರ್‌ ನದಿಯಿಂದ ಹಿಡಿದು ಲೆಬೊಹವೂತ್ ಪಟ್ಟಣದ ತನಕ ಇದ್ದ ಇಸ್ತೇ ಲರನ್ನೇ ಲಾಲ್ ಒಟ್ಟು ಸೇರಿಸಿದನು; ಅವರೆಲ್ಲರೂ ಯಿಹೋವಿನ ಒಡಂಬಿಕೆಯ ವೆಟ್ಟಿಗೆಯಿಲ್ಲವು ಕಿಯ್ ತ್ಯಾರೀಮಿನಿಂದ ತರಲು ಹೊರಂಚಿರು. “ಇಸ್ತೇಲೆನ ಎಲ್ಲಾ ಜನರು ದಾವೀದನೊಂದಿಗೆ ಯಿಹೂದದ ಬಾಳಾ ಎಂಬ ಸ್ಥಳಕ್ಕೆ (ಕೀರ್ಯಾತ್ತ್ಯಾರೀಮಿನ ಇನ್ನೊಂದು ಹೆಸರು ಬಾಳಾ.) ಯಿಹೋವಿನ ಒಡಂಬಿಕೆಯ ವೆಟ್ಟಿಗೆಯಿಲ್ಲವು ತರಲು ನಡೆದರು. ಆತನು ಕೇರೂಬಿಗಳ ನಡುವೆ ಆಸಿನೆನ ನಾಗಿರುತ್ತಾನೆ. ಆ ವೆಟ್ಟಿಗೆಯು ಯಿಹೋವಿನ ಹೆಸರಿನಲ್ಲಿ ಕರೆಯಲಾಗುತ್ತದೆ.

୭ ଅବୀନାଦ୍ଵାବନ ମନେଯଲ୍ଲିଦ୍ଧ ବଂଦବଦିକେ ଯ
ପେଟ୍ଟିଗୋଯିନ୍ତି ଜନରୁ ଏତେ ବଂଦ ହୋନେ ବଂଦି
ଯଲ୍ଲିଷ୍ଟରୁ. ଉଚ୍ଛବନୀ ଅହିଯୋବନୀ ଆ ବଂଦି
ଯନ୍ତି ନେଦିଶରୁ.

“ଦାବୀଦିନରେ ଜୁମ୍ବେଲିରଙ୍କ ଦେଇପର ମୁଣ୍ଡି
ସଂଖେଳେପଦିନ ହାତୁଟା କୁଣ୍ଡେଯିତୁ ହୋଇଦରୁ.
କାହାରେ ଵାଦ୍ୟପଣ୍ଠେ, ଲୈର୍ଗ ଵାଦ୍ୟପଣ୍ଠେ ତେବଳପଣ୍ଠେ,
ତାଳପଣ୍ଠେ ମୁହଁତୁ ତୁମୁଳେଇଯିପଣ୍ଠେ ବାରିଶାତୁ
ହାତୁଟା ଦେଇପରି ସେ ଏତ, ମାଇଦରୁ.

ಅಲ್ಲವು ಕೇದೋನನ ಕಣಕ್ಕೆ ಬಂಡಾಗ ಗಡಿ ಎಳಿಯುತ್ತಿದ್ದ ಎತ್ತಗಳು ಮುಗ್ರಿಸಿದವು. ಆಗ ಯಿಹೋ ವನ ಒಡಂಬಡಿಕೆಯ ವೆಟ್ಟಿಗೆಯು ಬೀಳುವುದರಲ್ಲಿತ್ತು. ಉಜ್ಜವನು ತನ್ನ ಕೈಯನ್ನು ಚಾಚಿ ವೆಟ್ಟಿಗೆಯನ್ನು ಹಿಡಿಯಲು ಹೋದನು. ¹⁰ ಅದರೆ ಯಿಹೋವನು ಅವನ ಮೇಲಿ ಹೋವೆಗೊಂಡು ಆ ಪವಿತ್ರವಾದ ವೆಟ್ಟಿಗೆಯನ್ನು ಮುಟ್ಟಿದ್ದಕ್ಕೆ ಅವನನ್ನು ಅಲ್ಲಿಯೇ ಸಾಯಿಸಿದನು. ¹¹ ದಾವಿದನು ಇದನ್ನು ನೋಡಿ ತುಂಬಾ ಬೇಸರಗೊಂಡನು. ಆ ಸಮಯದಿಂದ ಈ ತನಕವೂ ಆ ಸ್ಥಳಕ್ಕೆ “ಪರೇಞ್ಜ ಉಜ್ಜ” ಎಂಬ ಹೆಸರೇ ಇದೆ.

12^ಅ ದಿವಸದಲ್ಲಿ ದಾವಿದನು ಯಿಹೋವನಿಗೆ ತುಂಬಾ ಭಯಪಟ್ಟು “ನಾನು ಯಿಹೋವನ ಒಡಂಬಿಕೆಯ ವೆಟಿಗೆಯಿನ್ನು ಜಿರುಸಲೇಮಿಗೆ ತರಲು ಆಗುವುದಿಲ್ಲ” ಅಂದುಕೊಂಡನು.¹³ ದಾವಿದನು ದೇವರಿಗೆ ಭಯ ಪಟ್ಟನು. ದೇವರ ಒಡಂಬಿಕೆಯ ವೆಟಿಗೆಯಿನ್ನು

ಒಬೇದೆದೋಮನ ಮನೆಯಲ್ಲಿಯೇ ಬಿಟ್ಟನು. ಒಬೇದೆ ದೋಮನು ಗತ್ತೆ ಉಂಟಿನವನು. ¹⁴ಆ ಮನೆಯಲ್ಲಿ ದೇವರ ಒಡಂಬಡಿಕೆಯ ಪೆಟ್ಟಿಗೆಯು ಮೂರು ತಿಂಗಳ ಕಾಲವಿತ್ತು ಯೀಹೋವನು ಆ ಮನೆಯನ್ನು ಆಶೀರ್ವದಿಸಿ ಅಭಿಪ್ರಾಯದಿಂದಿನು.

ಧಾರೀದನ ರಾಜ್ಯವಿಸ್ತರಣೆ

14 ಶೂರ್ ಪಟ್ಟಿನಿಂದ ರಾಜನಾದ ಹೀರಾಮನು ಧಾರೀದನ ಬಳಿಗೆ ತನ್ನ ಸಂದೇಶಕರನ್ನು ಕಳುಹಿಸಿದನು. ಇವರೂಂದಿಗೆ ದೇವದಾರು ಮರದ ತೊಲೆಗಳನ್ನು ಕಲ್ಲುಕುಟಿಗರನ್ನು ಮತ್ತು ಬಡಿಗಿರಿಯರನ್ನು ಕಳುಹಿಸಿದನು. ದಾವೀದನಿಗೂಂದು ಮನೆಯನ್ನು ಕಟ್ಟಲು ಇವರನ್ನು ಕೆಳುಹಿಸಿದನು. ²ದೇವರು ತನ್ನನ್ನು ಇಸ್ತೇರಲರ ಅರಸನನ್ನಾಗಿ ಆಗಲೇ ಮಾಡಿದ್ದಾನೆಂದು ಧಾರೀದನಿಗೆ ತಿಳಿದುಬಂತು. ಆತನು ಧಾರೀದನ ಸಾಮಾಜಿಕವನ್ನು ವಿಸ್ತೃತಿಸಿ ಬಲಿಪ್ರಗೋಳಿಸಿದನು. ಯೀಹೋವನು ಧಾರೀದನನ್ನೂ ಇಸ್ತೇರಲರನ್ನೂ ಪ್ರೀತಿ ಸಿದ್ಧಿರಿಂದ ಹಾಗೆ ಮಾಡಿದನು.

³ಜಿರುಸಲೇಮಿನಲ್ಲಿ ಧಾರೀದನು ಇನ್ನೂ ಹಲವು ಸ್ತ್ರೀಯರನ್ನು ಮದುವೆಯಾದನು. ಅವನಿಗೆ ಅನೇಕ ಗಂಡುಹೆಚ್ಚಿ ಮಕ್ಕಳು ಹುಟ್ಟಿದರು. ⁴ಜಿರುಸಲೇಮಿನಲ್ಲಿ ಅವನಿಗೆ ಹುಟ್ಟಿದ ಮಕ್ಕಳು ಯಾರೆಂದರೆ ಶಮ್ಮೂರ್ವ, ಶೈಲೇಭಾಬ್, ನಾತಾನಾ, ಸೊಲೆಮ್ನೋನ, ⁵ಇಜ್ಜೂರ್, ಎಲ್ಲಿಷಾವ್, ಎಲ್ಲಿಲೀಟ್, ⁶ನೋಎಗ್, ನೋಗ್, ಯಾಫೀಯ, ⁷ಎಲೀಷಾಮಾ, ಬೇಲ್ಯಾದ ಮತ್ತು ಎಲೀ, ವೇಲಿಟ್.

ಧಾರೀದನು ಫಿಲಿಪ್ಪಿಯರನ್ನು ಸೋಲಿಸಿದ್ದು

⁸ಧಾರೀದನು ಇಸ್ತೇರಲರ ಅರಸನಾಗಿ ಆರಿಸಲ್ಪಟ್ಟಿದ್ದನ್ನು ಕೇಳಿ ಎಲ್ಲಾ ಫಿಲಿಪ್ಪಿಯರು ಅವನೂಂದಿಗೆ ಯಾದೃಚಿದು ಮಾಡಲು ಬಂದರು. ಧಾರೀದನು ಇದನ್ನು ಅರಿತು ಯುದ್ಧಸ್ಥಿತಿಯಲ್ಲಿ ಫಿಲಿಪ್ಪಿಯರ ವಿರುದ್ಧವಾಗಿ ಯುದ್ಧಕ್ಕೆ ಹೋರಣನು. ⁹ಫಿಲಿಪ್ಪಿಯರ ರೇಖಾಯೇಮ್ ತಗಿನಲ್ಲಿ ವಾಸಿಸುತ್ತಿದ್ದ ಇಸ್ತೇರಲರ ಮೇಲೆ ಧಾರೀದನಿಗೆ ಅವರ ದನ್ನೆಲ್ಲಾ ದೋಷಿಕೆಂದರು. ¹⁰ಧಾರೀದನು ಯೀಹೋವನಿಗೆ, “ನಾನು ಫಿಲಿಪ್ಪಿಯರ ಸಂಗಡ ಯುದ್ಧಕ್ಕೆ ಹೋಗ ಬಹುದೇ?” ಎಂದು ವಿಚಾರಿಸಲಾಗಿ ಯೀಹೋವನು ಅವನಿಗೆ,

“ಹೋಗು, ನಾನು ನಿನಗೆ ಫಿಲಿಪ್ಪಿಯರ ಮೇಲೆ ಜಯ ಕೊಡುವೇನು” ಎಂದು ಹೇಳಿದನು.

¹¹ಆಗ ಧಾರೀದನೂ ಅವನ ಸಂಗಡಿಗರೂ ಬಾಳ್ ಪೇರಾಚೀಮ್ ಎಂದು ಸ್ಥಳದವರಿಗೆ ಹೋಗಿ ಫಿಲಿಪ್ಪಿಯರನ್ನು ನಾಶಮಾಡಿದನು. “ದೇವರು ಕಟ್ಟಿಯೋಡ

ಪ್ರಾಹರದಂತೆ ತನ್ನ ಶತ್ರುಗಳ ಮೇಲೆ ಧಾರೀದನಿಗೆ ಅವರನ್ನು ನನ್ನ ಮುಖಾಂತರವಾಗಿ ನಾಶಮಾಡಿದ್ದಾನೆ” ಎಂದು ಧಾರೀದನು ಹೇಳಿದನು. ಆದ್ದರಿಂದ ಆ ಸ್ಥಳಕ್ಕೆ ಬಾಳ್ ಪೇರಾಚೀಮ್ ಎಂದು ಹೆಸರಾಯಿತು. ¹²ಫಿಲಿಪ್ಪಿಯರು ತಮ್ಮ ವಿಗ್ರಹಗಳನ್ನು ಅಲ್ಲಿಯೇ ಬಿಟ್ಟು ಒಡಿಹೋಗಿದ್ದರು. ಧಾರೀದನು ಅವುಗಳನ್ನೇಲ್ಲ ಒಟ್ಟುಸೇರಿಸಿ ಸುಡಿಸಿಬಿಟ್ಟನು.

ಫಿಲಿಪ್ಪಿಯರ ಮೇಲೆ ಇನ್ನೊಂದು ಜಯ

¹³ಫಿಲಿಪ್ಪಿಯರು ಮತ್ತೆ ರೇಖಾಯೇಮ್ ತಗಿನಲ್ಲಿ ವಾಸಿ ಮಾಡುತ್ತಿದ್ದ ಇಸ್ತೇರಲರ ಮೇಲೆ ಧಾರೀದನಿಗೆ ದರು.

¹⁴ಧಾರೀದನು ಮತ್ತೆ ಯೀಹೋವನಿಗೆ ವ್ರಾಧಿಸಿ ವಿಚಾರಿಸಿದನು. ಯೀಹೋವನು ಅವನ ಪ್ರಾರ್ಥನೆಗೆ ಉತ್ತರಕೊಟ್ಟು “ಧಾರೀದನೇ, ಫಿಲಿಪ್ಪಿಯರನ್ನು ಬಿಟ್ಟದ ಮೇಲೆ ನೀನು ಹಿಂಬಾಲಿಸದಿರು. ಅವರ ಹಿಂದಿನಿಂದ ಹೋಗಿ ಬಾಲ್ಯಾಮ್ ಮರಗಳ ಹಿಂದೆ ಅವಿತುಕೊಂಡಿರು.

¹⁵ಒಬ್ಬ ಕಾವಲುಗಾರನನ್ನು ಮರಕ್ಕೆ ಹತ್ತಿಸು; ಫಿಲಿಪ್ಪಿಯರು ಬರುವ ಸವ್ಯಷಣೆ ಕೇಳಿದೊಡನೆ ಅವರ ಮೇಲೆ ಧಾರೀದನು. ನಾನು ನಿನ್ನ ಮುಂದಾಗಿ ಹೋಗಿ ಫಿಲಿಪ್ಪಿಯರ ಸ್ವೇಂದ್ರವನ್ನು ಸೋಲಿಸುವೆನು” ಎಂದು ಹೇಳಿದನು. ¹⁶ಯೀಹೋವನು ಹೇಳಿದಂತೆಯೇ ಧಾರೀದನು ಮಾಡಿದನು. ಧಾರೀದನೂ ಅವನ ಸ್ನೇಹಿತರೂ ಫಿಲಿಪ್ಪಿಯರನ್ನು ಸೋಲಿಸಿ ಗಿಡ್ಯೂನಿನಿಂದ ಹಿಡಿದು ಗೆಂಜೆ ಪಟ್ಟಣದವರೆಗೂ ಅವರನ್ನು ಕೊಲ್ಲುತ್ತಾ ಹೋದರು. ¹⁷ಹೇಗೆ ಧಾರೀದನು ಎಲ್ಲಾ ದೇಶಗಳಲ್ಲಿ ಹೆಸರುವಾಸಿಯಾದನು. ಎಲ್ಲಾ ಜನಾಂಗಗಳವರು ಅವನಿಗೆ ಭಯಪಡುವಂತೆ ಯೀಹೋವನು ಮಾಡಿದನು.

ಜಿರುಸಲೇಮಿನಲ್ಲಿ ಒಡಂಬಡಿಕೆಯ ಮಂಜೂಷ

15 ಧಾರೀದನಗರದಲ್ಲಿ ಧಾರೀದನು ತನಗಾಗಿ ಮನೆಗಳನ್ನು ಕಟ್ಟಿಸಿದನು. ಆಮೇಲೆ ಅವನು ಒಡಂಬಡಿಕೆಯ ಪೆಟ್ಟಿಗೆಯನ್ನು ಇಡಲು ಬಂದು ಸ್ಥಳವನ್ನು ಪರಿಸ್ಥಿತಿ ಗುಡಾರಣನ್ನು ನಿರ್ಮಿಸಿದನು. ²“ಲೇವಿಯರು ಮಾತ್ರ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಬರಬೇಕು. ಯೀಹೋವನು ಅವರನ್ನೇ ತನ್ನ ನಿರಂತರವಾದ ಸೇವೆಗಾಗಿ ನೇಮಿಸಿದ್ದಾನೆ” ಎಂದು ಧಾರೀದನು ಹೇಳಿದನು.

³ಎಲ್ಲಾ ಇಸ್ತೇರಲರು ಜಿರುಸಲೇಮಿಗೆ ಬರಬೇಕೆಂದು ಧಾರೀದನು ಪ್ರಕಟಿಸಿದನು. ಲೇವಿಯರು ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಧಾರೀದನು ಸಿದ್ಧಪಡಿಸಿದ್ದ ಸ್ಥಳಕ್ಕೆ ತಂದರು. ⁴ಧಾರೀದನು ಆರೋಗ್ಯನ ಸಂತತಿಯವರನ್ನೂ ಲೇವಿಯರನ್ನೂ ಕರೆದನು. ⁵ಕೆಹಾತ್ನೆ ಕುಲದವರಲ್ಲಿ ನೂರಿಪ್ಪತ್ತು ಮಂದಿ; ಉಲರಿಯೇಲ್

ಇವರ ಮುಖ್ಯಸ್ಥನು. “ಮೀರಾರೀಯ ಕುಲದವರಲ್ಲಿ ಇನ್ನೂರಿಪಡ್ತು ಮಂದಿ; ಇವರ ಮುಖ್ಯಸ್ಥನು ಅನಾಯನು. ⁷ಗೀಷೋಎ ಮ್ಯಾನ್ ಕುಲದವರಲ್ಲಿ ನೂರಮೂಲವತ್ತು ಮಂದಿ; ಅವರ ನಾಯಕನು ಯೋವೇಲ್. ⁸ವಲೀಜಾ, ಪಾನಿನ ಕುಲದವರಲ್ಲಿ ಇನ್ನೂರು ಮಂದಿ; ಅವರ ನಾಯಕನು ಶೆಮಾಯ. ⁹ಹೆಚ್ಲೋನಿನ ಕುಲದವರಲ್ಲಿ ಎಂಭತ್ತು ಮಂದಿ; ಎಲೀಯೇಲನು ಅವರ ನಾಯಕನು. ¹⁰ಉಜ್ಜೀಯೇಲನ ಕುಲದವರಲ್ಲಿ ನೂರಹನ್ನೆರಡು ಮಂದಿ; ಅಮ್ಮೀನಾದಾಬನು ಅವರ ನಾಯಕ.

ದಾವೀದನು ಯಾಜಕರೋಂದಿಗೆ ಮತ್ತು ಲೀವಿಯರೋಂದಿಗೆ ಮಾತಾಕಿಧು

¹¹ನಂತರ ದಾವೀದನು ಯಾಜಕರಾದ ಹಾದೋರ ನನ್ನು ಮತ್ತು ಬಬ್ಯಾತಾರನನ್ನು ಮತ್ತು ಕೆಳಕಂಡ ಲೀವಿಯರನ್ನು ಸಹ ಕರೆಸಿದನು: ಉರೋಯೇಲ್, ಅನಾಯ, ಯೋವೇಲ್, ಶೆಮಾಯ, ಎಲೀಯೇಲ್ ಮತ್ತು ಅಮ್ಮೀನಾದಾಬ್. ¹²ದಾವೀದನು ಅವರಿಗೆ, “ನೀವು ಲೀವಿಹುಲದ ನಾಯಕರು. ನೀವೂ ಉಳಿದ ಲೀವಿಯರು ನಿಮ್ಮನ್ನು ಶುಧಿಪಡಿಸಿಕೊಳ್ಳಬೇಕು. ಅನಂತರ ಇಸ್ರೇಲಿನ ದೇವರಾದ ಯೀಹೋವನ ಒಡಂಬಡಿಕೆಯ ವೆಟ್ಟಿಗೆಯನ್ನು ನಾನು ಅದಕ್ಕಾಗಿ ಸಿದ್ಧಮಾಡಿರುವ ಸ್ಥಳಕ್ಕೆ ತರಬೇಕು. ¹³ಕೆಳಿದ ಸಲ, ನಾವು ಒಡಂಬಡಿಕೆಯ ವೆಟ್ಟಿಗೆಯನ್ನು ಹೇಗೆ ತೆಗೆದುಕೊಂಡು ಹೋಗಬೇಕೊಂದು ಯೀಹೋವನಲ್ಲಿ ವಿಜಾರಿಸಲಿಲ್ಲ. ಲೀವಿಯರಾದ ನೀವು ಅದನ್ನು ಹೋರಲಿಲ್ಲ. ಆದುದರಿಂದಲೇ ನಮ್ಮ ದೇವರಾದ ಯೀಹೋವನು ನಮ್ಮನ್ನು ಶಿಕ್ಷಿಸಿದನು” ಎಂದು ಹೇಳಿದನು.

¹⁴ಆಗ ಯಾಜಕರೂ ಲೀವಿಯರೂ ತಮ್ಮನ್ನು ಶುಂಠಿ ಮಾಡಿಕೊಂಡರು. ಇಸ್ರೇಲರ ದೇವರಾದ ಯೀಹೋವನ ಒಡಂಬಡಿಕೆಯ ವೆಟ್ಟಿಗೆಯನ್ನು ತರಲು ತಮ್ಮನ್ನು ಸಿದ್ಧಪಡಿಸಿಕೊಂಡರು. ¹⁵ಹೋಶೇಯು ಅಜ್ಞಾತಿಸಿದ್ದ ಪ್ರಕಾರವೇ ಒಡಂಬಡಿಕೆಯ ವೆಟ್ಟಿಗೆಯನ್ನು ಹೋತ್ತು ಕೊಂಡು ಹೋಗಲು ಬೇಕಾದ ಕೋಲುಗಳನ್ನು ಲೀವಿಯರು ಸಿದ್ಧಪಡಿಸಿದರು. ಯೀಹೋವನು ಹೇಳಿದ್ದಂತೆಯೇ ಅವರು ವೆಟ್ಟಿಗೆಯನ್ನು ಹೋತ್ತು ಕೊಂಡು ಹೋದರು.

ನಾಯಕರು

¹⁶ದಾವೀದನು ಲೀವಿಯರಿಗೆ ತಮ್ಮ ಸಹೋದರರಾದ ಗಾಯಕರನ್ನು ಕರೆದುಕೊಂಡು ಬರಲು ಹೇಳಿದನು. ಹಾರ್ಬ್ ವಾದ್ಯಗಳನ್ನು ಲ್ಯಾರ್ ವಾದ್ಯಗಳನ್ನು ಮತ್ತು ತಾಳಗಳನ್ನು ತಂದು ಆನಂದಗೀತಗಳನ್ನು ಹಾಡುವಂತೆ ಅವರಿಗೆ ತಿಳಿಸಿದನು.

¹⁷ಲೀವಿಯರು ಹೋಗಿ ಹೇಮಾನನನ್ನೂ ಅವನ ಸಹೋದರರನ್ನೂ ಅಸಾಫಣನನ್ನೂ ಏತಾನನನ್ನೂ ಕರೆ ತಂದರು. ಹೇಮಾನನು ಯೋವೇಲನ ಮಗ. ಅಸಾಫಣನು ಬೆರೆಕ್ಕನ ಮಗ. ಏತಾನನು ಕೂಷಾಯನ ಮಗ. ಇವರಲ್ಲಾ ಮೀರಾರೀಯ ಸಂತತಿಯರು. ¹⁸ಲೀವಿಯರ ಇನ್ನೂಂದು ಗುಂಪು ಇತ್ತು. ಅವರು ಯಾರೆಂದರೆ: ಜೆಕಯ್, ಬೇನ್, ಯಾಜೀಯೇಲ್, ಶೆಮೀರಾ ಮೋತ್, ಯೀಹೀಯೇಲ್, ಉನ್ನಿ, ಎಲೀಯಾಬ್, ಬೆನಾಯ, ಮಾಸೇಯ, ಮತ್ತಿತ್, ಎಲೀಫೆಲೀಹು, ಮಿಕ್ಕೇಯ, ಒಬೇದೆದೋಮ್ ಮತ್ತು ಯೀಗೀಯೇಲ್. ಇವರೆಲ್ಲ ಲೀವಿಯರ ಕಾವಲುಗಾರರಾಗಿದ್ದರು.

¹⁹ಗಾಯಕರಾದ ಹೇಮಾನ್, ಅಸಾಫಣ ಮತ್ತು ಏತಾನ್ ಕಂಬಿನ ತಾಳವನ್ನು ಬಾರಿಸಿದರು. ²⁰ಜೆಕಯ್, ಅಜೀಯೇಲ್, ಶೆಮೀರಾ ಮೋತ್, ಯೀಹೀಯೇಲ್, ಉನ್ನಿ, ಎಲೀಯಾಬ್, ಮಾಸೇಯ ಮತ್ತು ಬೆನಾಯ ಅಲಾಮೋತ್ ಇವರುಗಳು ಹಾರ್ಬ್ ವಾದ್ಯಗಳನ್ನು ಬಾರಿಸಿದರು. ²¹ಮತ್ತಿತ್, ಎಲೀಫೆಲೀಹು, ಮಿಕ್ಕೇಯ, ಒಬೇದೆದೋಮ್, ಯೀಗೀಯೇಲ್ ಮತ್ತು ಅಜಜ್ ಇವರುಗಳು ಶೆಮೀನೀತ್ ಹಾರ್ಬ್ ವಾದ್ಯಗಳನ್ನು ಬಾರಿಸಿದರು. ಇದು ಇವರ ಖಾಯಂ ಕೆಲಸವಾಗಿತ್ತು ²²ಲೀವಿಯರ ನಾಯಕನಾದ ಕೆನ್ನಣ್ಣನು ಗಾಯಕರ ಮುಖಂಡ ನಾಗಿದ್ದನು. ಇವನು ತುಂಬಾ ಅನುಭವಶಾಲಿಯಾಗಿದ್ದನು.

²³ಬೆರೆಕ್ಕನ ಮತ್ತು ಎಲ್ಲಾನು ಒಡಂಬಡಿಕೆವೆಟ್ಟಿಗೆಯ ಕಾವಲುಗಾರರಾಗಿದ್ದರು. ²⁴ಯಾಜಕರಾದ ತೆಬನ್ಯ, ಯೋಷಾಫಾಟ್, ನೆತನೇಲ್, ಅಮಾಸ್ಯ, ಜೆಕಯ್, ಬೆನಾಯ ಮತ್ತು ಎಲೀಯೇಜಿರ್ ಇವರಿಗೆ ಯೀಹೋವನ ಒಡಂಬಡಿಕೆಯ ವೆಟ್ಟಿಗೆಯನ್ನು ಹೋತ್ತು ಕೊಂಡು ಹೋಗುವಾಗ ತುಕ್ಕಲ್ಲಿ ಉದುವ ಕೆಲಸವನ್ನು ಕೊಟ್ಟಣ್ಣನು. ಒಬೇದೆದೋಮ್ ಮತ್ತು ಯೀಹೀಯ ಒಡಂಬಡಿಕೆಯ ವೆಟ್ಟಿಗೆಗೆ ಕಾವಲುಗಾರರಾದರು.

²⁵ದಾವೀದನು ಇಸ್ರೇಲಿನ ಹಿರಿಯರು ಮುಖಂಡರೂ ಒಡಂಬಡಿಕೆಯ ವೆಟ್ಟಿಗೆಯನ್ನು ತರಲು ಹೋದರು. ಅವರು ಅದನ್ನು ಒಬೇದೆದೋಮನ ಮನೆಯಿಂದ ಹೋರತಂದರು. ಎಲ್ಲರಿಗೂ ಸಂತೋಷವಾಯಿತು. ²⁶ಒಡಂಬಡಿಕೆಯ ವೆಟ್ಟಿಗೆಯನ್ನು ಹೋತ್ತಿದ್ದ ಲೀವಿಯರಿಗೆ ದೇವರು ಸಹಾಯ ಮಾಡಿದನು. ಅಲ್ಲಿ ಪಳುಹೋಗಿಗಳನ್ನೂ ಏಳು ಟಗರುಗಳನ್ನೂ ಯೆಜ್ಜು ಮಾಡಿದರು. ²⁷ಒಡಂಬಡಿಕೆಯ ವೆಟ್ಟಿಗೆಯನ್ನು ಹೋತ್ತು ಯಾಜಕರು ಉತ್ತಮವಾದ ನಾರಿನ ನಿಲುವಂಗಿಗಳನ್ನು ಧರಿಸಿದ್ದರು. ಕೆನ್ನಣ್ಣನೂ ಅವನ ಜೊತೆಯಲ್ಲಿದ್ದ ಗಾಯಕರಲ್ಲರೂ ಉತ್ತಮವಾದ ನಾರಿನ ಒಟ್ಟಿಗಳನ್ನು ಧರಿಸಿದ್ದರು. ದಾವೀದನೂ ಉತ್ತಮವಾದ ನಾರಿನ ಒಟ್ಟೀಗಳನ್ನೂ ಧರಿಸಿದ್ದರು.

ଧରିସି, ଉତ୍ତମବାଦ ନାରିନିଂଦ ମାକିଦ ପଞ୍ଜୋଦନ୍ତୁ
ଅଦର ମେଲେ ଧରିସିକୋଂକିଦିନୁ.

२४ ही ए वला इसे लर्दि देवर बदल बिक्कींय
वेट्टी गियन्नु कोतु कैमधु बांदरु. अवरु
कैमधु गज्जन्नु तुलू रिगज्जन्नु लादिदरु;
काहो वादृगज्जन्नु लैरो वादृगज्जन्नु मुत्तु ताल
गज्जन्नु बारिसिदरु; अनंददिनं आचंड चिसिदरु.

29 ଦାଵୀଦନ ନଗରଦଲ୍ଲି ମେରପଣୀଗୀଯୁ ବଂଦାଗ
ଦାଵୀଦନ ହେଠତିଯାଦ ମୀଏକଲଖୁ କଟକିଲୁଠିନ୍ଦ
ନୋଇଦିଦଲୁ, (ଇଥିଲୁ ନୌଲନ ମୁଗଳୁ.) ଦାଵୀଦନୁ
କୁଣ୍ଡିଲୁତ୍ତା କାହାପଦନ୍ତୁ ଆଶେ କାନ୍ଦଲୁ. ତଣ୍ଣ ଗନ୍ଧନ
ମେୟି ଆଶେରିଦ୍ଧ ଗୌରପ୍ରବୃ କଦିମେଯା ଯିତୁ.
ଯାକେଂଦରେ ଦାଵୀଦନୁ ବଜ୍ବୁ ନାମାନ୍ତର ଷ୍ଟେଟ୍ ଯୁଂତି
ବୁଦ୍ଧି ଇଲ୍ଲାଦ କେଲାନ ମାଦୁକ୍ତିରୁବନ୍ତିନିମ୍ବ ଆଶେଯ
ଅଳୁକୋଇଦଲୁ.

“దావిదను కేలవు మంది యాజకరన్ను ఒడంబడికేయ వేణ్ణిగేయ సేవిమాడువుడుకాగి నేమిసిదను. ఇస్తేలర దేవరాద యిహోవసిగి సోత్తు, నల్లిసువుదు మత్త ఆతనన్న కోండాడు వుదే ఇవర కేలసపాగిత్తు. ⁵ మొదలనే గుంపిన గాయకరిగి ఆసాఫను ముఖండనాగిద్దను. ఆసాఫను గుంపినపరు తాళ బారిసిదరు. జిశయిను ఎరడనే గుంపిన నాయకును. బీర లీవియరు యారెందరే; బుజ్జీయేల్, తెమిరామోత్, యిహియేల్, మత్తిత్తై, ఎలీయాబ్, బేనాయ, ఓబేదేమోమ్ మత్త యిగీయేల్. ఇవరు ల్యూర్ మత్త హావోం వాద్యగళన్ను బారిసిదరు. ⁶బేనాయనూ యిహజీ యీలనూ యిహోవను ఒడంబడికేయ వేణ్ణిగేయ బియల్లి తుష్టురిగజన్న యావాగలూ ఉధంవ యాజకరాగిద్దరు. ⁷ఈ వ్యవస్థియన్న దావిదను వ్రథమ బారిగి ఆసాఫనిగూ అవన సోఎదరరిగూ యిహోవను సోత్తువన్న హాడువ కేలసక్కాగి వ్రథిక్కుచు.

ದಾವೀದನ ಕರ್ತವ್ಯ ತಾಸು ತೀ

- 8 ಯೀಹೋವನಿಗೆ ಕರ್ತೃತ್ವಾನ್ಮತ್ತಿ ಮಾಡಿರಿ; ಅತನ ನಾಮದ ಮಹತ್ವನ್ನು ವರ್ಣಿಸಿರಿ. ಅತನ ಮಹತ್ವ ಯುಗಳನ್ನು ಜಾಂಗಾಗಳಲ್ಲಿ ಪ್ರಸಿದ್ಧವಾಗಿಸಿರಿ.

9 ಯೀಹೋವನಿಗೆ ಗಾನ ಮಾಡಿರಿ, ಅತನಿಗೆ ಸ್ತುತಿ ಗೀತೆ ಹಾಡಿರಿ. ಅತನ ಅದ್ಬುತಕಾರ್ಯಗಳನ್ನು ಧೂನಿಸಿರಿ.

10 ಯೀಹೋವನ ಪರಿಶುದ್ಧನಾಮದಲ್ಲಿ ಹಿಗ್ಗಿರಿ; ಅತನ ದರ್ಶನಕ್ಕಾಗಿ ಬರುವವರೇ, ಸಂತೋಷವಾಗಿರಿ.

11 ಯೀಹೋವನನ್ನೂ ಅತನ ಬಲವನ್ನೂ ಆಶ್ರಯಿಸಿರಿ; ಯಾವಾಗಲೂ ಅತನ ದರ್ಶನವನ್ನೂ ಅವೇಕ್ಷಿಸಿರಿ.

12 ಅತನ ಸೇವಕನಾದ ಇಸ್ತೇಲನ ಸಂತತಿಯವರೇ, ಅತನು ಆರಿಸಿಕೊಂಡ ಯಾಕೋಬನ ಸಂತತಿಯವರೇ,

13 ಅತನ ಅದ್ಬುತಕಾರ್ಯಗಳನ್ನೂ ಮಹತ್ವಾರ್ಥಗಳನ್ನೂ ನಾಶಯನಿಣಿ ಯಗಳನ್ನೂ ಜ್ಞಾಪಿಸಿಕೊಳ್ಳಿರಿ.

14 ಯೀಹೋವನೇ ನಮ್ಮ ದೇವರು. ಅತನ ನಾಯ ವಿಧಿಗಳು ಭಂಗಿಸಿದೆಲ್ಲಾ ಇವೆ.

15 ಯೀಹೋವನ ಒಡಂಬಡಿಕೆಯನ್ನು ಸದಾಕಾಲ ನೆನಪಿನಲ್ಲಿಡಿರಿ. ಅತನು ಆ ಅಜ್ಞೆಗಳನ್ನು ಸಾವಿರ ತಲೆ ಮಾರುಗಳಿಗೆ ಕೊಟ್ಟಿಸು.

16 ಯೀಹೋವನು ಅಬ್ಹಾಮನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಸ್ತುತಿಸಿರಿ. ಅತನು ಇಂದಾರಿಗೆ ಮಾಡಿದ ವಾಗ್ದಾನವನ್ನು ಜ್ಞಾಪಿಸಿಕೊಂಡಿರಿ.

17 ಯೀಹೋವನು ಯಾಕೋಬನಿಗೆ ಕಟ್ಟಳೆಗಳನ್ನು ಅನುಗ್ರಹಿಸಿದನು. ಅದು ಇಸ್ತೇಲರೂಂದಿಗಿನ ನಿರಂತರವಾದ ಒಡಂಬಡಿಕೆ.

18 ಯೀಹೋವನು ಇಸ್ತೇಲರಿಗೆ, “ನಾನು ನಿಮಗೆ ಕಾನಾನ್ ದೇಶವನ್ನು ಕೊಡುವೆನು. ಆ ವಾಗ್ದತ್ತ ದೇಶವು ನಿಮ್ಮದಾಗುವುದು” ಎಂದು ಹೇಳಿದನು.

19 ಅತನು “ನಿಮಗೆ ಈ ದೇಶವನ್ನು ಕೊಡುವೆನೆನು; ಅದು ನಿಮ್ಮ ಸಂತತಿಯವರಿಗೆ ಸಾಫ್ತಾಗಿರುವುದು” ಎಂದು ಹೇಳಿದನು.

20 ಅವರು ಒಂದು ದೇಶದಿಂದ ಇನ್ನೂ ಒಂದಕ್ಕೂ ಒಂದು ರಾಜ್ಯದಿಂದ ಇನ್ನೂ ಒಂದಕ್ಕೂ ಹೋದರು.

21 ಆದರೆ ಅವರಿಗೆ ಕೇಡುಮಾಡಲು ಯೀಹೋವನ ಯಾರಿಗೂ ಅವಕಾಶಕೊಡಲಿಲ್ಲ. ಅವರನ್ನು ಬಾಧಿಸಿದಂತೆ ಅತನು ಅರಸರುಗಳಿಗೆ ಎಚ್ಚರಿಕೆ ಕೊಟ್ಟಿನು.

- ²² యీహోవను ఆ రాజరిగే, “నాను ఆరిసి కోండ జనాంగే లుప్పదవ కోడబేడి; నన్న ప్రవాదిగళిగి కేండుమాడబేడి” ఎందు హేళిదను.
- ²³ భంగివాసిగళీ, యీహోవనిగే కేండనే యున్న కాడిరి; ఆతన రష్టణియున్న ప్రతి నిత్యవూ నారి హేళిరి.
- ²⁴ యీహోవన మహిమెయున్న జనాంగాల్లి ప్రకటిసిరి. సవచజనరల్లి ఆతన అద్యత కృత్యగళన్న ప్రసిద్ధపడిసిరి.
- ²⁵ యీహోవను దొడ్డవనం స్తుతిగిమాత్రనూ ఆగిద్దానే. ఎల్లా దేవరుగళల్లి యీహోవనే భయుంచరను.
- ²⁶ యాకండరే భంగలోఁకదల్లిరువ బేరే దేవరు గళీలల్లా జడముతీగాళీ. యీహోవ నాదరోఁ ఆకాశమండలవన్న స్ఫీసీదాతను.
- ²⁷ ఆతన సాన్నిధ్యదల్లి మానమహిమగళు ఆతన పెత్తాలయదల్లి బలవూ సంతోషపూ ఇవి.
- ²⁸ భంజనాంగాలీ, బల ప్రభావగళు యీహోవనవే యీహోవనవే ఎందు హేళి ఆతనస్ను ఘనపడిసిరి.
- ²⁹ యీహోవన మహిమెయున్న కోంకాడిరి; ఆతన హేసరిగి ఘనతేయున్న సల్లిసిరి. నిమ్మకాణికిగళన్న ఆతన బళిగి తన్నిరి; ఆతన పరిశుద్ధ నామవన్న ఆరాధిసిరి.
- ³⁰ యీహోవన ముండే భంగలోఁకవేలల్లా భయ దింద నడుగుపుదు! ఆదరే ఆతను అదన్న బల వాద అస్తివారగళల్లి నిమింసిద్దరింద ఆదు కదలదు.
- ³¹ భంగమ్మాకాశగళు హింసలి; “యీహోవను రాజ్యికారపన్న వహిసిద్దానే” ఎందు జనాంగాల్లి ప్రసిద్ధపడిసిరి.
- ³² సముద్రవూ ఆదిశాఖిరువదెల్లవూ ఆభాసటి సలి, హోలగదేగళు తమ్మ హంచవన్న వేక్త పడిసలి.
- ³³ యీహోవన సన్నిధియల్లి అడవియ మరగళు సంతోషపడింద గానమాడలి. యాకండరే ఆతను బరుత్తిద్దానే. లోఁకశ్చ న్యాయ తీరిసలు బరుత్తి ద్దానే.
- ³⁴ యీహోవనిగి కృతజ్ఞతాస్తుతిమాడిరి. ఆతను ఒళ్ళియవను. ఆతన ప్రీతియు సదాకాలక్కు ఇరువదు.

- ³⁵ “రష్టకనాద యీహోవనే, నమ్మన్న రష్టిసు; నమ్మన్న ఒందుగూడిసు; అనుజనాంగాల్చింద నమ్మన్న రష్టిసు. ఆగ నావు నిన్న పెరిశుద్ధ నామవన్న కేండిసువేపు. నమ్మకాడుగళీంద నిన్నన్న ఘనపడిసువేపు” ఎందు ఆతనిగి హేళిదను.
- ³⁶ ఇస్రేలర దేవరాద యీహోవను సదా కాలవూ ఘనహోందలి; నిరంతరపూ కోంకాడల్చుదలి!

ఇస్రేలరేల్లరూ యీహోవనన్న స్తుతిసి “అమెన్” అందరు.

³⁷ ఆగ దావీదను ఆసాథనన్న అవన సహోదరరన్న ఒడంబడిశేయ పేట్టిగేయ ముండే ప్రతినిత్య సేవిమాడలు అల్లిరిసిదను. ³⁸ అవరోందిగి సేవే మాడలు ఓబేదేండోమనన్న ఇతర అరపత్రోచు మంది లేఁబియరన్న అల్లిరిసిదను. ఓబేదే దోంమో మత్తు హోస కాపలుగారంగిదరు. ఓబేదేండోమను యీదుతూనన మగనిద్దను.

³⁹ గిబోరైనిన ఉన్నతస్థానదల్లిద్ద దేవదళన గుడారదల్లి సేవిమాడలు దావీదను బాండోఁ నన్న మత్తు ఇతర యాజకరన్న నేమిసిదను. ⁴⁰ ప్రతి ముండానే మత్తు సంధ్యాకాలగళల్లి బాండోఁ నను మత్తు ఇతర యాజకరు సవాంగహోఁమవన్న యజ్ఞవేదికియ మేలి సమహిసుత్తిద్దరు. ఇస్రేలరిగి కోడలట్టిద్ద కట్టిగళిగసునారవాగి అవరు మాకిదరు.

⁴¹⁻⁴² హేమానో మత్తు యీదుతూనో అవరోంది గిర్ము పుత్రురియన్న దూత్తు తాళ బారిసుత్తు, ఇతర వాధ్యగళన్న నుకిసుత్తు యీహోవనిగి స్తుతిగిలే గళన్న కాడిదరు. యీదుతూనన మళ్ళు ద్వార పాలకరాంగిదరు. ⁴³ ఆ కాయుఁపు ముగిద బళిక ఎల్లు ఇస్రేలరు తమ్మతమ్మ మనిగళిగి హింతిరు గిదరు. దావీదను తన్న కుటుంబవన్న ఆతీవ దిసలు తన్న మనిగి హోదను.

దావీదనిగి దేవరవాళ్న
17 దావీదను తన్న మనిగి హింతిరుగిద బళిక ప్రవాదియాద నాతానసిగి, “నాను దేవ దారుమరగళింద మాడిద మనియల్లి వాసమాడు తీరువాగ దేవర ఒడంబడికియ పేట్టిగేయ గుడార దొళగి ఇడలట్టిదే. దేవరిగాగి ఒందు ఆలయవన్న కట్టబేఁందియిఁ” ఎందను.

²ಅದಕ್ಕೆ ನಾತಾನನು, “ನಿನ್ನ ಮನಸ್ಸಿಗೆ ಬಂದೀತೆ ಮಾಡು. ದೇವರು ನಿನ್ನೊಂದಿಗಿದ್ದಾನೆ” ಎಂದನು.

³ಆದರೆ ಆ ರತ್ನಿ ದೇವರ ಮಾತು ನಾತಾನಿಗೆ ಬಂತು.
⁴ದೇವರು ಅವನಿಗೆ, “ನನ್ನ ಸೇವಕನಾದ ದಾವೀದಿಗೆ ಹೀಗೆ ಹೇಳು: ‘ನನಗೊನ್ನೆಸ್ತರ ಆಲಯವನ್ನು ಕಟ್ಟುವವನು ನೀನಲ್ಲ. ⁵⁻⁶ಇಸ್ತೇಲರನ್ನು ಈಚೆಪ್ಪಿಸಿಂದ ಬಿಡಿಸಿದಂದಿ ನೀಂದ ಈ ದಿವಸದ ತನಕ ನಾನು ಮನೆಯಲ್ಲಿ ವಾಸವಾಗಿ ರಲಿಲ್ಲ. ನಾನು ಗುಡಾರದಲ್ಲಿಯೇ ಇದ್ದುಕೊಂಡು ಸಂಚರಿಸುತ್ತಿದ್ದನು. ಇಸ್ತೇಲರ ನಾಯಕರಾಗುವದಕ್ಕೆ ನಾನು ಕೆಲವರನ್ನು ಆರಿಸಿಹೋಂದಿದ್ದೇನೆ. ಆ ನಾಯಕರು ನನ್ನ ಜನರಿಗೆ ಕುರುಬರಂತಿದ್ದಾರೆ. ಅವರೊಂದಿಗೆ ನಾನು ಚೇರಬೇರ ಸ್ಥಳಗಳಿಗೆ ಸಂಚರಿಸುತ್ತಿದ್ದಾಗ ನಾನೆಂದೂ ನನಗೊಂಡು ಆಲಯವನ್ನು ದೇವದಾರುಮರದಿಂದ ಕಟ್ಟಲು ಕೇಳಿಕೊಂಡಿರಲಿಲ್ಲ.’”

७५ 'नन्नू सैवेचनाद दा॒धींदिनि॒गी है॒लुः सै॒वैत॒क्त
नाद दै॒वरु है॒गन्सु॒ता॒ने : 'कुरि॒गच्छु॒ मै॒या॒
सु॒त्रिद॒ नी॒न्नू॒ नान॒ आ॒सिकौ॒ंदेन॒; नन्नू॒ जनरा॒द
ज्ञ॑स्त्र॑लर॑ मै॒या॒ल॑ नी॒न्नू॒ अ॒रसन्नाग॑ मा॒दिदेन॒.
८ नी॒नु॒ कौ॒ल॑दल्ल॑ लाल॑ नी॒सौ॒ंदिग॑ ना॒नी॒द्देन॒; नी॒न्नू॒
मू॒ंद॑ हौ॒री॑ नी॒न्नू॒ वे॒रिग॑न्नू॒ ना॒यिसिदेन॒. ता॒ग
नान॒ नी॒न्नू॒ लौ॒कदल्ल॑ लै॒ल॒रि॒ंदल॑ पृ॒ष्ठ॑दि॒
हौ॒ंदुव॑वंते॑ मा॒दुव॑वेन॒. ९ नान॒ ता॒ दै॒त्यवन्न॒
नन्नू॒ जनरा॒द ज्ञ॑स्त्र॑लरि॒ कौ॒दुव॑वेन॒; अ॒वर॑ म॒र
ग॑च्छु॒ नै॒च्छु॒ अ॒दर॑ नै॒र॒चि॒यल्ल॑ स॒मा॒धा॒न॒दिंद
वा॒सि॒वर॑; अ॒वर॑न्नू॒ या॒र॑ब॑ बा॒धि॒सर॑. दृ॒ष्ट॑रु
मू॒ंद॑च॑न॑ते॑ अ॒वरि॒गी॑ कै॒दुव॑वाडर॑. १० अ॒वर॑न्नू॒
स॑न॒र॑कै॒सल॑ नान॒ ना॒यि॒कर॑न्नू॒ लै॒ब्बि॑सु॒व॑वेन॒; नान॒
नी॒न्नू॒ वे॒रिग॑ल॑ ला॒ स॑ो॒ल॑सि॒बि॒दुव॑वेन॒.

“‘నిన్న మనేతనవన్న నాను కట్టుపేను. ¹¹ నిన్ను సత్త నిన్న పూర్వికర బళి సేరిదాగ నాను నిన్న మక్కలల్లి ఒబ్బనన్న అరసనన్నాగి మాడుపేను. నాను అవన రాజువన్న కీర్తపుసుపేను. ¹² నిన్న మగను ననగే ఆలయవన్న కట్టుపును. నిన్న మగన వంతపు సదాకాలక్ష్మీ ఇశ్వరో జనాంగవన్న ఆశువదు. ¹³ నాను అవనిగే తండ్రియాగిరువేను; అవను ననగే మగనాగిరువను. నినగింత ముంజి సౌలను రాజు నాగిద్దను. ఆదరే నాను అవనన్న తేగెదుకాశిదేను. ఆదరే నస్త కృపే నిన్న మగనింద తొలలి హోగు వదిల్ల. ¹⁴ నస్త మనేగో నస్త రాజుక్ష్ము అవనన్న నికిద రాజునన్నాగి మాడుపేను; అవన ఆల్ఫోటేయు నిరంతరవాగిరువుదు.’’ ¹⁵ నాతానను దావిదసిగే తనగే దొరిత దశనవన్న మత్త దేవరు తనగే తిళిసిద ఎల్లా మాతుగళను తిళిసిదను.

ଦାଖିଲନ ପାଠ୍ୟନେ

16 ଅଗ ଦାହୀଦନୁ ପହିତ୍ରୀଙ୍କାରୀକେ ହୋଇବି ଦେଇପର ସମ୍ମିଳିତୀଯିଲ୍ଲ କୁଳଶୁକୋଣଦ, “ଦେଇପରାଦ ଯୀହୋଇ ବନେ, ନିୟମ ନନ୍ଦନୁ ନନ୍ଦ କୁଟୁଂବପନ୍ଥୀ ଏହେହୋଇ ଅତିଏବ ଦିଶିରୁବେ. ନିୟମ ଯାକେ ହୀରେ ମାକିଦିଯୋ ନନ୍ଦଗେ ତିଳିଯୁଷିଲ୍ଲ. 17 ନନ୍ଦ ପଞ୍ଚଦିଵର ବିଷୟ ଦଲିଯୁଷ ନିୟମ ପାଗ୍ନ ମାକିଦିରୁବେ. ନିୟମ ନନ୍ଦନୁ ବୁଝି ମହାଵୃକ୍ଷ ଯୁନିଟିଯେ ଲାବିଲେ ପରିଗଜିରୁବେ. 18 ନିୟମ ନନ୍ଦଗେହୋଇ ସକଳୀୟ ମାକିରୁବେ. ନାନୁ କେବଳ ନିୟମ ସେବକନ୍ହେହେ, 19 ଯୀହୋଇବନେ, ନିୟମ ଜିତେକ୍ଷନୁସାରବାରି ଇଂଧ ମହଞ୍ଚାୟିର ପନ୍ଥୀ ନିୟମ ନନ୍ଦଗେହୋଇ ମାକିରୁବେ. 20 ଯୀହୋଇବନେ, ନିୟମ ସମାନରୁ ବେଳେ ଯାଇଲୁ. ନିୟମ କୌରତୁ ବେଳେ ଦେଇପରିଲୁ. ଇଂଧ ମହଞ୍ଚାୟିର ମାଦୁପ ଦେଇପର ବଗ୍ର ନାହାପ କେଳିଯେ ଇଲ୍ଲ. 21 ଜୁହେଲିଗୀ ସମାନବାଦ ଜନାଙ୍ଗ ଭାବଲୋକଦଲୀ ଏଲ୍ଲିଦେ? ନିୟମ ଇଂଧ ଅଧ୍ୟକ୍ଷତକାୟିଗଳନ୍ତୁ ମାକିରୁପରି ଇହେଲା ଜନାଙ୍ଗକୁଣ୍ଠିଯେ. ନିୟମ ନମ୍ବୁନ୍ଦୁ ତୁମ୍ଭିପିନିନିଦ ହୋଇରତମ୍ଭ ସ୍ମୃତିରନ୍ଦୀ ମାକିଦି. ହୀରେ ନିୟମ ନିୟମ ହେଲିରନ୍ଦୁ ପ୍ରଭୁତ୍ବିମାକିଦି. ନିୟମ ନିୟମ ଜନର ମୁଖୀ ହୋଇଗନ୍ତୁ ଅନ୍ତରନ୍ଦ ତମ୍ଭ ଦେଇପନ୍ଥୀ ବିଟ୍ଟିହୋଇଗନ୍ତେ ମାକିଦି. 22 ଜୁହେଲରନ୍ଦୁ ସଦା କାଳକର୍ତ୍ତ୍ତା ନିୟମ ଜନରନ୍ଦୀ ମାକିକୋଣଦେ. ଯୀହୋଇବନେ, ନିୟମ ଆପରି ଦେଇପରାଦ!

23[“] యీహోవనే, ఈగ సిను ననగూ నన్న
సంతతిగూ ఈ వాగ్దానవన్న మారిరువే. ఆ వాగ్దాన
వన్న తాత్తతోలోసు; అదు సదాకాలకూ
ఫిర్మాగిరలి.²⁴ నిన్న వాగ్దానవన్న నేరేవిరు. ఆగ
జనరు, ‘సమిత్తనాద యీహోవను ఇస్తేలర
దేవరం రచ్చకనూ ఆగిద్దాన్’ ఎందు హేళువరు.
నాను నిన్న సేవకనాగిద్దానే. నన్న కుటుంబపు
బలిష్టవాగిద్ద నిన్న సేవయిన్న ముందువరిసుపంతే
కహేయను అనుగ్హిసు.

२५^१ ‘नन्नू देवरै, निन्नू सैवकनाद नसौऽ॒ंदिगी
निन्नू मा॒तनाक्षि॑दे. निन्नू नन्नू कुचुलंबन्नू श्री॒र
वागि कैचूपैनैंदू वा॒ग्नूनू मा॒तिदे. आ॒दरिंद
नानु दृयु॑दिंद निन्नू सौंगै॒मा॒तनाक्षि॑द्दैनै;
निन्नू वा॒ग्नूनै॒वन्नू नैरै॒रिसु ए॑ंदू कै॒लै
कै॒लै॒क्षि॑द्दैनै.^{२६} यै॒क्षो॑वनै, निन्नै॒ दै॒वरु.
सै॒तः निन्नै॒नाक्षि॑यै नैनै॒ ज्ञ॒धा बै॒लै॒यै वा॒ग्नूनै
गै॒लै॒नू वा॒क्षिरुवै.^{२७} नन्नू सै॒तत्तियै॒वरन्नू आ॒शै॒
वै॒दिसि॑ निन्नू कै॒रुजै॒यै॒नू तै॒रिसि॑दे. नन्नू
सै॒तत्तियै॒वरु सै॒दाकाल॑ नैनै॒ सै॒वै॒मा॒तु॑रै॒ंदू

ನೀನು ವಾಗ್ನ ಮಾಡಿರುವೆ. ಯೆಹೋವನೇ, ನೀನಾ ಗಿಯೇ ನನ್ನ ಸಂತತಿಯವರನ್ನು ಅಶೀವೆದಿಸಿದ್ದರಿಂದ ನನ್ನ ಸಂತತಿಯವರು ಸದಾಕಾಲಕ್ಕೂ ಅಶೀವಾದ ಹೊಂದಿಕೊಳ್ಳುವರು!” ಎಂದು ಘಾಫಿಸಿದನು.

ಅನ್ಯಜಾಂಗಿಷ್ಠ ಮೇಲೆ ದಾವೀದನ ಜಯ

18 ಅನಂತರ ದಾವೀದನು ಭಿಲಿಷ್ಟಿಯರ ಮೇಲೆ ಯುದ್ಧಕ್ಕೆ ಹೋದನು. ಅವರನ್ನು ಸೋಲಿಸಿ ಗತ್ತೊ ಪಟ್ಟಣ ಮತ್ತು ಅದರ ಸುತ್ತು ಮುತ್ತಲಿದ್ದ ಉರುಗಳನ್ನು ವಶಪಡಿಸಿಹೊಂಡನು.

² ಅನಂತರ ದಾವೀದನು ಮೋಽವಾಬೃ ಸಂಗಡ ಯುದ್ಧಮಾಡಿ ಸೋಲಿಸಿದನು. ಅವರು ದಾವೀದನ ಸೇವಕರಾಗಿ ಕವ್ಯಕೊಡಬೇಕಾಯಿತು.

³ ದಾವೀದನು ಹೋಬಿ ಅರಸನಾದ ಹದೆಜರನ ಸೈನ್ಯದೊಡನೆ ಕಾದಾಡಿ ಅವರನ್ನು ಹಮಾತಿನ ತನಕ ಹಿಂದಿಟ್ಟಿದನು. ಹದೆಜರನು ತನ್ನ ರಾಜ್ಯವನ್ನು ಯೂಪ್ರೇಟಿಸ್‌ ನದಿಯ ತನಕ ವಿಸ್ತರಿಸಲು ಪ್ರಯತ್ನಿಸುತ್ತಿದ್ದನು.

⁴ ಹದೆಜರನಿಂದ ದಾವೀದನು ಒಂದು ಸಾವಿರ ರಥಗಳನ್ನೂ ಏಳು ಸಾವಿರ ಮಂದಿ ರಾಹುತರನ್ನೂ ಇವ್ವತ್ತು ಸಾವಿರ ಮಂದಿ ಕಾಲಾಳುಗಳನ್ನೂ ಸೇರಿಹಿಡಿದು ಹದೆಜರನ ಕುದುರೆಗಳ ಹಿಂಗಾಲಿನ ನರಗಳನ್ನು ಕೊಯ್ದು ಆ ಕುದುರೆಗಳು ರಥಗಳನ್ನು ಎಳಿಯದಂತೆ ಮಾಡಿದನು. ಆದರೆ ನೂರು ರಥಗಳನ್ನು ಎಳಿಯಲು ಬೇಕಾಗುವಷ್ಟು ಕುದುರೆಗಳನ್ನು ಉಳಿಸಿದನು.

⁵ ಹದೆಜರನಿಗೆ ದಮಸ್ತದಲ್ಲಿರುವ ಅರಾಮ್ಯರು ಸಹಾ ಯಕ್ಕೆ ಬಂದರು. ಆದರೆ ದಾವೀದನು ಅರಾಮ್ಯರ ಸೈನ್ಯವನ್ನು ಸೋಲಿಸಿ ಅವರ ಇವ್ವತ್ತೇರಡು ಸಾವಿರ ಮಂದಿ ಸೈನಿಕರನ್ನು ಕೊಂಡನ. ⁶ ನಂತರ ಅರಾಮ್ಯರ ದಮಸ್ತದಲ್ಲಿ ತನ್ನ ಕೋಟಿಯನ್ನು ಸಾಫಿಸಿದನು. ಅರಾಮ್ಯರು ದಾವೀದನ ಸೇವಕರಾಗಿ ಅವನಿಗೆ ಕಷ್ಪವನ್ನು ತಂದೊಷಿಸುತ್ತಿದ್ದರು. ಹೀಗೆ ದಾವೀದನು ಹೋದಕರೆಯಲ್ಲಿಲ್ಲಾ ಯೆಹೋವನು ಅವನಿಗೆ ಜಯವನ್ನು ಹೊಳ್ಳಿಸುತ್ತಿದ್ದನು.

⁷ ಹದೆಜರನ ಸೇನಾಧಿಪತಿಗಳು ಉಪಯೋಗಿಸುತ್ತಿದ್ದ ಬಂಗಾರದ ಗುರಾಣಿಗಳನ್ನು ತೆಗೆದುಕೊಂಡು ಜೀರುಸಲೇಮಿಗೆ ತಂದನು. ⁸ ಅಲ್ಲದೆ ಟಿಫತ್ ಮತ್ತು ಕೊನ್ ಪಟ್ಟಣಗಳಿಂದ ಬಹಳ ತಾಮ್ರವನ್ನು ತೆಗೆದುಕೊಂಡನು. ಇವುಗಳಿಂದ ಸೋಲೋಮೋನನು ತಾಮ್ರದ ತೊಟ್ಟಿ ತಾಮ್ರದ ಕಂಬ ಮತ್ತು ದೇವಾಲಯದ ಬೀರ ಸಾಮಾಗ್ರಿಗಳನ್ನು ಮಾಡಿಸಿದನು.

⁹ ದಾವೀದನು ಹದೆಜರನನ್ನು ಸದೆಬಿಡಿಸನೆಂದು ತಿಳಿದ ಹಮಾತಿನ ಅರಸನಾದ ತೋವನು ¹⁰ ತನ್ನ ಮಗನಾದ ಹೋರಾಮನನ್ನು ದಾವೀದನ ಬಳಿಗೆ

ಸಮಾಧಾನಕ್ಕಾಗಿಯೂ ಅಶೀವೆದಿಸುವುದಕ್ಕಾಗಿಯೂ ಕಳುಹಿಸಿದನು; ಯಾಕಂದರೆ ದಾವೀದನು ಹದೆಜರನ ವಿರುದ್ಧ ಹೋರಾಡಿ ಅವನನ್ನು ಸೋಲಿಸಿದನು. ಹದೆಜರನು ತೋವನೆಂದಿಗೆ ಯುದ್ಧಮಾಡಿದನು. ಹದೋ ರಾಮನು ಬೆಳ್ಳಿಬಂಗಾರಗಳ ಮತ್ತು ತಾಮ್ರಗಳನ್ನು ದಾವೀದನಿಗೆ ಕೊಟ್ಟನು. ¹¹ ದಾವೀದ ರಾಜನು ಅಪಗಳನ್ನು ಶುದ್ಧಿಕರಿಸಿ ಯೆಹೋವನಿಗೆ ಪ್ರತಿಸಿಸಿದನು. ಅದೇ ರೀತಿಯಾಗಿ ಎದೋಮ್ಯಾರಿಂದ, ಮೋಽವಾಬೃಂದ, ಭಿಲಿಷ್ಟಿಯರಿಂದ, ಅಮಾಲೇಕ್‌ರಿಂದ ಮತ್ತು ಅಮ್ರೂನಿ ಯರಿಂದ ತೆಗೆದುಕೊಂಡಿದ್ದ ಬೆಳ್ಳಿಬಂಗಾರದ ವಸ್ತುಗಳನ್ನು ಶುದ್ಧಿಮಾಡಿ ದೇವರಿಗೆ ಪ್ರತಿಸಿಸಿದನು.

¹² ಜಿರೂಯಳ ಮಗನಾದ ಅಬ್ಜ್ಯಯು ಉಸ್ಟಿನ ತಿಗಿನಲ್ಲಿ ಒಮ್ಮೆ ಹದಿನೆಂಟು ಸಾವಿರ ಮಂದಿ ಎದೋಮ್ಯಾರನ್ನು ಕೊಂಡುಹಾಕಿದನು. ¹³ ಅಬ್ಜ್ಯಯು ಎದೋಮ್ಯಾರಲ್ಲಿ ಕೋಟಿಯನ್ನು ಕಟ್ಟಿ ಎದೋಮ್ಯಾರಲ್ಲಿರನ್ನು ದಾವೀದನ ಸೇವಕರನ್ನಾಗಿ ಮಾಡಿದನು. ದಾವೀದನು ಹೋದಕಡೆ ಗಳಲ್ಲಿಲ್ಲಾ ಯೆಹೋವನು ಅವನಿಗೆ ಜಯವನ್ನು ಕೊಟ್ಟನು.

ದಾವೀದನ ಮುಖ್ಯಧಿಕಾರಿಗಳು

¹⁴ ಇಸ್ರೇಲರೆಲ್ಲರಿಗೆ ಅರಸನಾಗಿದ್ದ ದಾವೀದನು ಪಕ್ಷಪಾತವಿಲ್ಲದೆ ನ್ಯಾಯಿಕೀರಿಸುತ್ತಿದ್ದನು. ¹⁵ ಜಿರೂಯಳ ಮಗನಾದ ಯೋಽವಾಬನು ಅವನ ಪ್ರಥಾನ ಸೇನಾಪತಿಯಾಗಿದ್ದನು. ಅಹೀಲೂದನ ಮಗನಾದ ಯೆಹೋವಾಘಾಟನು ಲೇಖಿಕನಾಗಿದ್ದ ದಾವೀದನ ಚರಿತ್ರೆಯನ್ನು ಬರದಿಟ್ಟನು.

¹⁶ ಅಹೀಲೂಬನ ಮಗನಾದ ಖಾದೋಕನೂ ಎಬ್ಬಾ ತಾರನ ಮಗನಾದ ಅಬೀಮೇಲೆಕನೂ ಯಾಜಕರಾಗಿದ್ದರು. ಇವ್ವನು ಲೇಖಿಕನಾಗಿದ್ದನು.

¹⁷ ಕೇರೆತ್ಯ ಮತ್ತು ಹೆಲೆತ್ಯ ಎಂಬ ಕಾವಲುದಂಡುಗಳಿಗೆ ಬೆನಾಯಿನು ಅಧಿಕಾರಿಯಾಗಿದ್ದನು. ಬೆನಾಯಿನು ಯೆಹೋಯಾದನ ಮಗ. ದಾವೀದನ ಗಂಡುಮಕ್ಕಳು ಮುಖ್ಯ ಸಾಫಾನಾಗಳಲ್ಲಿದ್ದ ದಾವೀದನ ಸೇವೆ ಮಾಡುತ್ತಿದ್ದರು.

ಅಮ್ರೂನಿಯರ ದಾವೀದನ ಜನರನ್ನು ಅವಮಾನಪಡಿಸಿದ್ದು

19 ನಾಹಾಷನು ಅಮ್ರೂನಿಯರ ಅರಸನಾಗಿದ್ದನು. ಅವನು ಸತ್ತ ಬಳಿಕ ಅವನು ಮಗನು ಪಟ್ಟಕೆ ಬಂದನು. ² ದಾವೀದನು, “ನಾಹಾಷನು ನನಗಿ ದಯಿ ತೋರಿಸಿದ್ದನು. ಅವನ ಮಗನಾದ ಹಾನೋನನಿಗೆ ನನಾ ದಯಿತೋರುವನು” ಎಂದು ಹೇಳಿ ಹಾನೋನನನ್ನು ಸಂತೋಷಲು ಸೇವಕರನ್ನು ಕಳುಹಿಸಿದನು. ದಾವೀದನ

ಸೇವಕರು ಅಮೋನ್ ದೇಶಕ್ಕೆ ಹೋಗಿ ದುಃಖದಲ್ಲಿದ್ದ ಹಾನಿನನನನ್ನು ಸಂಪ್ರಯಿಸಿದರು.

³ಆದರೆ ಅಮೋನೀನಿಯರ ನಾಯಕರು ಹಾನಿನಿಗೆ, “ಮೋನ ಹೋಗಬೇಡ, ದಾವೀದನು ನಿನ್ನ ತಂದೆಯನ್ನು ಗೌರವಿಸಿ ನಿನ್ನನ್ನು ಸಂತೋಷಲು ಸೇವಕರನ್ನು ಕಳುಹಿಸಿದ ನೆಂದು ಭಾವಿಸಿಕೊಂಡಿರುವೆಯೂ? ಇಲ್ಲ, ಅವನು ನಿನ್ನ ರಾಜ್ಯದಲ್ಲಿ ಹೋಂಚುಹಾಕಲೂ ವಿಷಯಗಳನ್ನು ಸಂಗ್ರಹಿಸಲೂ ಕಳುಹಿಸಿದ್ದಾನೆ” ಎಂದು ಹೇಳಿದರು. ⁴ಆಗ ಹಾನಿನನು ದಾವೀದನ ಸೇವಕರನ್ನು ಬಂಧಿಸಿ ಅವರ ಗಡ್ಡಗಳನ್ನು ಬೋರ್ಳಿಸಿ ಅವರ ವಸ್ತುಗಳನ್ನು ಸೋಂಟದಿಂದ ಕೆಳಭಾಗದವರಿಗೆ ಕತ್ತರಿಸಿಬಿಟ್ಟ ಅವರನ್ನು ಹೀಂದಕ್ಕೆ ಕಳುಹಿಸಿದನು.

⁵ದಾವೀದನ ಸೇವಕರು ತಮ್ಮ ಮನಗೆ ಹಿಂದಿರುಗಲು ನಾಚಿಕೆವಟ್ಟರು. ಇದನ್ನು ಅರಿತ ಕೆಲವರು ದಾವೀದನ ಬಳಿಗೆ ಹೋಗಿ ನಡೆದಂತಹ ತಿಳಿಸಿದರು. ಆಗ ದಾವೀದನು, “ನೀವು ನಿಮ್ಮ ಗಡ್ಡ ಬೆಳ್ಳಿಯುವ ತನಕ ಜಿರ್ಕೋ ಪಟ್ಟಣದಲ್ಲಿಯೇ ಇರಿ. ಅನಂತರ ನೀವು ಮನಗೆ ಬರಬಹುದು” ಎಂದು ತನ್ನ ಸೇವಕರಿಗೆ ಹೇಳಿಕಳುಹಿಸಿದನು.

⁶ದಾವೀದನ ತಮಗೆ ಶತ್ರುವಾದನೆಂದು ಅಮೋನೀನಿಯರಿಗೆ ತಿಳಿದಾಗ ಹಾನಿನನು ಮುವತ್ತುಲ್ಲು ನಾವಿರ ಕಿಲೋ. ಗ್ರಂ ತುಕದ ಬೆಳ್ಳಿಯನ್ನು ಕೊಟ್ಟು ಮೇಸೋ ಪೊತಾಟಿಮಿಯಾದಿಂದ ರಥಗಳನ್ನೂ ರಾಹತರನನ್ನೂ ಕೊಂಡು ಕೊಂಡನು. ಅಲ್ಲದೆ ಅರಾಮದ ಮಾರ ಮತ್ತು ಜೊಂಬಾ ಪಟ್ಟಣಗಳಿಂದ ರಥಗಳನ್ನು ಮತ್ತು ರಾಹತರನ್ನು ಕೊಂಡುಕೊಂಡನು. ⁷ಹೋಗಿ ಅಮೋನೀನಿಯರು ಮುಂವತ್ತೆರಡು ಸಾವಿರ ರಥಗಳಿಂದ ಯುದ್ಧಕ್ಕೆ ಸಜ್ಜಿದರು. ಅಲ್ಲದೆ ಮಾತಾದ ಅರಸನಿಗೆ ಹಳವನ್ನು ಕೊಟ್ಟು ಅವನ ಸೈನ್ಯವನ್ನೂ ತಮ್ಮ ಸಹಾಯಕ್ಕೆ ಬರಮಾಡಿದರು. ಮಾತಕ ಅರಸನೂ ಅವನ ಸೈನಿಕರೂ ಒಂದು ಮೇಡಿಬ ಪಟ್ಟಣದ ಬಳಿ ವಾಳಿಯ ವಾಡಿಕೊಂಡರು. ಇತ್ತು ಅಮೋನೀನಿಯರೂ ಯುದ್ಧ ಸನ್ನಿಧಿರಾದರು.

⁸ಇದನ್ನು ಹೇಳಿದ ದಾವೀದನು ಯೋಂಬಾಬನನ್ನೂ ತನ್ನ ಸಮಸ್ಯೆ ಸೈನ್ಯವನ್ನೂ ಅವರೊಂದಿಗೆ ಯುದ್ಧಮಾಡಲು ಕಳುಹಿಸಿದನು. ⁹ಅಮೋನೀನಿಯರು ತಮ್ಮ ಪಟ್ಟಣದಿಂದ ಹೊರಬಂದರು. ಅವರ ಸಹಾಯಕ್ಕಾಗಿ ಒಂದಿದ್ದ ಅರಸರು ಪ್ರತ್ಯೇಕವಾಗಿಯೇ ಇದ್ದರು.

¹⁰ಯೋಂಬಾಬನು ರಳಿರಂಗವನ್ನು ವೀಕ್ಷಿಸಿದಾಗ ಏರಡು ಗುಂಪುಗಿನ ಸೈನ್ಯಗಳಿದ್ದದನ್ನು ಕಂಡನು. ಒಂದು ಗುಂಪು ಅವನ ಮುಂಭಾಗದಲ್ಲಿಯೂ ಇನ್ನೊಂದು ಗುಂಪು ಅವನ ಹಿಂಭಾಗದಲ್ಲಿಯೂ ಇದ್ದವು. ಆಗ ಯೋಂಬಾಬನು ತನ್ನಲ್ಲಿದ್ದ ರಳಿವೀರರನ್ನು ಆರಿಸಿ ಅರಾಮ್ಯರ ವಿರುದ್ಧವಾಗಿ ಯುದ್ಧಮಾಡಲು ಕಳುಹಿಸಿದನು. ¹¹ಉಳಿದ ಸೈನಿಕರನ್ನು ಅಭ್ಯೇಯನ ನಾಯಕತ್ವ

ದಲ್ಲಿ ಇರಿಸಿದನು. ಅಭ್ಯೇಯನ ಯೋಂಬಾಬನ ತಮ್ಮನು. ಈ ಸೈನಿಕರು ಅಮೋನೀನಿಯರ ವಿರುದ್ಧವಾಗಿ ಯುದ್ಧಕ್ಕೆ ಹೊರಟರು. ¹²ಯೋಂಬಾಬನು ಅಭ್ಯೇಗೆ, “ಅರಾಮ್ಯರ ಸೈನ್ಯವು ನನಗಿಂತ ಬಲಿಪ್ಪವಾಗಿದ್ದರೆ, ನೀನು ನನ್ನ ಸಹಾಯಕ್ಕೆ ಬರಬೇಕು. ಅಮೋನೀನಿಯರ ಸೈನ್ಯವು ನನಗಿಂತ ಬಲಿಪ್ಪವಾಗಿದೆ ನಾನು ನಿನ್ನ ಸಹಾಯಕ್ಕೆ ಬರುವೆನು. ¹³ನಾವು ಧ್ಯೇಯ ಶಾಲಿಗಳಾಗಿದ್ದ ಅಂಜದೆ ನಮ್ಮ ಜನರಿಗಾಗಿಯೂ ನಮ್ಮ ದೇವರ ಪಟ್ಟಣಗಳಾಗಿಯೂ ಯುದ್ಧಮಾಡೋಣ. ಯೆಹೋವಾನು ತನ್ನ ಚಿತ್ತದಂತೆ ನಮ್ಮನ್ನು ನಡೆಸಲೆ” ಎಂದು ಹೇಳಿದನು.

¹⁴ಯೋಂಬಾಬನು ತನ್ನ ಸೈನ್ಯದೊಡನೆ ಅರಾಮ್ಯರ ಸೈನ್ಯದ ಮೇಲೆ ದಾಳಿ ಮಾಡಿದನು. ಅರಾಮ್ಯರ ಸೈನ್ಯ ಅವನೆಂದುರಿಂದ ಹಿಡಿಹೋಯಿತು. ¹⁵ಅರಾಮ್ಯರ ಸೈನ್ಯವು ಒಡಿಹೋಗುವುದನ್ನು ನೋಡಿದ ಅಮೋನೀನಿಯರು ಸಹ ಇಸ್ರೇಲರ ಎದುರಿನಿಂದ ಹಿಂದುರಿಗಿ ಒಡಿದರು. ಅಭ್ಯೇ ಮತ್ತು ಅವನ ಸೈನಿಕರಿಂದ ಅವರು ಪಲಾಯನ ಗ್ರೀದು ತಮ್ಮ ಪಟ್ಟಣದೊಳಗೆ ನೀರಿಕೊಂಡರು. ಯೋಂಬಾಬನು ಜೀರುಸಲೇಮಿಗೆ ಹೋದನು.

¹⁶ಅರಾಮ್ಯರ ತಾವು ಇಸ್ರೇಲರಿಂದ ಸೋತುಹೋದ ದ್ವಂದ್ವ ನೋಡಿ ಯೂಪ್ರೇಟೇನ್ ನದಿಯ ಪೂರ್ವದಲ್ಲಿದ್ದ ಅರಾಮ್ಯರ ರನ್ನು ಸಹಾಯಕ್ಕಾಗಿ ಕರೆಯಿಸಿದರು. ಶೀಘ್ರಕ್ಕೂ ಹದಿಜರನ ಸೇನಾಧಿಪತಿಯಾಗಿದನು.

¹⁷ಅರಾಮ್ಯರ ಯುದ್ಧಕ್ಕೆ ಜನಕಳಿಸುತ್ತಾರೆಂಬ ಸುದ್ದಿಯು ದಾವೀದನಿಗೆ ಮುಟ್ಟಿದಾಗ ಅವನ ಇಸ್ರೇಲ ಸೈನ್ಯವನ್ನು ಒಟ್ಟುಗೂಡಿಸಿ ಜೋರ್ಡನ್ ನದಿಯನ್ನು ದಾಟಿ ಅರಾಮ್ಯರೊಂದಿಗೆ ಯುದ್ಧಮಾಡಿದನು. ಯುದ್ಧ ಸನ್ನಿಧಿರಾಗಿ ಕಾಳಿಗಾವನ್ನು ಅರಂಭಿಸಿಯೇ ಬಿಟ್ಟರು.

¹⁸ಅರಾಮ್ಯರ ಇಸ್ರೇಲರ ಎದುರು ನಿಲ್ಲಲಾರದೆ ಬೆಂಷುಹಾಕಿ ಒಡಿದರು. ಆ ದಿವಸ ದಾವೀದನೂ ಅವನ ಸೈನಿಕರೂ ಅರಾಮ್ಯರ ಏಳು ನಾವಿರ ಮಂದಿ ಕಾಲಾಳುಗಳನ್ನೂ ಕೊಂಡರು. ಇವರಲ್ಲಿ ಅರಾಮ್ಯರ ಸೇನಾಪತಿಯಾದ ಶೀಘ್ರಕ್ಕೂ ಕೊಲ್ಲಲಿಟ್ಟಿನು.

¹⁹ಹದಿಜರನು ತಾನು ದಾವೀದನ ಸೈನ್ಯದಿಂದ ಸೋಲಿಸಲಿಪ್ಪಣಿಸಿದೆ ಗೊತ್ತಾದಾಗ ದಾವೀದನೊಂದಿಗೆ ಸಂಧಾನ ಮಾಡಿ ಅವನ ಸೇವಕನಾದನು. ಅಂದಿನಿಂದ ಅರಾಮ್ಯರ ಅಮೋನೀನಿಯರಿಗೆ ಸಹಾಯ ಮಾಡುವುದನ್ನು ನಿರಾಕರಿಸಿದರು.

ಅಮೋನೀನಿಯರನ್ನು ಯೋಂಬಾಬನು ನಾಶಮಾಡಿದ್ದ ಹೊರಟನು

20 ವಸಂತಕಾಲದಲ್ಲಿ ರಾಜರುಗಳು ಯುದ್ಧಕ್ಕೆ ಹೊರಡುವ ಸಮಯ. ಯೋಂಬಾಬನು ತನ್ನ ಸೈನ್ಯದೊಂದಿಗೆ ಯುದ್ಧಕ್ಕೆ ಹೊರಟನು. ಆದರೆ

ଦାଏଇଦନୁ ଜିରୁସଲେମିନାଲ୍ଲି ଯୀଏ ଉଲ୍ଲିଧୁ
କୋଠନୁ. ଝୁମ୍ରେଲିନ ସ୍ନେହ୍ୟ ଅମ୍ବୁଣ୍ଣନା ଦେଇତମୋଳିଗି
ନୁଗ୍ରୁ ଆଦନ୍ତୁ ନାଶମାତିଦର. ଆମେଲି ରଖୁ ପେଟ୍ଟିଥିଲେ
ମୁତ୍ତିଗେ ହାତି ନଂପୁରୁଣଙ୍ଗ ପାଗି ନାଶ ମାତିଦର.

² ଅଧର ଅରସନ୍ କିରୀଟପଣ୍ଡୁ ଦାଵୀଦନୁ ତେଗେଦୁ
କୋଠନୁ. ଅମ୍ ଏପ୍ତେମ୍ ପାଇଁଠ ଭାରପୁଲ୍
ଦୟାଗିତ୍ତୁ ମୁତ୍ତ ଆମୂଳ୍ୟବାଦ ରତ୍ନଗଳିଠ ମାକି
ଦୟାଗିତ୍ତୁ. ଆ କିରୀଟପଣ୍ଡୁ ଦାଵୀଦନୁ ତନ୍ତ୍ର ତଳୀଯ
ମେଲେ ଇକ୍ଷ୍ଵାକୋଠନୁ. ଆ ପଚ୍ଛିଳଦିନ ଜୟନ୍ତ୍ର ଅନେକ
ବେଳେ ବାଜୁପ ପଶୁ ଗଭିନ୍ଦୁ ସାରେ ମାକିଦରୁ.
³ ଦାଵୀଦନୁ ରଭୁଦ ଜନରନ୍ତୁ ସେରିହିଦିଦ କୋଠନୁ
ବାନ୍ଦ ଅବରନ୍ତୁ ମରକିଯିପୁଦରକୁ କୋଠାରୀ
ମୁତ୍ତ ହାରେଗଳିଠ କେଲନ ମାତୁପଦରକୁ ନେମିମି
ଦନୁ. ଇଦେ ପ୍ରକାର ଦାଵୀଦନୁ ଅମ୍ବର୍ଣ୍ଣୀନିଯର
ଲାଲ୍ ପଚ୍ଛିଳଗଭିଲୀଯିର ମାକିଦନୁ. ନ ଠର
ଦାଵୀଦନୁ ତନ୍ତ୍ର ସ୍ନେହନ୍ଦୀମାନିଙ୍କି
ହିଂକିରି ବାନ୍ଦନୁ.

ಫಿಲಿಪ್ಪಿಯರ ದೀತ್ಯರನ್ನು ಹೊಂದದ್ದು

ಇದು ಒಳಿಕ ಇಸ್ತೇಲರು ಗಂಗಿರಿನಲ್ಲಿ ಫಿಲಿಪ್ಪಿಯರ ಜೊತೆಯಲ್ಲಿ ಯುದ್ಧವಾಡಿದರು. ಹುವಯವನಾದ ಸಿಬ್ರೀಕ್ ಎಂಬವನು, ದೃಕ್ಷನ ಮಗನಾದ ಸಿಪ್ಪೈ ಎಂಬವನನ್ನು ಕೋಂಡನು. ಇದರಿಂದಾಗಿ ಫಿಲಿಪ್ಪಿಯರು ಇಸ್ತೇಲರಿಗೆ ಸೇವೆವಾಡುವರಾದರು.

‘ಇನ್ನೊಂದು ಸಾರಿ, ಇಸ್ತೇಲರು ಫಿಲಿಪ್ಪಿಯರೋಂದಿಗೆ ತಿರುಗಿ ಯುದ್ಧಮಾಡುವಾಗ ಯಾಯಿರೆನ ಮಗನಾದ ಎಲ್ಲಾ ನಾನನು ಗೊಲ್ಲಾತನ ತಮ್ಮನಾದ ಲಹ್ತೀಯನ್ನು ಕೊಂಡನು. ಗೊಲ್ಲಾತನು ಗತ್ತಾವಚಣಿದವನಾಗಿದ್ದನು. ಲಹ್ತೀಯ ಈಟಿಯು ಒಮ್ಮ ಭಾರವಾಗಿತ್ತ. ಕೈಮಂಗದ ದೊಡ್ಡ ಕುಂಟಿಯಂತಿತು.

“ಇದನ್ತರ ಇನ್ನೊಂದು ಯಥ್ವವನ್ನು ಇಸ್ತೇಲು ಫಿಲಿಪ್ಪಿಯರೊಂದಿಗೆ ಗತ್ತ ಉರಿನಲ್ಲಿ ಮಾಡಿದರು. ಅಲ್ಲಿ ಒಬ್ಬ ವತ್ತರವಾದ ಪುರುಷನಿದ್ದನು. ಅವನ ಕೈಕಾಲುಗಳಿಗೆ ಆರಾಯ ಬೆರಳುಗಳಂತೆ ಒಟ್ಟಿಗೆ ಇಪ್ಪತ್ತನಾಲು ಬೆರಳುಗಳಿದ್ದವು. ಅವನು ರೇಖಾಯನಾಗಿದ್ದನು.⁷ ಇವನು ಇಸ್ತೇ ಲರನ್ನು ಪರಿಹಾಸ್ಯಮಾಡಿದಾಗ ದಾವೀದನೆ ಅಣ್ಣನಾದ ಶಿಮ್ಮೆನು ಮಗ ಯೋನಾತಾನನು ಅವನನ್ನು ಕೊಂಡು ಹಾಕಿದನು.⁸ ಗತ್ತ ಉರಿನ ರೇಖಾಯರನ್ನು ದಾವೀದನೂ ಅವನ ಜನರೂ ಕೊಂಡಹಾಕಿದರು.

ಉಂಟಾಗುವುದನ್ನಿಲ್ಲ
ಎನ್ನು ಲಕ್ಷದ ಎಪ್ಪತ್ತು ಸಾವಿರ
ಹಿಸುವರಿದ್ದರು. ^೬ ಯೋಽವಾ
ಯು ಮತ್ತು ಬೆಂತ್ಯಾಮೀನನ ರ
ಂಲೀ ಸೇರಿಸಲಿಲ್ಲ; ಯಾಕೆಂದ
ವನಿಗೆ ಸರಿಕಾಲಿಲ್ಲ. ^೭ ದೇವ
ದೊಡ್ಡ ತಪ್ಪು ಕೆಲಸವನ್ನು
ದೇವರು ಇಸ್ತೇಲನ್ನು ಶಿಕ್ಷಿಸಿದನೆ

ನನ್ನು ಇಸ್ತೇಲರ ಇತರ ಅಧಿಪತಿಗಳನ್ನು ಕರೆದು
ಅವರಿಗೆ, “ದೇಶದೊಳಕ್ಕೆ ಹೋಗಿ ಇಸ್ತೇಲರಲ್ಲಿರನ್ನು
ಲೀಕ್ಕಿಸಿರಿ. ಬೇಂಫೆಬದಿಂದ ಹಿಡಿದು ದಾನ್ಯ ಪಟ್ಟಣದ
ತನಕೆ ಎಲ್ಲಾ ನೂರುಗಳನ್ನು ಸಂಚರಿಸಿ ಜನರನ್ನು ಲೀಕ್ಕಿಸಿರಿ.
ಆಗ ನನಗೆ ನನ್ನ ರಾಜ್ಯದ ಜನಸಂಖ್ಯೆಯು ತೀಳಿಯುವದು”
ಅಂದನು.

³ ಅಡಕ್ಕೆ ಉತ್ತರವಾಗಿ ಯೋಧಾಬನು, “ಯಿಹೋ ವನು
ವನು ತನ್ನ ಜಂಂಗವನ್ನು ನೂರುಪಟ್ಟ ಅಭಿವೃದ್ಧಿ
ಪಡಿಸಲಿ. ಅರಸನೇ, ನೀನು ಈ ಕಾರ್ಯವನ್ನು ಯಾರೆ
ಮಾಡಿಸಬೇಕು? ಹೀಗೆ ಮಾಡಿದರೆ ನೀನು ಎಲ್ಲಾ
ಇಸ್ತೇಲರನ್ನು ಪಾಡದಲ್ಲಿ ಬೀಳುವಂತೆ ಮಾಡುತ್ತಿರುವೆ”
ಎಂದು ಹೇಳಿದನು.

⁴ ଅଧର ଅରସନାଦ ଦାବୀଦନୁ ତେଣୁ ନିଧାର ରପନ୍ତୁ
ବଦଳିଲାଲିଲ୍ଲ. ଦାବୀଦନୁ ହେଉଥିଦଂତେମୀ ଯୋବା
ବନୁ ମାତ୍ରବେଳୀକାରୀତିରୁ. ଯୋବାବନୁ ଦେଶଦ
ଏଲାଲ କଟିଗଲିଗି ହୋଇ ଜନରନ୍ତୁ ଲିଖିଛି ଜିରୁନ
ଲେମିଗି ବନ୍ଦନୁ. ⁵ ଅରସନିଗି ଜନଗଣିତିଯ ଲିଖୁ
ଥିଲ୍ଲିବିଦନୁ. ଇସ୍ତେଲିନାଲ୍ଲ ବଚ୍ଛୁ ହନ୍ତେବୁଦୁ ଲକ୍ଷ୍ମୀ
ମୁଠି ବିଲାଙ୍ଗ ଉପଯୋଗିସୁପରିପରୁ ଆଦ୍ରରୁ. ଯେହା
ଦଦଲ୍ଲ ନାଲ୍ଲ ଲକ୍ଷ୍ମୀ ଏହେତୁ ସାଵିର ମନ୍ଦି ବିଲାଙ୍ଗ
ଉପଯୋଗିସୁପରିପରୁ. ⁶ ଯୋବାବନୁ ଲେଖି
କୁଲଦଵରନ୍ତୁ ମତ୍ତୁ ବୈନାୟମିନ କୁଲଦଵରନ୍ତୁ
ଜନଗଣିତିଯିଲ୍ଲ ସେଇଶଲିଲ୍ଲ; ଯାକେଂଦରେ ଦାବୀଦନ
ଆଜ୍ଞାଯୁ ଅବସିଗି ସରିକାଣିଲ୍ଲ. ⁷ ଦେଇର ଦୃଷ୍ଟିଯିଲ୍ଲ
ଦାବୀଦନୁ ଦୋଢ଼ି ତପ୍ତ କେଲାପନ୍ତୁ ମାତିଦନୁ.
ଆଦରିଂଦ ଦେଇପରୁ ଇସ୍ତେଲାଲି ଶିକ୍ଷିବିଦନୁ.

ಇಸ್ತೀಲಿಗೆ ದೇವರ ದಂಡನೆ

“దావిదను దేవరిగి, “నాను కేవల హుచ్చ
కేలన మాడిదీను. ఇస్తేలర జనగణతి మాడి పాప
మాడిదీను. ఈగి నిన్న సేవకానాద నన్న పాపవన్న
నిష్మార్కల ఘోటు” ఏందు బేకిశోందును.

9-10 ಗಾದನು ದಾವೀದನ್ ಪ್ರವಾದಿಯಾಗಿದ್ದನು. ಯೆಹೋವನು ಗಾದನಿಗೆ, “ನೀನು ದಾವೀದನಿಗೆ ಹೀಗೆ ಹೇಳಿ: ‘ಇದು ಯೆಹೋವನ ನುಡಿ. ನಾನು ನಿನಗೆ ಕೂಡ ಲೀರುವ ಮೂರು ಶಿಕ್ಷೆಯಲ್ಲಿ ಒಂದನ್ನೂ ಅರಿಸಿ ಹೊಳ್ಳಬೇಕು. ನೀನು ಅರಿಸಿಕೊಂಡ ಪ್ರಕಾರವೇ ನಾನು ನಿನನ್ನ ಶಿಕ್ಷನವೆನು’” ಅಂದನು.

ಕಾಯಿಲೆಯು ನಿನ್ನ ರಾಜ್ಯವೆಲ್ಲ ಹಬ್ಬವದು; ಯೆಹೋವನೆ ದೂತನು ಇಡೀ ಇಸ್ತೇಲನ್ನು ದಾಟಿ ಸಿಕ್ಕಿದವರನ್ನೆಲ್ಲ ಹತ್ತಿಸಿಬಿಡುವನು.” ದಾವೀದನೇ, ನನ್ನನ್ನ ನಿನ್ನ ಬಳಿಗೆ ದೇವರೇ ಕಳುಹಿಸಿರುತ್ತಾನೆ. ನೀನು ಯಾವ ಶಿಕ್ಷೆಯನ್ನು ಆರಿಸಿಕೊಳ್ಳುವಿ ಎಂಬುದನ್ನು ನನಗೆ ತಿಳಿಸು.”

¹³ಆಗ ಗಾದಿನಿಗೆ ದಾವೀದನು, “ನಾನು ಈಗ ಕಷ್ಟದಲ್ಲಿ ಬಿದ್ದಿದ್ದೇನಿ! ನನ್ನ ಶಿಕ್ಷೆಯನ್ನು ಮನುಷ್ಯನು ನಿರ್ಧರಿಸಿ ಬಾರದು. ಯೆಹೋವನು ಕರುಣೆಯಾಳ್ಳವನು. ಆದುದ ರಿಂದ ಆತನೇ ನಿರ್ಧರಿಸಿಲಿ.”

¹⁴ಆಗ ಯೆಹೋವನು ಇಸ್ತೇಲರ ಮೇಲೆ ಬಹು ಫೋರವಾದ ವ್ಯಾಧಿಯನ್ನು ಕಳುಹಿಸಿದ್ದರಿಂದ ಎಪ್ಪತ್ತು ಸಾವಿರ ಜನರು ಸತ್ತುಹೋದರು. ¹⁵ದೇವರು ಜೀರುಸಲೇಮಿನ ಜನರನ್ನು ನಾಶನ ಮಾಡುವುದಕ್ಕೆ ದೂತನನ್ನು ಕಳುಹಿಸಿದನು. ಯೆಹೋವನು ಅದನ್ನು ನೋಡಿ ದುಃಖ ಗೊಂಡು ಜನರನ್ನು ನಾಶಮಾಡಲು ಬಂದಿದ್ದ ದೂತನಿಗೆ, “ಸಾಕು, ಇನ್ನು ನಿಲ್ಲಿಸು” ಅಂದನು. ಯೆಹೋವನೆ ದೂತನು ಯೆಬಾಂಸಿಯನಾದ ಒನಾರ್ನನ ಕಣದಲ್ಲಿ ನಿಂತಕೊಂಡಿದ್ದನು.

¹⁶ದಾವೀದನು ಮೇಲಕ್ಕೆ ನೋಡಿದಾಗ ಯೆಹೋವನೆ ದೂತನು ಭೂಮಾತಾಶಗಳ ನಡುವೆ ನಿಂತಿರುವುದನ್ನು ಕಂಡನು. ದೇವದೂತನು ತನ್ನ ವಿಢವನ್ನು ಜೀರುಸಲೇ ಮಿನ ಮೇಲೆ ಚಾಚಿದ್ದನು. ಆಗ ದಾವೀದನೂ ಅವ ನೋಂದಿದ್ದ ಹಿರಿಯರೂ ಬಗ್ಗೆ ನೆಲದ ಮೇಲೆ ಮುಖಗಳಿನಿಟ್ಟು ನಮಸ್ಕರಿಸಿದರು. ಅವರು ಶೋರ ವಸ್ತುಗಳನ್ನು ಧರಿಸಿದ್ದರು. ¹⁷ದಾವೀದನು ದೇವರಿಗೆ, “ಪಾವವಾಡಿದವನು ನಾನು. ಜನಗಣತಿಯನ್ನು ಮಾಡಲು ಆಜ್ಞಾಹಿಸಿದವನು ನಾನೇ. ನಾನು ತಪ್ಪಿ ಮಾಡಿದೆ! ಆದರೆ ಇಸ್ತೇಲರು ಏನೂ ತಪ್ಪು ಮಾಡಲಿಲ್ಲ. ದೇವರಾದ ಯೆಹೋವನೇ, ನನ್ನನ್ನೂ ನನ್ನ ಪರಿ ವಾರದವರನ್ನೂ ಶಿಕ್ಷಿಸು. ನಿನ್ನ ಜನರನ್ನು ಸಾಯಿಸುವ ವಾಧಿಯನ್ನು ನಿಲ್ಲಿಸು” ಎಂದು ಬೇಡಿಕೊಂಡನು.

¹⁸ಆಗ ಯೆಹೋವನೆದೂತನು ಗಾದನೋಂದಿಗೆ ಮಾತ ನಾಡಿ, “ದಾವೀದನು ಒಂದು ಯಜ್ಞವೇದಿಕೆಯನ್ನು ಯೆಬಾಂಸಿಯನಾದ ಒನಾರ್ನನ ಕಣದ ಬಳಿಯಲ್ಲಿ ಕಟ್ಟಿ ಯೆಹೋವನ್ನು ಆರಾಧಿಸಲಿ” ಎಂದು ಹೇಳಿದನು. ¹⁹ಗಾದನು ದಾವೀದನಿಗೆ ಇದನ್ನು ತಿಳಿಸಿದ ಕೂಡಲೇ ಅವನು ಒನಾರ್ನನ ಕಣಕ್ಕೆ ಹೋದನು.

²⁰ಒನಾರ್ನನು ಗೋಧಿಯನ್ನು ತನ್ನ ಕಣದಲ್ಲಿ ಬಡಿಯತ್ತಾ ತಿರುಗಿನೋಡಿದಾಗ ದೇವದೂತನನ್ನು ಕಂಡನು. ಅವನ ನಾಲ್ಕು ಮಂದಿ ಗಂಡುಮಕ್ಕಳು ಓಡಿ ಹೋಗಿ ಅವಿತುಕೊಂಡರು. ²¹ದಾವೀದನು ಒನಾರ್ನನ ಬಳಿಗೆ ಬೆಟ್ಟ ಹತ್ತಿಕೊಂಡು ಬರುತ್ತಿರುವುದನ್ನು ಒನಾರ್

ನನು ಕೆಂಡು ಅವನನ್ನು ಎದುರುಗೊಂಡು ಬಗ್ಗಿ ನಮಸ್ಕರಿಸಿದನು.

²²ದಾವೀದನು ಒನಾರ್ನನಿಗೆ, “ನಿನ್ನ ಕಣವನ್ನು ನನಗೆ ಕ್ರಯಕ್ಕೆ ಮಾರಿಬಿಡು. ನಾನು ಇಲ್ಲಿ ಯಜ್ಞವೇದಿಕೆಯನ್ನು ಕಟ್ಟಿ ದೇವರನ್ನು ಆರಾಧಿಸಬೇಕು. ಆಗ ಈ ಭಯಂಕರ ವಾಧಿಯ ನಿಂತಹೋಗುವುದು” ಅಂದನು.

²³ಆಗ ಒನಾರ್ನನು, “ನೀನು ನನ್ನ ಒಡಿಯನೂ ಅರಸನೂ ಆಗಿರುವಿ. ಈ ಕಣವನ್ನು ನೀನೇ ತೆಗೆದುಕೋ. ನೀನು ಏನು ಬೇಕಾದರೂ ಮಾಡು. ಸರ್ವಾಂಗ ಹೋಮಕ್ಕೆ ಬೇಕಾದ ಕಟ್ಟಗೊಗಿ ನೇಗಿಲುಗಳನ್ನೂ ಧಾರ್ವಾಂಧಣೆಗೆ ಬೇಕಾದ ಗೋಧಿಯನ್ನೂ ಪಶುವನ್ನೂ ನಾನು ಕೊಡುತ್ತೇನೇ” ಅಂದನು.

²⁴ಅದಕ್ಕೆ ದಾವೀದನು, “ನೋಡು, ನಾನು ಅವಕ್ಕೆಲ್ಲ ಪ್ರಾರ್ಥಣಕ್ಕೆಯ ಕೊಡುತ್ತೇನೆ. ನಿನ್ನಿಂದ ನಾನು ಪ್ರಕ್ಕಟಿ ಯಾಗಿ ತೆಗೆದುಕೋಂಡದನ್ನು ದೇವರಿಗೆ ಸಮರ್ಪಿಸುವುದಿಲ್ಲ. ಧರ್ಮಾಧರ್ಥವಾಗಿ ದೂರೆತದನ್ನು ದೇವರಿಗೆ ಕಾಳಿಕೆಯಾಗಿ ಕೊಡುವದಿಲ್ಲ” ಎಂದನು.

²⁵ದಾವೀದನು ಒನಾರ್ನನಿಗೆ ಹದಿನ್ಯೇದು ಹೌಂಡ್ ಬಂಗಾರವನ್ನು ಕೊಟ್ಟು ಆ ಸ್ಥಳವನ್ನು ಕೊಂಡು ಕೊಂಡನು. ²⁶ಅಲ್ಲಿ ದೇವರನ್ನು ಆರಾಧಿಸಲು ಒಂದು ಯಜ್ಞವೇದಿಕೆಯನ್ನು ಕಟ್ಟಿಸಿದನು. ದಾವೀದನು ಅದರ ಮೇಲೆ ಸರ್ವಾಂಗಹೋಮವನ್ನೂ ಸರ್ವಾಂಗ ಯಜ್ಞವನ್ನೂ ಅಹಿಸಿದನು. ದಾವೀದನು ಯೆಹೋವನಿಗೆ ಪ್ರಾರ್ಥಿಸಿದನು. ಯೆಹೋವನೆ ಪರಲೋಕದಿಂದ ಬೆಂಕಿ ಯಿನ್ನು ಕಳುಹಿಸುವುದರ ಮೂಲಕ ದಾವೀದನಿಗೆ ಉತ್ತರಿಸಿದನು. ಸರ್ವಾಂಗಹೋಮವಾಗಳ ಯಜ್ಞವೇದಿಕೆಯ ಮೇಲೆ ಬೆಂಕಿಯು ಇಳಿಬುಂದಿತು. ²⁷ಆಗ ದೇವರು ತನ್ನ ದೂತನಿಗೆ ವಿಢವನ್ನು ಒರಿಯಲ್ಲಿ ಹಾಕಲು ಆಜ್ಞಾಹಿಸಿದನು.

²⁸ದೇವರು ತನ್ನ ಪ್ರಾರ್ಥನೆಯನ್ನು ಕೇಳಿ ಉತ್ತರ ಕೊಟ್ಟದನ್ನು ಕಂಡು ದಾವೀದನು ಆತನಿಗೆ ಯಜ್ಞಗಳನ್ನು ಸಮರ್ಪಿಸಿದನು. ²⁹ಆಗ ಪವಿತ್ರಗುಡಾರವು ಮತ್ತು ಯಜ್ಞವೇದಿಕೆಯು ಗಿಬ್ರೋನ್ ಪಟ್ಟಣದ ವತ್ತರದ ಪ್ರದೇಶದಲ್ಲಿತ್ತು. ಇಸ್ತೇಲರು ಅರಣ್ಯದಲ್ಲಿ ಪ್ರಯಾಣ ಮಾಡುತ್ತಿರುವಾಗ ಮೋಶೆಯು ಆ ಗುಡಾರವನ್ನು ಮಾಡಿಸಿದನು. ³⁰ದಾವೀದನು ದೇವರ ಸಂಗಡ ಮಾತನಾಡಲು ಭಯ ಪಟ್ಟದ್ದರಿಂದ ದೇವದರ್ಶನ ಗುಡಾರಕ್ಕೆ ಹೋಗಲಿಲ್ಲ. ಅವನು ವಿಢಧಾರಿಯಾಗಿದ್ದ ದೇವದೂತನಿಗೂ ಭಯ ಪಟ್ಟನು.

22 ಆಗ ದಾವೀದನು, “ದೇವರ ಆಲಯವೂ ಆತನ ಯಜ್ಞವೇದಿಕೆಯೂ ಇದೇ ಸ್ಥಳದಲ್ಲಿ ಕಟ್ಟಲಿದ್ದುವರು” ಅಂದನು.

ದೇವಾಲಯವನ್ನು ಕಟ್ಟಲು ದಾವೀದನ ಯೋಜನೆ

୨ ଜୁନ୍ନେ ଲିନାର୍ଥ ବାସିନ୍ଦୁ ତିଥି ପରଦୀଶ୍ଵରଙ୍ଗେ ଲାଲା
ଦାଏଇଦନୁ ବରହେଣୀ ଅପରଳୀନ୍ଦ କେଲୁ କୁଟିଗରନ୍ତୁ
ଆରିଥି ତେଗିଦୁର୍ବୋଲନ୍ତନୁ ଦେଖାଲାଯିବନ୍ତୁ କେଷ୍ଟଲୁ
କେଲୁ ଗଳନ୍ତୁ କେତ୍ତି ତେଯାରିନ୍ଦ କେଲାନ ଅପରଦାଗିଲୁ
୩ ଦେଖାଲାଯିଦ ବାଗିଲାଗଳିଗି ବେଳାଦ ମୋଳିଗଳିଗି
ମତ୍ତୁ କେଲାଗଳିଗି ବେଳାଦ କବ୍ରିଷବନ୍ତୁ ତେବରି
ଶିକ୍ଷନ୍ତୁ ଅପନୁ ତନ୍ତ୍ର ବଳୀଲ୍ଲ ତୋକ ମାତରି
ସାଧିବାଗଦମୁ ତାମୁବନ୍ତୁ ତେବରିଶିଟି ଦନ୍ତୁ.

୪ ଅଳ୍ଲଦୀ ଲେଖମୁକ୍ତରୁ ଆନ୍ଦୋଳନରୁ ଦେଇପଦାରୁ
ମରଗଳ ଦିମ୍ବୀ ଯନ୍ତ୍ର କଳାକିଷ୍ଣି ଦେଇନ. ଶାଯିରୁ
ମତ୍ତୁ ଜୀବୋଜୀନିନାରୁ ଆ ଦିମ୍ବୀଗଳଙ୍କୁ ଦାଖିଦିନିଗେ
ତଥିରୁ କେବଳ ଦେଇର.

ଦାବୀଦର୍ଶନ, “ନାହିଁ ନମ୍ବୁ ଦେଖିଗି ମହାଦେହଙ୍କ
ଅଲୟପନ୍ତୁ କଟ୍ଟିବାବିରୁ ଆଦରେ ନନ୍ଦ ମଗନାଦ
ସୋଲୋମୋଇନନ୍ତୁ ଇନ୍ଦ୍ର ଏତିପାରୁ ଯଦଵନୁ; ଅପରୁ
କୌଣସିକୋରାଦିଦ୍ୱୟ ଇନ୍ଦ୍ର ବେଳାଦିଷ୍ଟିରେ ଦେଖିବା
ଲଯପ ଏଲାଙ୍ଗା ଜନାଙ୍ଗଗଳିରୁ ପ୍ରୀତିଧିଦ୍ୱାରାଦିଦ୍ୱୟ ଅଦର
ସାଠିଂଦିଯିର ମତତ୍ତ୍ଵ ବିନାୟାସରୁ ହେଲାରୁବାକି
ଯାଗିରବେଳିରୁ. ଅଦରକୁ ଗିରୀ ନାନୁ ଆ ଦେଖିବା
ଲଯକୁଣ୍ଡି ଶମ୍ବନ୍ତପନ୍ତୁ ଶିଦ୍ଧପଦିଶୁତ୍ତେଇନେ” ଅଂଧୁ
କୌଣସନୁ. ଅଲ୍ଲାଦେ ଅପରୁ ନାଯିପୁରଦକ୍ଷିଂତ ମୁଂଜି
ଦେଖାଲଯପନ୍ତୁ କଟ୍ଟିପୁନ୍ଦରେ ବେଳାଗାରିରୁପାପର
ଛନ୍ତି ଲା କରିବିଚିତନୁ.

“^६ದಾವೀದನು ತನ್ನ ಮಗನಾದ ಸೊಲೊಮೋನನನ್ನು ಕರೆದು ಇಸ್ತೇಲಿನ ದೇವರಾದ ಯೀಹೋವನಿಗೆ ಆಲಯ ವನ್ನು ಕಟ್ಟುವಂತೆ ಹೇಳಿದನು. ^७ದಾವೀದನು ಸೊಲೊಮೋನನಿಗೆ, “ನನ್ನ ಮಗನೇ, ನಾನು ನನ್ನ ದೇವರ ಹೆಸರಿಗಾಗಿ ಒಂದು ಆಲಯವನ್ನು ಕಟ್ಟಬೇಕೆಂದಿದ್ದೇನು. ^८ಆದರೆ ಯೀಹೋವನು ನನಗೆ, ‘ದಾವೀದನೇ, ನೀನು ಅನೇಕ ಯುದ್ಧಗಳನ್ನು ವಾಡಿ ಅನೇಕರನ್ನು ಕೊಂಡಿ ರುತ್ತೀ. ಹೀಗಿರುವದರಿಂದ ನೀನು ನನಗೆ ಆಲಯವನ್ನು ಕಟ್ಟಬಾರದು. ^९ಆದರೆ ನಿನ್ನ ನಂತರ ಬರುವ ನಿನ್ನ ಮಗನು ಸಮಾಧಾನ ಪ್ರಾರ್ಥನೆಗಾಗಿ ವರುವನು. ಅವನು ರಾಜುದಲ್ಲಿ ನಾನು ಶಾಂತಿಯನ್ನು ನೇಲೆಗೊಳಿಸುವೆನು. ಅವನು ಸುತ್ತಮುತ್ತಲಿರುವ ವೈರಿಗಳಿಂದ ಅವನಿಗೆ ಯಾವ ಕೇಂಡೂ ಉಂಟಾಗದು. ಅವನೇ ಸೊಲೊಮೋನನು. ಅವನು ಕಾಲದಲ್ಲಿ ಇಸ್ತೇಲರು ಸಮಾಧಾನದಿಂದ ವಾಸಿಸುವರು. ^{१०}ಅವನು ನನ್ನ ಹೆಸರಿಗಾಗಿ ಆಲಯವನ್ನು ಕಟ್ಟುವನು. ಅವನು ನನ್ನ ಮಗನಾಗಿರುವನು; ನಾನು ಅವನಿಗೆ ತಂದೆಯಾಗಿರುವನು. ನಾನು ಅವನು ರಾಜ್ಯವನ್ನು ಬಲ ಗೊಳಿಸುವೆನು; ಅವನು ಸಂತಾನದವರು ಇಸ್ತೇಲ್ರಾ ರಾಜುವನ್ನು ನಿರಂತರಕ್ಕೂ ಆಳುವರು” ಎಂದು ಹೇಳಿ

ದನು. ¹¹ ‘ಮಗನೇ, ನೀನು ದೇವಾಲಯವನ್ನು ಕಟ್ಟು
ವಾಗ ಯಿಹೋವನು ನಿನ್ನ ಸಂಗಡವಿದ್ದ ನಿನಗೆ
ಯಶಸ್ಸನ್ನು ದಯಪಾಲಿಸಲಿ. ¹² ಯಿಹೋವನು ನಿನ್ನನ್ನು
ಜ್ವೇಲರಿಗೆ ಅರಸನನ್ನಾಗಿ ಮಾಡುವನು. ನೀನು ಆತನ
ಆಜ್ಞೆಗಳನ್ನು ಅನುಸರಿಸಿ, ದಕ್ಷತೆಯಿಂದ ರಾಜ್ಯಭಾರ
ಮಾಡುವದಕ್ಕೆ ಬೇಕಾದ ಜಾಜನವನ್ನು ನಿನಗೆ ದಯ
ಪಾಲಿಸಲಿ. ¹³ ಯಿಹೋವನು ಮೋಶೆಗೆ ಕೊಟ್ಟಿರುವ
ಕಟ್ಟಳೆಗಳನ್ನು ನೀನು ಜಾಗ್ರತೆಯಾಗಿ ಅನುಸರಿಸಿ ನಡೆದರೆ
ನಿನಗೆ ಯಶಸ್ಸು ಓರ್ವತಾಗುವುದು. ಸ್ಥಿರಚಿತ್ತನಾಗಿರು;
ದೈಯುದಿಂದಿರು; ಹೆದರಬೇಡ; ಕಳೆಳಂಧಪಡಬೇಡ.

14[“]ಸೊಲೊಮೋನನೇ, ನಾನು ಬಹು ಪ್ರಯಾಸವಟ್ಟು
 ಯೀಹೋವನ ಆಲಯಕ್ಕೊಳ್ಳಸ್ತರ ಮೂರು ಸಾವಿರದ
 ಪಳುನೂರೈಪತ್ತು ಉನ್ ಬಂಗಾರ, ಮೂರತ್ತೇಳು
 ಸಾವಿರದ ಬಿನೂರು ಉನ್ ಬೆಳ್ಳಿ ಮತ್ತು ತೂಕ ಮಾಡ
 ಅಗಾದಷ್ಟ ತಾಮ್ರ ಮತ್ತು ಕಣಿಖಿನನ್ನು ಕೂಡಿಸಿಟ್ಟಿದ್ದೇನೆ.
 ಅಲ್ಲದೆ ಮರಗಳನ್ನು ಮತ್ತು ಕಲ್ಲುಗಳನ್ನು ಹೊಟ್ಟಿರುತ್ತೇನೆ.
 ಸೊಲೊಮೋನನೇ, ನೀನು ಇವ್ವಾಗಿಗೆ ಇನ್ನೂ ಕೂಡಿಸು.
 15 ನಿನ್ನ ಬಳಿಯಲ್ಲಿ ಅನೇಕ ಬಡಿಗಳು ಮತ್ತು ಕಲ್ಲು
 ಕುಟಿಗರು ಇದ್ದಾರೆ. ಬೇರೆ ಕೆಲಸಗಳ ಮಶಲಕರ್ಮಿಗಳೂ
 16 ಬಂಗಾರದ ಕೆಲಸಗೂರೂ ಬೆಳ್ಳಿ ತಾಮ್ರ, ಕಣಿಖಿನದ
 ಕೆಲಸಗೂರೂ ಲೆಕ್ಕಿವಿಲ್ಲದಷ್ಟು ಇದ್ದಾರೆ. ಈಗ ನೀನು
 ಕೆಲಸ ಪೂರಂಭಿಸು. ದೇವರು ನಿನ್ನ ಸಂಗಡವಿರಲೀ”
 ಎಂದು ಹೇಳಿದನು.

17 ଭଳିକେ ତଣ୍ଡ ମୁଗନାଦ ସୋଲୋପୋଲେନନ୍ଦୋନ୍ଦିଗେ
ହେରକରିଲୁ ଜୀବୀଲର ମୁଖିଙ୍ଗରିଗେ ଆଜ୍ଞାଯିଷିଦନୁ.
18 ଭଳିକେ ତଣ୍ଡ ମାତନ୍ତ୍ର ମୁଖିଙ୍ଗରିପିଲି, “ଦେଵରାଦ
ଯିହୋଏବନୁ ନିମ୍ନୋନ୍ଦିଗିଦାନେ. ଆତନୁ ନିମ୍ନଗେ
ଶମା ଧାନପନ୍ତ୍ର ଅନୁଗ୍ରହିଷିରୁଥାନେ. ନମ୍ବୁ ସୁତ୍ର
ମୁତ୍ତେଲିନ ଶତ୍ରୁଗଳନ୍ତୁ ସୋଲୀଲିଙ୍ଗରୁ ଆତନୁ ନମ୍ନଗେ
ଶକାଯିମାଛିଦାନେ. ତାଗ ଯିହୋଏବନ୍ତିରୁ ଆତନେ
ଜନରୂ ତୁ ଦେଇବନ୍ତୁ ତମ୍ଭୁ ପତଦିଲୀଟୁକୁ କୋଣିଦି
ଦାରେ. 19 ତାଗ ନିମ୍ବୁ କୃଦଯିଗଳନ୍ତୁ ଆତ୍ମଗଳନ୍ତୁ
ନିମ୍ବୁ ଦେଵରାଦ ଯିହୋଏବନିଗେ କୋଣିରି. ଆତନିଗେ
ପରିଶୁଦ୍ଧ ନିବାପନ୍ତ୍ର ଆତନ ହେରିଗାଗି କଟିପିର;
ବଢିବାକିଚିଯେ ପେଟ୍ରୋଗୀଯିନନ୍ତୁ ଜୀର ପହିତେ, ନାମାଗି,
ଗଳନ୍ତୁ ଆତନ ଆଲ୍ୟାକ୍ଷେ ତେଣିରି” ଏଠିମୁ ହେଲିଦନୁ.

ದೇವಾಲಯದಲ್ಲಿ ಲೇಖಿಯರ ಸೇವಾಕಾರ್ಯ

23 ଦାଖୀଦିନୁ ବହୁଳ ମୁଦୁକେନାଦାଗ ତଣ୍ଡ
ମଗନାଦ ସେଲିଏମୋନନ୍ତୁ ଇନ୍ଦ୍ରୀଲର
ଅରସନନ୍ତୁ ଗି ମାତ୍ରିଦିନୁ.² ଦାଖୀଦିନୁ ରାଜ୍ଞିଦ ଏଲ୍ଲା
ମୁଖିଂଦରୁଗଳନ୍ତୁ ଯୋଜକରନ୍ତୁ ଲେଖିଯିରନ୍ତୁ
କରିଦିନୁ.³ ଅପରି ମୁଖପତ୍ର ପରିଦ ମୁଖୁ ଅଦଶିଂତ

ಮೇಲ್ಪಟ್ಟ ಲೇವಿಯರನ್ನು ಲೀಕ್ಸಿಸಿದಾಗ ಒಟ್ಟು ಮೂರ ತ್ತೀಂಟು ಸಾವಿರ ಮಂದಿ ಪುರುಷರಿದ್ದರು.⁴ “ದಾವೀದನು ಇವರಲ್ಲಿ ಇವ್ವತ್ತು ಲ್ಯಾ ಸಾವಿರ ಮಂದಿ ಲೇವಿಯರು ದೇವಾಲಯದ ಕಟ್ಟಡದ ಮೇಲ್ಪಿಚಾರಕರಾಗಿಯೂ ಆರು ಸಾವಿರ ಮಂದಿ ಲೇವಿಯರು ನ್ಯಾಯಾಧಿಕರಾಗಿಯೂ ಕಾನೂನು ಪಾಲಕರಾಗಿಯೂ⁵ ನಾಲ್ಕು ಸಾವಿರ ಮಂದಿ ಲೇವಿಯರು ದ್ವಾರಾ ಪಾಲಕರಾಗಿಯೂ ನಾಲ್ಕು ಸಾವಿರ ಮಂದಿ ಲೇವಿಯರು ಗಾಯಕರಾಗಿಯೂ ಸೇವೆ ಮಾಡಬೇಕು. ನಾನು ಅವರಿಗಾಗಿ ವಿಶೇಷ ವಾದ್ಯಗಳನ್ನು ತಯಾರಿಸಿಟ್ಟಿರುತ್ತೇನೆ. ಅವರು ಅಪರಿಖಾ ಯಿಂದಿನ ನುಡಿಸುತ್ತಾ ದೇವರಿಗೆ ಸ್ತೋತ್ರ ಮಾಡಬೇಕು”⁶ ಅಂದನು.

“ದಾವೀದನು ಲೇವಿಯರನ್ನು ಮೂರಾ ಗುಂಪುಗಳ ನ್ಯಾಗಿ ಮಾಡಿದನು. ಗೇಮೋ ನ್ಯಾರು, ಕೆಹಾತ್ಯೆರು ಮತ್ತು ಮೀರಾರೀಯರು.

ಗೇಮೋನ್ ಕುಲದವರು

⁷ ಗೇಮೋನ್ ಶುಲದಲ್ಲಿ ಲದ್ದಾನ್ ಮತ್ತು ತಿಮ್ಮಿ ಎಂಬವರಿದ್ದರು. ⁸ ಲದ್ದಾನ್‌ನಿಗೆ ಮೂರವರು ಗಂಡು ಮತ್ತು ಮೀರಾ ಎಂಬವರಿದ್ದರು. ⁹ ಲದ್ದಾನ್‌ನಿಗೆ ಮೂರವರು ಗಂಡು ಮತ್ತು ಮೀರಾ ಎಂಬವರಿದ್ದರು. ¹⁰ ಲದ್ದಾನ್ ನಿಂದ ಮತ್ತು ಯೋಎಲ್ ರ್ಹಿಮ್ಮಿ ಯನ್ ಗಂಡು ಮತ್ತು ಯಾರೆಂದರೆ: ಶೈಲೋಮೋತ್, ಹೆಜೀಯೀಲ್ ಮತ್ತು ಹಾರಾನ್. ಈ ಮೂರವರು ಲದ್ದಾನನ ಸಂತತಿಯವರ ಮುಖಿಂಡರಾಗಿದ್ದರು.

¹¹ ತಿಮ್ಮಿಗೇ ನಾಲ್ಕು ಮಂದಿ ಗಂಡು ಮತ್ತು ಮೀರಾ ಎಂಬವರಿದರೆ: ಯತ್ತೊ, ಜೀಜ, ಯೆಯುಂಫ್ ಮತ್ತು ಬೆರೀಯ. ¹² ಯಹತನು ಜೊಜ್ಜಲಮಗನು. ಜೀಜನು ವರದನೆಯವನು. ಯೆಯುಂಫಿನಿಗೂ ಬೆರೀಯನಿಗೂ ಹೆಚ್ಚು ಮತ್ತು ರಲೀಲ್. ಆದುದರಿಂದ ಅವರಿಬ್ಬರನ್ನು ಒಂದೇ ಕುಟುಂಬವೆಂದು ಲೀಕ್ಸಿಸಲಾಯಿತು.

ಕೆಹಾತನ ಕುಲದವರು

¹³ ಕೆಹಾತನಿಗೆ ನಾಲ್ಕು ಮಂದಿ ಗಂಡು ಮತ್ತು ಮೀರಾ: ಅಮೂರ್, ಇಜ್ಜಾರ್, ಹೆಬ್ಬೋನ್ ಮತ್ತು ಉಜ್ಜೀ ಯೀಲ್. ¹⁴ ಅಮೂರು ನ ಗಂಡು ಮತ್ತು ಯಾರೆಂದರೆ: ಅರೋನ್ ಮತ್ತು ಮೋತ್. ಅರೋನನು ಮತ್ತು ಅವನ ಸಂತತಿಯವರು ಮಹಾಪರಿಶುದ್ಧವಾದ ವಸ್ತುಗಳನ್ನು ಪ್ರತಿಷ್ಠಿಸುವುದಕ್ಕೆ ಪ್ರತ್ಯೇಕಿಸಲ್ಪಟ್ಟರು; ಇವರು ಯೆಹೋವನ ಸನ್ನಿಧಿಯಲ್ಲಿ ಸದಾಕಾಲ ಧೂಪ ಸುದುಪುದಕ್ಕಾಗಿಯೂ ಯೆಹೋವನ ಹೆಸರಿನಲ್ಲಿ ಜನರನ್ನು ಸದಾಕಾಲ ಆತೀವ ದಿನುವುದಕ್ಕಾಗಿಯೂ ಆರಿಸಲ್ಪಟ್ಟರು.

¹⁵ ಮೋತ್ಯ ದೇವರ ಮನುಷ್ಯನಿಗಿದ್ದನು. ಅವನ ಮತ್ತು ಲೇವಿಕುಲದಲ್ಲಿ ಸೇರಿಸಲ್ಪಟ್ಟಿದ್ದರು.

¹⁶ ಮೋತ್ಯ ಮತ್ತು ಯಾರೆಂದರೆ: ಗೇಮೋ ಮ್ಯಾ ಮತ್ತು ಎಲೀಯಿಜಿರ್. ¹⁷ ಗೇಮೋ ಮನ ಜೊಜ್ಜಲ ಮಗನು ಶಿಂಬಾ ಎಲೀಯಿಜರನ ಜೊಜ್ಜಲ ಮಗನು ರೆಹಬ್. ಎಲೀಯಿಜಿರಸಿಗೆ ಬೇರೆ ಮತ್ತು ರೆಹಬ್. ಅದರೆ ರೆಹಬ್ನಿಗೆ ಅನೇಕ ಮತ್ತು ರೆಹಬ್. ¹⁸ ಇತ್ತಾರೆ ಜೊಜ್ಜಲ ಮಗನು ಶೈಲೋಮೋತ್.

¹⁹ ಹೆಬ್ಬೋನಿನ ಜೊಜ್ಜಲ ಮಗನು ಯೀರೀಯ. ಎರಡನೆಯ ಮಗನು ಅವಯರ್. ಯಹಜೀಯೀಲನು ಮೂರನೆಯ ಮಗ. ಯೆಕ್ಕಮಾಮನು ನಾಲ್ಕನೆಯ ಮಗ.

²⁰ ಉಜ್ಜೀಯೀಲನ ಜೊಜ್ಜಲ ಮಗನು ಮೀರೆಕೆ; ಇಷ್ಟೀ ಯನು ಅವನ ಏರಡನೆಯ ಮಗ.

ಮರಾರೀಯ ಕುಲದವರು

²¹ ಮಹ್ಮೀ ಮತ್ತು ಮೂರಣೀ ಮರಾರೀಯ ಗಂಡು ಮತ್ತು ಮೀರಾ ಎಂಬವರಿದ್ದರು. ²² ಮಹ್ಮೀ ಮತ್ತು ಯಾರೆಂದರೆ: ಎಲ್ಲಾ ಜಾರ್ ಮತ್ತು ಕೀಓ. ²³ ಎಲ್ಲಾ ಜಾರನು ಗಂಡು ಮತ್ತು ಲೀಲ್ಲಿ ಸೆತ್ತನು. ಅವನಿಗೆ ಹೆಜ್ಜು ಮತ್ತು ಮಾತ್ರವೇ ಇದ್ದರು. ಇವರು ತಮ್ಮ ಸಂಬಂಧಿಕರಲ್ಲಿಯೇ ಮದುವೆ ಯಾದರು. ಕೀಓನ ಗಂಡು ಮತ್ತು ಅವರ ಸಂಬಂಧಿಕರಾಗಿದ್ದರು. ²⁴ ಮೂರಣಿಯ ಗಂಡು ಮತ್ತು ಯಾರೆಂದರೆ: ಮಹ್ಮೀ, ಏದೆರ್ ಮತ್ತು ಯೀರೀಮೋತ್. ಅವನಿಗೆ ಮೂರಾ ಮಂದಿ ಗಂಡು ಮತ್ತು ಮೀರಾ.

ಲೇವಿಯರ ಕೆಲಸ

²⁵ ಇವರೇ ಲೇವಿಯರ ಸಂತತಿಯವರು. ಇವರೇ ಆಯಾ ಕುಟುಂಬಗಳ ಪ್ರಥಾನರು. ಇವರಲ್ಲಿ ಇವ್ವತ್ತು ವರ್ವ ಮೌದಲುಗೊಂಡು ಅದಕ್ಕಿಂತ ಮೇಲ್ಪಟ್ಟವರನ್ನು ಮಾತ್ರ ಲೀಕ್ಸಿಸಲಾಯಿತು. ಅವರು ದೇವಾಲಯದಲ್ಲಿ ಸೇವೆಮಾಡಿದರು.

²⁶ ದಾವೀದನು, “ಇಸ್ರೇಲರ ದೇವರಾದ ಯೆಹೋವನು ತನ್ನ ಜನರಿಗೆ ಸಮಾಧಾನವನ್ನು ಅನುಗ್ರಹಿಸಿದ್ದಾನೆ. ದೇವರು ನಿರಂತರವೂ ಜೀರುಸಲೇಮಿನಲ್ಲಿ ವಾಸಿಸಲು ಬಂದಿರುತ್ತಾನೆ.” ²⁷ ಆದುದರಿಂದ ಇನ್ನು ಮುಂದೆ ಲೇವಿಯರಿಗೆ ದೇವದರ್ಶನಗು ಕಾರವನ್ನಾಗಲೀ ಅದರ ಸಾಮಾಗ್ರಿಗಳನ್ನಾಗಲೀ ಹೊರುವ ಅವಶ್ಯವಿಲ್ಲ” ಎಂದು ಹೇಳಿದ್ದನು.

²⁸ ದಾವೀದನ ಕೊನೆ ಅಷ್ಟೇ ಯವುಕಾರ ಲೇವಿ ವಂಶದ ವರಲ್ಲಿ ಇವ್ವತ್ತು ವರ್ವ ಮೌದಲುಗೊಂಡು ಅದಕ್ಕಿಂತ ಮೇಲ್ಪಟ್ಟವರನ್ನು ಲೀಕ್ಸಿಸಲಾಯಿತು.

²⁹ ಲೇವಿಯರ ಅರೋನನ ಸಂತತಿಯವರಾದ ಯಾಜಕರಿಗೆ ದೇವಾಲಯದಲ್ಲಿ ಸೇವೆಮಾಡಲು ಸಹಾಯ ಮಾಡುತ್ತಿದ್ದರು. ಇದಲ್ಲದೆ ಅವರು ದೇವಾಲಯದ ಹೊರಿಗಿನ ಅಂಗಳವನ್ನು ದೇವಾಲಯದ ಎಡಬಲಗಡೆ

గళల్లిద్ద కోణగళన్న నోఇడికోళ్లుతీద్దరు; పరిత్యద్ద సామాగ్రిగళన్న యావాగలూ తుద్దవాగి కుతీద్దరు. హిగే దేవాలయద సేవెయున్న మాడు తీద్దరు. ²⁹మాత్రవల్లదే అవరు గోధిష్టస్సు అళేదు హుళియిల్లద రోటిగళన్న మాడి దేవాలయదోళగిరువ మేజిని మేల్ ఇచ్చుతీద్దరు. ³⁰ప్రతిదిన ముంజానే మత్తు సాయంతాల దేవాలయదోళగి స్తుతిగీతిగళన్న కాడి దేవరన్న మహిమేపడిసుక్తిద్దరు. ³¹సబ్తూదినగళల్లియూ అమవాశ్చగళల్లియూ బేరే వితీష దినగళల్లియూ దేవరిగే సమహిమసువ సమాంగకోఎమవన్న తయారు మాడుతీద్దరు. ప్రతిదిన ఎష్టు మంది లేవియురు సేవెమాడబేరెంబుదన్న మోదలే గొప్తుపడినలాగిత్తు. ³²హిగే లేవియురు తాపు మాడబేకాద కేలసగళస్తేల్ల మాడిదు. అవరు పవిత్రగుడారవన్న మత్తు పవిత్రస్తభవన్న నోఇడి కోండరు; తమ్మ సంబంధికరు అరోఎనస కులద వరం ఆగిద్ద యాజకరిగే సహాయ మాడిదు.

యాజకర వగ్గగాఁ

24 ఆరోఎనస సంతానదవరు వగ్గగాఁగి విభాగిస్తుచ్చరు. ఆరోఎనస గండు ముక్కుళు: నాదాబ్ర, అబ్బిహూ, ఎల్లాజార్ మత్తు ఈతామార్. ²నాదాబ్ర మత్తు అబ్బిహూ తమ్మ తండే సాయువ మోదలే తిరికోఎదరు. అవరిగే ముక్కళిరలీల్ల. అవర బదలీగే ఎల్లాజార్ మత్తు ఈతామార్ యాజకరాగి సేవెమాడిదు. ³ఎల్లాజార్ మత్తు తమ్మ తండే సాయువ మత్తు ఈతామార్ కులద యాజకరన్న దాపీదను ప్రత్యేకిసి చూదోఎక్క మత్తు అహిమేలీకో యాజకర సహాయదింద ఏరపు వగ్గగాఁగాన్ని మాడిదను. చూదోఎకను ఎల్లాజారన వంశదవనాగిద్దను మత్తు అహిమేలీకను ఈతామారన వంశదవనాగిద్దను. ⁴ఈతామారన సంతతి గింతలూ ఎల్లాజారన సంతతియపరల్లి హచ్చుమంది నాయికరిద్దరు. ఎల్లాజారన సంతతియపరల్లి హది నారు మంది మత్తు ఈతామారన సంతతియపరల్లి ఎంట మంది నాయికరిద్దరు. ⁵ప్రతియోందు కులదింద చేఁటుకాశువుదర మూలక జనరన్న ఆరిసికోళ్లలాయితు. కేలపరన్న పవిత్ర స్తభద సేవెగాగి ఆరిసికోళ్లలాయితు; ఇన్ను కేలపరన్న యాజకరాగి సేవెమాడలు ఆరిసికోళ్లలాయితు; ఇవరే ల్లరూ ఎల్లాజార్ మత్తు ఈతామారన కులదవరిద్దరు.

“నేతనేలన మగనాద తిమాయను లేవిక నాయిద్దను. తిమాయను లేవి సంతతిగి సేరిదవనాగి ద్దను. ఇవను వంతావల్మియన్న బరెదిషుతీద్దను. అరసనాద దాపీదన మత్తు యాజకరాద బామో కన, అహిమేలీకన మత్తు లేవియిర నాయికర ఎదురినలీ సంతతియపరన్న బరెదను. ప్రతిసల చేఁటుకాశి ఒబ్బన్న ఒందు కేలసక్కే ఆరిసిదాగ అవన హసరన్న వంతావల్మియల్ల బరెదను. హిగే ఒబ్బెళ్లబ్బను యావయావ కేలసగళన్న మాడ చేఁశేందు ఎల్లరిగూ గొత్తుపక్షిసిదరు. ఈ రితి యాగి ఎల్లాజార్ మత్తు ఈతామార్ శుటుంబ దపరిగే యాజకోఎర్హగవన్న మాడువంతి వగ్గగాఁగాగి ప్రత్యేకిసి కేలసగళన్న సేమిసిదరు.

7 మోదలనేయ వగ్గ యీహోయారీఁబనదు. ఎరడనేయ వగ్గ యీదాయినదు.

8 మూరనేయ వగ్గ హారిఁమనదు. నాల్చునేయ వగ్గ సీయోరీఁమనదు.

9 బదనేయ వగ్గ మల్చ్చీయనదు. ఆరనేయ వగ్గ మియ్యామీననదు.

10 పళనేయ వగ్గ హక్కోళ్లేఁజనదు. ఎంటనేయ వగ్గ అబీయనదు.

11 ఒంభత్తనేయ వగ్గ యీషువనదు. హత్తనేయ వగ్గ తిక్కన్నదు.

12 హన్సోందనేయ వగ్గ ఎల్లాషీఁబనదు. హన్సేర డనేయ వగ్గ యాశిమనదు.

13 హదిమురనేయ వగ్గ హుష్టినదు. హదినాల్చ నేయ వగ్గ ఎషెబాబనదు.

14 హదిస్తేదనేయ వగ్గ బిల్గనదు. హదినారనేయ వగ్గ ఇమ్మేరనదు.

15 హదినేళనేయ వగ్గ హేజీరనదు. హదినేంట నేయ వగ్గ హషిఛీఁజనదు.

16 హత్తోంభత్తనేయ వగ్గ వేతహ్యనదు. ఇప్పత్త నేయ వగ్గ యీహెళ్లేఁలనదు.

17 ఇప్పత్తోందనేయ వగ్గ యాశిఁనదు. ఇప్పత్త రడనేయ వగ్గ గామూలనదు.

18 ఇప్పత్తమూరనేయ వగ్గ దేలాయినదు. ఇప్పత్త నాల్చుయనేయ వగ్గ మాళ్లనదు.

19 ఈ వగ్గ దవరన్న క్రమవాగి దేవాలయదలీ సేవె మాడలు ఆరిసలాయితు. ఇవరు ఆరోఎనన ఆరాధనా పద్మశియన్న అనుసరిసిదరు. ఇస్రేలిర దేవరాద యీహోవను ఆరాధనా క్రమగళన్న ఆరోఎననిగి తిలీసిద్దను.

ಇತರ ಲೀಖಿಯರು

20 ಲೀಖಿಕುಲದ ಇತರ ಸಂತತಿಯವರು:

- ಅಮ್ರಾಮನ ಸಂತತಿಯ ಶೂಭಾಯೀಲ. ಶೂಭಾಯೀಲನ ಸಂತತಿಯ ಯಿಶ್ಯೇಯಾಹ.
- 21 ರೆಹಬ್ಬನ ಸಂತತಿಯ ಇಷ್ಟೀಯ. (ಇಷ್ಟೀಯನು ಚೊಳ್ಳಲ ಮಗನು.)
- 22 ಇಚ್ಚಾರ್ನ ಸಂತತಿಯ ಶೀಲೋವೋತ್. ಶೀಲೋವೋತನ ಕುಟುಂಬದ ಯಹತೆ.
- 23 ಹೆಚ್ರೋನನ ಗಂಡುಮಕ್ಕಳು: ಮೌದಲನೆಯವನು ಯಿರೀಯ; ಎರಡನೆಯ ಮಗ ಅಮಯ್; ಯಹಜೀಯೀಲನು ಮೂರನೆಯ ಮಗನು. ನಾಲ್ಕನೆಯ ಮಗನು ಯಿಕಮ್ಮಾತ್ಮ.
- 24 ಉಷ್ಣೀಯೀಲನ ಮಗನು ಮೀಕ. ಮೀಕನ ಮಗ ಶಾಮೀರ್.
- 25 ಇಷ್ಟೀಯನು ಮೀಕನ ಸೋದರ. ಇಷ್ಟೀಯನ ಮಗ ಜಿಕರ್ಯ್.
- 26 ಮೇರಾರೀಯ ಸಂತತಿಯ ಮಹ್ಲೀ, ಮೂರಣಿ ಮತ್ತು ಯಾಷ್ಟ್.
- 27 ಯಾಷ್ಟ್ ಗಂಡುಮಕ್ಕಳಾದ ಶೋಕಹ್ರೂ, ಜಕ್ಕೂರ್ ಮತ್ತು ಇಬ್ರೀ.
- 28 ಮಹ್ಲೀಯ ಮಗ ಎಲ್ಲಾಜಾರ್. ಎಲ್ಲಾಜಾರನಿಗೆ ಗಂಡು ಮಕ್ಕಳಿರಲಿಲ್.
- 29 ಕೀಷನ ಮಗನಾದ ಯಿರಕ್ಕೇಲ.
- 30 ಮೂರಣಿಯ ಗಂಡುಮಕ್ಕಳಾದ ಮಹ್ಲೀ, ಪರೀರ್ ಮತ್ತು ಯಿರೀವೋತ್.

ಇವರೆಲ್ಲರು ಲೀಖಿಕುಲದವರ ನಾಯಕರುಗಳು. ಇವರನ್ನು ಅಯಾ ಗೋತ್ರಗಳಿಗನುಸಾರವಾಗಿ ವಟ್ಟಿ ಮಾಡಲಾಯಿತು.

31 ಇವರನ್ನು ವಿಶಿಷ್ಟಕಾರ್ಯಗಳಿಗಾಗಿ ಚೇಟುಹಾಕಿ ಅರಿಸಲಾಯಿತು. ಆರೋನನ ಸಂತತಿಯವರೂ ಯಾಜಕರೂ ಆಗಿದ್ದ ತಮ್ಮ ಸಂಬಂಧಿಕರು ಮಾಡಿದಂತೆಯೀ ಚೇಟುಹಾಕಿ ವಿಶಿಷ್ಟಕಾರ್ಯಗಳಿಗಾಗಿ ಇವರನ್ನು ಅರಿಸಿಕೊಳ್ಳಲಾಯಿತು. ರಾಜನಾದ ದಾವೀದನ, ಖಾದೋಕನ, ಅಹಿಮೀಲಿಕನ ಮತ್ತು ಲೀಖಿಕುಲದ ನಾಯಕರ ಏದುರಿಗೆ ಚೇಟುಹಾಕಿದರು. ಹಿರಿಯ ಅಥವಾ ಕಿರಿಯ ಕುಟುಂಬ ಗಳಿನ್ನದೆ ಎಲ್ಲರಿಗೂ ಸಮಾನವಾಗಿ ಕೆಲಸಗಳನ್ನು ಹಂಚಿದರು.

ನಾಯಕವ್ಯಂ

25 ದಾವೀದನೂ ಸೇನಾಪತಿಗಳೂ ಅಸಾಫನ ಸಂತತಿಯವರನ್ನು ವಿಶೇವಾದ ಸೇವೆಗೆ ಪ್ರತ್ಯೇಕಿಸಿದರು. ಅಸಾಫನ ಗಂಡುಮಕ್ಕಳು ಹೇಮಾನ್ ಮತ್ತು

ಯಿದುತೂನ್. ಹಾವ್ರೋವಾದ್ಯಗಳನ್ನು, ಲೈರ್ ವಾದ್ಯಗಳನ್ನು ಮತ್ತು ತಾಳಗಳನ್ನು ಬಾರಿಸುತ್ತ ದೇವರ ಸಂದೇಶವನ್ನು ಪ್ರವಾದಿಸುವುದೇ ಇವರ ಸೇವೆಯಾಗಿತ್ತು. ಈ ರೀತಿಯಾಗಿ ದೇವರ ಸೇವೆಯನ್ನು ಮಾಡಿದವರು ಯಾರೆಂದರೆ:

2 ಆಸಾಫನ ಸಂತತಿಯಲ್ಲಿ: ಜಕ್ಕೂರ್, ಯೋಸೇವ್, ನೇತನ್ ಮತ್ತು ಅಶರೀಲ. ಅರಸನಾದ ದಾವೀದನು ನೇಮಿಸಿದ ಅಸಾಫನನ್ನು ಪ್ರವಾದಿಸುವುದಕ್ಕಾಗಿ ಅರಿಸಿಕೊಂಡನು. ಅಸಾಫನು ತನ್ನ ಮಕ್ಕಳಿಗೂ ಮಾರ್ಗದರ್ಶನ ನೀಡಿದನು. 3 ಯಿದುತೂನನ ಸಂತತಿಯವರಲ್ಲಿ: ಗೆದಲ್, ಜೀರ್, ಯೆಂಬಾಯ, ತಿಮ್ಮೀ, ಹಷಬ್ಜು ಮತ್ತು ಮತ್ತಿತ್ತಿಂಬಿಟ್ಟು ಅವನ ಅರು ಮಂದಿ ಮಕ್ಕಳು ತಮ್ಮ ತಂದೆಯಾದ ಯಿದುತೂನೆಲೋಂದಿಗೆ ಹಾವ್ರೋವಾದ್ಯಗಳನ್ನು ಬಾರಿಸಿದೇವರ ಸಂದೇಶವನ್ನು ತಿಳಿಸಿದರು ಮತ್ತು ದೇವರಿಗೆ ಕೃತ್ಯಾತ್ಮಸ್ತಿಯನ್ನು ಅರ್ಹಿಸಿದರು.

4 ಹೇಮಾನನ ಸಂತತಿಯವರಲ್ಲಿ: ಗಾಯನವ್ಯಂದದಲ್ಲಿ, ಸೇವೆಮಾಡಿದವರು ಯಾರೆಂದರೆ: ಬಕ್ಕೀಯ, ಮತನ್ನು, ಉಳ್ಳಿಯೀಲ್, ಶೂಭಾಯೀಲ್ ಮತ್ತು ಯಿರೀ ಮೋತೆ; ಹನಸ್, ಹನಸೀ, ಎಲೀಯಾತ, ಗಿಡ್ಲೀ ಮತ್ತು ರೋಮವಿತ್ತ ಯಿಜಿರ್; ಯೋಷ್ವರಾವ್, ಮಲ್ಲೂತೀ, ಹೋತೀರ್ ಮತ್ತು ಮಹಜೀಯೋತ್. 5 ಇವರಲ್ಲರೂ ಹೇಮಾನನ ಮಕ್ಕಳು. ಹೇಮಾನನು ದಾವೀದನ ಪ್ರವಾದಿಯಾಗಿದ್ದನು. ಅವನನ್ನು ಬಲಿಷ್ಠಿಸಿನ್ನಾಗಿ ಮಾಡುವುದಾಗಿ ದೇವರು ವಾಗ್ನನ ಮಾಡಿದ್ದನು. ಆದುದರಿಂದ ಅವನಿಗೆ ಹದಿನಾಲ್ಕು ಮಂದಿ ಗಂಡುಮಕ್ಕಳೂ ಮೂರವರು ಹೆಣ್ಣು ಮಕ್ಕಳೂ ಹುಟ್ಟಿದರು. 6 ಹೇಮಾನನು ತನ್ನ ಮಕ್ಕಳೆಲ್ಲರನ್ನು ದೇವಾಲಯದಲ್ಲಿ ಹಾಡುವದಕ್ಕಾಗಿ ಬಳಸಿಕೊಂಡನು. ಅವರು ಹಾವ್ರೋ ಮತ್ತು ಲೈರ್ ವಾದ್ಯಗಳನ್ನು ತಾಳಗಳನ್ನು ಬಾರಿಸಿದರು. ಹೀಗೆ ದೇವಾಲಯದಲ್ಲಿ ಸೇವೆಮಾಡುವುದಕ್ಕಾಗಿ ಅರಸನಾದ ದಾವೀದನು ಅವರನ್ನು ಅರಿಸಿಕೊಂಡನು. 7 ಅವರೂ ಅವರ ಸಂಬಂಧಿಕರೂ ಹಾಡುಗಳನ್ನು ಹಾಡಲು ತರಬೇತಿ ಹೊಂದಿದವರಾಗಿದ್ದರು. ಒಟ್ಟು ಇನ್ನೂರ ಎಂಬತ್ತೆಂಟು ಮಂದಿ ಗಾಯಕರು ದೇವರಿಗೆ ಸುತ್ತಿಗೀತೆ ಹಾಡಲು ತರಬೇತಿ ಹೊಂದಿದವರಾಗಿದ್ದರು. 8 ಪ್ರತಿಯೊಬ್ಬಿರಿಗೂ ಕೆಲಸಗಳನ್ನು ಗೊತ್ತುಪಡಿಸಲು ಚೇಟುಹಾಕಿ ನೇಮಕ ಮಾಡಿದರು. ಅವರು ಯಾವ ಪರ್ವತವನ್ನೂ ಮಾಡಲಿಲ್ಲ. ದೊಡ್ಡವರು, ಚೆಕ್ಕಿರು, ಉವಾಧ್ಯಾಯಿರು, ವಿದ್ಯಾಧಿರ್ ಗಳು ಎಂಬ ಬೇಧಭಾವವಿಲ್ಲದೆ ಅರಿಸಲ್ಪಟ್ಟರು.

9 ಮೇಲನೆಯುದಾಗಿ, ಅಸಾಫ್ಯನ್ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

ಎರಡನೆಯುದಾಗಿ, ಗೆದಲ್ಯಾನ್ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

10 ಮೂರನೆಯದಾಗಿ ಇಕ್ಕೂರನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

11 ನಾಲ್ಕನೆಯದಾಗಿ ಇಟ್ಟೀಯ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

12 ಇದನೆಯದಾಗಿ ನೆತನ್ನನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

13 ಅರನೆಯದಾಗಿ ಬುಕ್ಕೀಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

14 ಏಳನೆಯದಾಗಿ ಯೆಸರೇಲನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

15 ಎಂಟನೆಯದಾಗಿ ಯೆಶಾಯನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

16 ಒಂಭತ್ತನೆಯದಾಗಿ ಮತ್ತನ್ನನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

17 ಹತ್ತನೆಯದಾಗಿ ಶಿಮ್ಮೀಯನ ಗಂಡುಮಕ್ಕಳಲ್ಲಿ ಮತ್ತು ಅವನ ಸಂಬಂಧಿಕರಲ್ಲಿ ಹನ್ನೆರಡು ಮಂದಿ.

18 ಹನ್ನೊಂದನೆಯದಾಗಿ ಇಜರೇಲನ ಗಂಡುಮಕ್ಕಳಲ್ಲಿ ಮತ್ತು ಅವನ ಸಂಬಂಧಿಕರಲ್ಲಿ ಹನ್ನೆರಡು ಮಂದಿ.

19 ಹನ್ನೆರಡನೆಯದಾಗಿ ಹಷಣ್ಣನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

20 ಹದಿಮೂರನೆಯದಾಗಿ ಈಬಾಯೀಲನ ಗಂಡು ಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

21 ಹದಿನಾಲ್ಕನೆಯದಾಗಿ ಮತ್ತಿತ್ತನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

22 ಹದಿನ್ಯೇದನೆಯದಾಗಿ ಯೆರೋತನ ಗಂಡು ಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

23 ಹದಿನಾರನೆಯದಾಗಿ ಹನ್ನನ್ನನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

24 ಹದಿನೇಳನೆಯದಾಗಿ ಯೋಹೇಕಾವನ ಗಂಡು ಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

25 ಹದಿನೇಂಟನೆಯದಾಗಿ ಹನಾನೀಯ ಗಂಡು ಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

26 ಹತ್ತೊಂಬತ್ತನೆಯದಾಗಿ ಮಲೇಕೀತಿಯ ಗಂಡು ಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

27 ಇಪ್ಪತ್ತನೆಯದಾಗಿ ಎಲೀಯಾತನ ಗಂಡುಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

28 ಇಪ್ಪತ್ತೊಂದನೆಯದಾಗಿ, ಹೋತೀರನ ಗಂಡು ಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

29 ಇಪ್ಪತ್ತರಡನೆಯದಾಗಿ ಗಿಡ್ಲೀಯನ ಗಂಡು ಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

30 ಇಪ್ಪತ್ತೊಂದನೆಯದಾಗಿ ಮಹಜೀಯೋತನ ಗಂಡು ಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

31 ಇಪ್ಪತ್ತನಾಲ್ಕನೆಯದಾಗಿ ರೋಮಪ್ಪಿಯಿಚಿರನ ಗಂಡು ಮಕ್ಕಳಲ್ಲಿ ಮತ್ತು ಸಂಬಂಧಿಕರಲ್ಲಿ ಹನ್ನೆರಡು ಮಂದಿ.

ಧ್ವರಪಾಲಕರ ವರ್ಗಗಳು

26 ಕೋರಹಿಯ ವಂಶದವರಲ್ಲಿ ಧ್ವರಪಾಲಕರು ಯಾರೆಂದರೆ: ಹೆಣೆಮ್ಮೆ ಮತ್ತು ಅವನ ಗಂಡು ಮಕ್ಕಳು. (ಮೆಲೆಮ್ಮೆನ ಕೋರಹಿಯನ ಮಗ.

ಕೋರಹಿಯನು ಆಸಾಫನ ಕುಲದವನಾಗಿದ್ದನು.)

2 ಜಿಕರ್ಯುನ ಹೆಣೆಮ್ಮೆನ ವೊದಲನೆಯ ಮಗ; ವರ್ಬಿಯೇಲನು ಎರಡನೆಯ ಮಗ; ಜಿಬದ್ದನು ಮೂರನೆಯ ಮಗ; ಯಸ್ಸಿಯೇಲನು ನಾಲ್ಕನೆಯ ಮಗ;

3 ಪಿಲಾಮನು ಬದನೆಯ ಮಗ; ಯೆಹೋಹಾನನು ಆರನೆಯ ಮಗ; ಮತ್ತು ಎಲ್ಯೋಹೀಯೇನ್ಸೆ ಏಳನೆಯ ಮಗ.

4 ಓಬೇದೆದೊಮ್ಮೆ ಮತ್ತು ಅವನ ಮಕ್ಕಳು: ಶೆಮಾಯನು ಚೊಳ್ಳಲಿಯ ಮಗ; ಎರಡನೆಯವನು ಯೋಎಹಾಬ ಬಾದ್; ಮೂರನೆಯವನು ಯೋಎಹಾಕ, ನಾಲ್ಕನೆಯವನು ಸಾಕಾರ್, ಇದನೆಯವನು ನೆತನ್ನೇಲ್; 5 ಅರನೆಯವನು ಅಮ್ಮೀಯೇಲಿ; ಏಳನೆಯವನು ಇಸ್ನಾತಾರ್; ಎಂಟನೆಯವನು ಹೆಯುಲ್ಲಿತ್ತೆ, ದೇವರು ಓಬೇದೆದೊಮ್ಮೆನನ್ನು ಅತಿಯಾಗಿ ಆಶೀರ್ವದಿಸಿದನು. “ಶೆಮಾಯನಿಗೂ ಗಂಡು ಮಕ್ಕಳಿದ್ದರು. ಅವರು ದೈಯುಂಗಳೂ ಬಿಳಾಲಿಗಳೂ ಆಗಿದ್ದರಿಂದ ತಂಡೆಯ ಕುಲದಲ್ಲಿನಾಯಕರಾಗಿದ್ದರು. 7 ಶೆಮಾಯನ ಮಕ್ಕಳು ಯಾರೆಂದರೆ; ಭತ್ತೀ, ರೆಬಾಯೀಲ್, ಓಬೇದ್, ಎಲ್ಲಾಬಾದ್, ಎಲೀಹು, ಮತ್ತು ಸಮಕ್ಕೆ ಎಲ್ಲಾಬಾದನ ಸಂಬಂಧಿಕರು ಕುಲಕರ್ಮಿಗಳು. 8 ಈ ಎಲ್ಲಾ ಜನರೂ ಓಬೇದೆದೊಮ್ಮೆ ಮನ ಸಂತತಿಯವರು. ಇವರೆಲ್ಲಾ ಬಲಶಾಲಿಗಳಾಗಿದ್ದರು. ಒಳ್ಳೆಯ ಅನುಭವವ್ಯದ್ದು ಧ್ವರಪಾಲಕರಾಗಿದ್ದರು. ಓಬೇದೆದೊಮ್ಮೆನ ಸಂತತಿಯವರ ಒಟ್ಟು ಸಂಖ್ಯೆ ಅರವತ್ತೆರಡು ಮಂದಿ.

9 ಹೆಣೆಮ್ಮೆನ ಗಂಡು ಮಕ್ಕಳು ಮತ್ತು ಸಂಬಂಧಿಕರು ಬಿಳಾಲ್ಕರಾಗಿದ್ದರು. ಅವನಿಗೆ ಒಟ್ಟು ಹದಿನೆಂಟು ಗಂಡು ಮಕ್ಕಳು ಮತ್ತು ಸಂಬಂಧಿಕರು ಇದ್ದರು.

10 ಮೇರಾರೀ ಕುಲದವರ ಧ್ವರಪಾಲಕರು ಯಾರೆಂದರೆ: ಹೋಸ ಮತ್ತು ಅವನ ಗಂಡು ಮಕ್ಕಳಲ್ಲಿ ಅರಿಸಲ್ಪಟ್ಟಿಮ್ಮಿ. (ಇವನು ಚೊಳ್ಳಲಿ ಮಗನಲ್ಲಿದ್ದರೂ ತಂಡೆಯು ಅವನನ್ನು ಪ್ರಥಾನಾಗಿ ಆರಿಸಿದನು.)

11 ಅವನ ಎರಡನೆಯ ಮಗನು ಹೀಲೀಯ; ಮೂರನೆಯವನು ಚಿಬಲ್ಲೆ ನಾಲ್ಕನೆಯ ಮಗನು ಜಿಕರ್ಯು. ಹೀಗೆ ಒಟ್ಟು ಅವನಿಗೆ ಹದಿಮೂರು ಗಂಡು ಮಕ್ಕಳೂ ಸಂಬಂಧಿಕರೂ ಇದ್ದರು.

¹²ಇವರಲ್ಲಾ ದೇವಾಲಯದ ದ್ವಾರಪಾಲಕರಾಗಿದ್ದರು. ಅದರಲ್ಲಿ ಸೇವೆಮಾಡುತ್ತಿರುವ ಇತರಂತೆಯೇ ಇವರೂ ದೇವಾಲಯದ ದ್ವಾರಗಳನ್ನು ಕಾಯುತ್ತಿದ್ದರು.¹³ಪ್ರತಿ ಯೋಂದು ಕುಟುಂಬಕ್ಕೆ ಒಂದೊಂದು ದ್ವಾರದ ಜವಾ ಬಾರಿಕೆಯನ್ನು ಜೀಟುಹಾರಿ ಹೊಡಲಾಯಿತು.

¹⁴ಶೀಲಿಮ್ಮಿನಿಗೆ ಪ್ರಾರ್ಥದಿಕ್ಕಿನ ಬಾಗಿಲನ್ನು ಕಾಯುವ ಜವಾಬಾರಿ ದೊರೆಯಿತು; ಅವನು ಮಗನಾದ ಜಿಕೆಯ್ ನಿಗೆ ಉತ್ತರದಿಕ್ಕಿನ ಬಾಗಿಲನ್ನು ಕಾಯುವ ಜವಾಬಾರಿ ದೊರೆಯಿತು. ಇವನು ಒಳ್ಳೆಯ ಸಲಹೆ ಗಾರನಾಗಿದ್ದನು.¹⁵ಓಬೇದೋಮನಿಗೆ ದಿಕ್ಕಿಣದಿಕ್ಕಿನ ಬಾಗಿಲನ್ನು ಕಾಯುವ ಜವಾಬಾರಿ ದೊರೆಯಿತು. ಇವನು ಮಕ್ಕಳಿಗೆ ಬೆಲೆಬಾಳುವ ಸಾಮಾರ್ಗಿಗಳ ಉಗ್ರಾಂದ ಶೋಽಭೇಯನ್ನು ಕಾಯುವ ಶೇಲನ ದೊರೆಯಿತು.¹⁶ಶೃಷ್ಟಿಮ್ ಮತ್ತು ಹೋಣ ಎಂಬವರಿಗೆ ವಶಿಸುದ್ದ ಬಾಗಿಲನ್ನು ಮತ್ತು ಮೇಲಾರಿಯಲ್ಲಿದ್ದ ಶೀಲಿಕ್ತೆ ಬಾಗಿಲನ್ನು ಕಾಯುವ ಜವಾಬಾರಿ ದೊರೆಯಿತು.

ಕಾವಲುಗಾರರು ಪಕ್ಷಪಕ್ಷದಲ್ಲಿಯೇ ನಿಂತುಕೊಳ್ಳುತ್ತಿದ್ದರು.¹⁷ಪ್ರತಿದಿನ ಪ್ರಾರ್ಥದಿಕ್ಕಿನ ಬಾಗಿಲನಲ್ಲಿ ಆರು ಮಂದಿ ಲೇವಿಯರು ಕಾವಲಿಗಿದ್ದರು; ಉತ್ತರದಿಕ್ಕಿನ ಬಾಗಿಲನಲ್ಲಿ ಪ್ರತಿದಿನ ನಾಲ್ಕು ಮಂದಿ ಲೇವಿಯರು ಕಾವಲಿಗಿದ್ದರು; ದಿಕ್ಕಿಣದ ಬಾಗಿಲನಲ್ಲಿ ನಾಲ್ಕು ಮಂದಿ ಲೇವಿಯರು ಕಾವಲಿಗಿದ್ದರು; ಇಬ್ಬರು ಲೇವಿಯರು ಬಾಳುವ ವಸ್ತುಗಳ ಶೋಽಭೇಯಗೆ ಕಾವಲಾಗಿದ್ದರು.¹⁸ವಶಿಸುದ್ದ ಅಂಗಳದಲ್ಲಿ ನಾಲ್ಕು ಮಂದಿ ಕಾವಲು ಗಾರರಿದ್ದರು.

¹⁹ಅಂಗಳಕ್ಕೆ ಹೋಗುವ ದಾರಿಯನ್ನು ಕಾಯಲು ಇಬ್ಬರು ಕಾವಲುಗಾರರಿದ್ದರು. ಹೀಗೆ ಇವರೆಲ್ಲಾ ದ್ವಾರ ಪಾಲಕರ ತಂಡಗಳು. ಇವರು ಶೋರಹ ಮತ್ತು ಮೇರಾ ರೀಯ ವಂಶದವರು.

ಖಚಾಂಚಿಗಳು ಮತ್ತು ಇತರ ಅಧಿಕಾರಿಗಳು

²⁰ಅಹಿಂಯನು ಲೇವಿ ಕುಲದವನಾಗಿದ್ದನು. ಇವನು ದೇವಾಲಯದ ಬೆಲೆಬಾಳುವ ವಸ್ತುಗಳ ಅಧಿಕಾರಿಯಾಗಿದ್ದನು. ಅಲ್ಲದೆ ಪವಿತ್ರ ಸಾಮಾರ್ಗಿಗಳನ್ನು ಇತ್ತುವ ಸ್ಥಳದ ಮೇರಿಯೂ ಇವನು ಅಧಿಕಾರಿಯಾಗಿದ್ದನು.

²¹ಲದ್ಭಾನ್ಯನು ಗೇಮೋಽಮ್ ಸುಲದವನಾಗಿದ್ದನು. ಯೆಹಿಂಯೇಲೀಯ ಲದ್ಭಾನ್ಯ ಸುಲದ ನಾಯಕರಲ್ಲಿ ಬ್ಬಿನು. ²²ಯೆಹಿಂಯೇಲೀಯ ಗಂಡುವುಕ್ಕಳು: ಜೀತಾಮ್ ಮತ್ತು ಅವನ ತಮ್ಮನಾದ ಯೋವೇಲ. ಇವರು ಸಹ ದೇವಾಲಯದ ಬೆಲೆಬಾಳುವ ವಸ್ತುಗಳ ಅಧಿಕಾರಿಗಳಾಗಿದ್ದರು.

²³ಇವರಲ್ಲದೆ ಅಮ್ಮಾಮ್, ಇಜ್ಜ್ವಲ್, ಹೆಚ್ಲೋನ್, ಮತ್ತು ಉಜ್ಜೀಯೇಲ್ ಇವರ ಕುಲಗಳಿಂದ ಬೇರೆ

ನಾಯಕರನ್ನು ಆರಿಸಿಕೊಂಡರು. ²⁴ಶೀಂಬಳವೇಲನು ದೇವಾಲಯದ ಅಮೂಲ್ಯವಸ್ತುಗಳಿಗೆ ಅಧಿಕಾರಿಯಾಗಿದ್ದನು. ಇವನು ಗೇಮೋಽಮನ ಮಗ. ಗೇಮೋಽಮನ ವೋರೆಯ ಮಗ. ²⁵ಶೀಂಬಳವೇಲನ ಸಂಬಂಧಿಕರು ಯಾರೆಂದರೆ: ಎಲೀಯಿಚೆರನ ಮಗನಾದ ರೆಹಬ್ಜ್; ರೆಹಬ್ಜ್ನ ಮಗನಾದ ಯೆತಾಯನ ಮಗನಾದ ಯೋರಾಮ್; ಯೋರಾಮನ ಮಗನಾದ ಜಿಕ್ರೀ; ಮತ್ತು ಜಿಕ್ರೀಯ ಮಗನಾದ ಶೀಲೋಮೋತ್. ²⁶ದಾವೀದನು ದೇವಾಲಯಕ್ಕೂನ್ನರ ಸಂಗ್ರಹಿಸಿದ ಎಲ್ಲಾ ವಸ್ತುಗಳಿಗೆ ಶೀಲೋಮೋತನೂ ಅವನ ಸಂಬಂಧಿಕರೂ ಅಧಿಕಾರಿಗಳಾಗಿದ್ದರು.

ಸೈನ್ಯಾಧಿಕಾರಿಗಳು ದೇವಾಲಯವನ್ನು ಕಟ್ಟಲು ಸಾಮಾರ್ಗಿಗಳನ್ನು ಒದಗಿಸಿದರು. ²⁷ಯುಂತ್ಯದಲ್ಲಿ ಗೆದ್ದ ವಸ್ತುಗಳಲ್ಲಿ ಕೆಲವನ್ನು ದೇವಾಲಯ ಕಟ್ಟಲು ಎತ್ತಿಡಲು ತೀಮಾರಾ ನಿಸಿದರು.

²⁸ಶೀಲೋಮೋತ್ ಮತ್ತು ಅವನ ಸಂಬಂಧಿಕರೂ ಪ್ರವಾದಿಯಾದ ಸಮುದ್ರೇಲನೂ ಕೀಷನ ಮಗನಾದ ಸರೆಲನೂ ನೇರನ ಮಗನಾದ ಅಭೈರನೂ ಜಿರೂಯಳ ಮಗನಾದ ಯೋವಾಬನೂ ದೇವರಿಗೆಂದು ಕೊಟ್ಟಿದ್ದ ವರಿತ್ವವಸ್ತುಗಳ ಮೇಲಿಂಬಾರಕರಾಗಿದ್ದರು.

²⁹ಕೆನಸ್ಯನು ಇಜ್ಜ್ವಲ್ ವಂಶದವನಾಗಿದ್ದನು. ಕೆನಸ್ಯನೂ ಅವನ ಮಕ್ಕಳೂ ನ್ಯಾಯಾಧೀಕರಾಗಿಯೂ ಕಾನೂನುಪಾಲಕರಾಗಿಯೂ ಇಸ್ರೇಲಿನ ಅನೇಕ ಕಡೆಗಳಲ್ಲಿ ಕೆಲವನೂಡಿದರು. ³⁰ಹಷಭುನು ಹೆಚ್ಲೋನ್ ಸಂತಾನದವನಾಗಿದ್ದನು. ಇವನೂ ಇವನ ಸಂಬಂಧಿಕರೂ ಬೀಳೇಜನ್ ನಡಿಯ ವಶಿಸುವ್ಯಾಂತ್ಯದಲ್ಲಿ ಯೆಹೋ ವನ ನೇವೆಗೂ ಅರಸನ ಕಾಯುಕ್ಕೂ ಅಧಿಕಾರಿಗಳಾಗಿದ್ದರು. ಹಷಭುನ ವರ್ಗದಲ್ಲಿ ಒಟ್ಟು ಒಂದು ಸಾವಿರದ ಪಳುನೂರು ಮಂದಿ ಸಾವಿಧ್ಯಶಾಲಿಗಳಿದ್ದರು.

³¹ಹೆಚ್ಲೋನ್ ಸಂತಾನದ ಚರಿತ್ರೆಗಳನೂರವಾಗಿ ಯೆರೀಯನು ಅವರ ಅಧಿಪತಿಯಾಗಿದ್ದನು. ದಾವೀದನು ನಲ ವತ್ತು ವರುಷ ಇಸ್ರೇಲಿನ ಅರಸನಾಗಿದ್ದ ಕಾಲದಲ್ಲಿ ತನ್ನ ಜನರ ಚರಿತ್ರೆಯನ್ನು ಕಂಡುಹಿಡಿದು ದಾಖಲೆ ಮಾಡಲು ಆಜ್ಞೆಯಿತ್ತಿದ್ದನು. ಗಿಲಾಧಿನ ಯಾಜೀರ್ ಎಂಬಲ್ಲಿ ಹೆಚ್ಲೋನ್ ಸಂತಾನಕ್ಕೆ ಸೇರಿದವರಲ್ಲಿ ಬಹಳ ಮಂದಿ ಅನುಭವಶಾಲಿಗಳಾದ ಕಾರ್ಮಿಕರು ದೂರಕಿಡರು.

³²ಯೆರೀಯನಿಗೆ ಏರಡು ನಾವಿರದ ಪಳುನೂರು ಮಂದಿ ಸಂಬಂಧಿಕರಿದ್ದರು. ಇವರೆಲ್ಲಾ ಬಲಾಧ್ಯರೂ ಕುಟುಂಬಕ್ಕೆ ನಾಯಕರುಗಳೂ ಆಗಿದ್ದರು. ದಾವೀದನು ಇವರೆಲ್ಲಿರಿಗೂ ರಾಬೇನ್, ಗಾದ್, ಅರ್ಥಮನಸ್ಸೆಯವರ ವರ್ಯಾಂತ್ಗಳಲ್ಲಿ ಯೆಹೋವನಿಗೆ ಸಂಬಂಧಿಸಿದ ಕಾಯುಗಳನ್ನು ಮಾಡಲು ನೇಮಕ ಮಾಡಿದನು.

ಸ್ನೇಹ ತಂಡಗಳು

27 ಅರಸನೆ ಸೈನ್ಯದಲ್ಲಿ ಸೇವೆಮಾಡಿದವರ ಹಟ್ಟಿ ಒಂದೊಂದು ತಂಡದವರು, ಇಸ್ತೇಲೆನ ಸೈನ್ಯ, ದಿಕಾರಿಗಳು ಸಹಸ್ರಾರ್ಥಿಪತಿಗಳು ಮತ್ತು ಇತರ ಅಧಿಕಾರಿಗಳು ವರ್ವಾದ ಅಯಾ ತಿಂಗಳಲ್ಲಿ ತಮ್ಮ ತಂಡದ ಸರದಿಯ ಪ್ರಕಾರ ಅರಸನ ವಿವಿಧ ಸೇವೆಮಾಡುತ್ತಿದ್ದರು. ಸೈನ್ಯದ ಪ್ರತಿಯೊಂದು ತಂಡದಲ್ಲಿ ಇವ್ವತ್ತಾಲ್ಲು ಸಾವಿರ ಪುರುಷರಿದ್ದರು.

² ಮೊದಲನೆಯ ತಿಂಗಳಲ್ಲಿ ಕಾರ್ಯಾಚರಣೆಯಲ್ಲಿರ ಬೇಕಾದ ತಂಡಕ್ಕೆ ಯಾರೋಬಾಧ್ಯಮನು ಮುಖ್ಯಸ್ಥನಾಗಿದ್ದನು. ಇವನು ಜಬ್ಬಿಯೇಲನ ಮಗನಾಗಿದ್ದನು. ಇವನ ಕೈಕೆಳಿಗೆ ಇವ್ವತ್ತಾಲ್ಲು ಸಾವಿರ ಮಂದಿ ಇದ್ದರು. ³ ಯಾರೋಬಾಧ್ಯಮನು ಪೆರಿಚನ ಸಂತಕಿಯವನಾಗಿದ್ದನು. ಇವನು ವರ್ವಾದ ಮೊದಲನೆಯ ತಿಂಗಳಲ್ಲಿ ಸೇವೆಮಾಡುವ ಸೈನ್ಯದಿಕಾರಿಯಾಗಿದ್ದನು.

⁴ ಎರಡನೆಯ ತಿಂಗಳಿನ ಸೈನ್ಯದಿಕಾರಿ ಅಹೋಹೀಯ ನಾದ ಮೋದ್ದೆ, ಒಟ್ಟು ಇವ್ವತ್ತಾಲ್ಲು ಸಾವಿರ ಮಂದಿ ಅವನ ತಂಡದಲ್ಲಿದ್ದರು.

⁵ ಮೂರನೆಯ ಸೈನ್ಯದಿಪತಿಯು ಬೆನಾಯ. ಇವನು ಯೋಜೋಯಾದನ ಮಗನಾಗಿದ್ದನು. ಇವನು ಮಹಾ ಯಾಜಕನಾಗಿದ್ದನು. ಇವನೆರಡಿಗೆ ಇವ್ವತ್ತಾಲ್ಲು ಸಾವಿರ ಮಂದಿ ಕಾಲಾಳುಗಳು ಇದ್ದರು. ⁶ ಮೂರತ್ತು ವೀರರಲ್ಲಿ ಒಬ್ಬಾನಾದ ಬೆನಾಯನೇ ಇವನು. ಬೆನಾಯನು ಅವರ ನಾಯಕನಾಗಿದ್ದನು. ಬೆನಾಯನ ಮಗ ಅಮೃತ ಜಾಬಾದನು ಬೆನಾಯನ ತಂಡದ ಅಧಿಪತಿಯಾಗಿದ್ದನು.

⁷ ನಾಲ್ಕನೆಯ ಸೇನಾಪತಿಯು ಅನಾಹೇಲ. ಇವನು ವರುಷದ ನಾಲ್ಕನೆಯ ತಿಂಗಳಿನಲ್ಲಿ ರಾಜ್ಞಿದ ಸೈನ್ಯದ ಅಧಿಪತಿಯಾಗಿದ್ದನು. ಇವನು ಯೋವಾಬನ ಸೋದರ. ಇವನ ನಂತರ ಅನಾಹೇಲನ ಮಗನಾದ ಜಿಬದ್ಧನು ಸೈನ್ಯದಿಕಾರಿಯಾದನು. ಅನಾಹೇಲನ ತಂಡದಲ್ಲಿ ಇವ್ವತ್ತಾಲ್ಲು ಸಾವಿರ ಮಂದಿ ಇದ್ದರು. ⁸ ಪದನೆಯ ಸೈನ್ಯದಿಕಾರಿಯ ಶಮ್ಮೂತ. ಇವನು ಇಜ್ಞಾಹ್ಯನ ಸಂತಕಿಯವನಾಗಿದ್ದನು. ವರುಷದ ಬಿದನೆಯ ತಿಂಗಳಿನ ಸೈನ್ಯದ ಮುಖ್ಯದಿಕಾರಿಯಾಗಿದ್ದನು. ಇವನ ಕೈಕೆಳಿಗೆ ಇವ್ವತ್ತಾಲ್ಲು ಸಾವಿರ ಮಂದಿ ಸೈನ್ಯಕಿರಿದ್ದರು.

⁹ ಆರನೆಯ ಸೈನ್ಯದಿಪತಿಯ ಬರನು. ಇವನು ವರುಷದ ಆರನೆಯ ತಿಂಗಳಲ್ಲಿ ಸೈನ್ಯದಿಕಾರಿಯಾಗಿದ್ದನು. ಇವನು ತೆಕೋವದ ಇಕ್ಕೇಣನ ಮಗ. ಇವನ ಕೈಕೆಳಿಗೆ ಇವ್ವತ್ತಾಲ್ಲು ಸಾವಿರ ಮಂದಿ ಸೈನ್ಯಕಿರಿದ್ದರು. ¹⁰ ಹೌಳಣ ಪಳಳನೆಯ ಸೈನ್ಯದಿಕಾರಿ. ವರುಷದ ಪಳಳನೆಯ ತಿಂಗಳಲ್ಲಿ ಇವನು ಸೈನ್ಯದಿಕಾರಿಯಾಗಿದ್ದನು. ಇವನು ಏಫಾ ಯೋಮ್ ಸಂತಕಿಯ ಪೆಲೋನ್ನನಾಗಿದ್ದನು. ಇವನ ತಂಡದಲ್ಲಿ ಇವ್ವತ್ತಾಲ್ಲು ಸಾವಿರ ಮಂದಿ ಸೈನ್ಯಕಿರಿದ್ದರು.

¹¹ ಎಂಟನೆಯ ಸೇನಾಧಿಪತಿಯ ಹೆಸರು ಸಿಬ್ಬಕ್ಕೆ ಇವನು ಹುಪ ಉರಿನ ಜಿರಹನ ಸಂತತಿಯವನು. ವರುಷದ ಎಂಟನೆಯ ತಿಂಗಳಿನ ಸೇನಾಧಿಪತಿ. ಇವನ ಕೈಕೆಳಿಗೆ ಇವ್ವತ್ತಾಲ್ಲು ಸಾವಿರ ಮಂದಿ ಸೈನ್ಯಕಿರಿದ್ದರು.

¹² ಒಂಭತ್ತನೆಯ ಸೇನಾಪತಿ ಅಬೀಯೆಜೀರ್. ಇವನು ಅನಕೋತ್ತ ಉರಿನ ಬೆನ್ನಾಮೀನ್ ಕುಲದವನು. ವರುಷದ ಒಂಭತ್ತನೆಯ ತಿಂಗಳಲ್ಲಿ ಸೈನ್ಯದಿಕಾರಿಯಾಗಿದ್ದನು. ಇವನ ಕೈಕೆಳಿಗೆ ಇವ್ವತ್ತಾಲ್ಲು ಸಾವಿರ ಮಂದಿ ಸೈನ್ಯಕಿರಿದ್ದರು.

¹³ ಹತ್ತನೆಯ ಸೇನಾಪತಿ ಮಹರ್ಜ್ ಇವನು ನೆಟೋಹಂಡ ಜಿರಹನ ಸಂತತಿಯವನು. ವರುಷದ ಹತ್ತನೆಯ ತಿಂಗಳಿಗೆ ಇವನು ಸೈನ್ಯದಿಕಾರಿಯಾಗಿದ್ದನು. ಇವನ ಕೈಕೆಳಿಗೆ ಇವ್ವತ್ತಾಲ್ಲು ಸಾವಿರ ಮಂದಿ ಸೈನ್ಯಕಿರಿದ್ದರು. ¹⁴ ಹೆನ್ನೊಂದನೆಯ ಸೇನಾಪತಿ ಪಿರಾತೋನ್ನನಾದ ಬೆನಾಯ. ಇವನು ಏಫಾ ಯೋಮ್ ಕುಲದ ಪಿರಾತೋನ್ ಎಂಬಲ್ಲಿಂದ ಬಂದವನು. ವರುಷದ ಹನ್ನೊಂದನೆಯ ತಿಂಗಳಿಗೆ ಇವನು ಸೇನಾಪತಿಯಾಗಿದ್ದನು. ಇವನ ಕೈಕೆಳಿಗೆ ಇವ್ವತ್ತಾಲ್ಲು ಸಾವಿರ ಸೈನ್ಯಕಿರಿದ್ದರು. ¹⁵ ಹನ್ನೆರಡನೆಯ ಸೇನಾಪತಿ ಹೆಲ್ಮ್ ಇವನು ನೆಟೋಹಂಡ ಉರಿನ ಒತ್ತೀಯೇಲನ ಸಂತಕಿಯವನು. ವರುಷದ ಹನ್ನೆರಡನೆಯ ತಿಂಗಳಿನಲ್ಲಿ ಇವನು ಸೇನಾಪತಿಯಾಗಿದ್ದನು. ಇವನ ಕೈಕೆಳಿಗೆ ಇವ್ವತ್ತಾಲ್ಲು ಸಾವಿರ ಸೈನ್ಯಕಿರಿದ್ದರು.

ಕುಲಪ್ರಧಾನರು

¹⁶ ಇಸ್ತೇಲ್ ಕುಲಗಳ ನಾಯಕರು ಯಾರೆಂದರೆ:

ರಂಬೆನ್ಸ್‌ರಲ್ಲಿ ಜಿಶ್ರೀಯ ಮಗ ಎಲೀಯೆಜರ್.
ಸಿಮೆಯೋನ್ಸ್‌ರಲ್ಲಿ ಮಾಕನ ಮಗನಾದ ಲೆಫ್ಟ್ಚ್ಯಾ.

¹⁷ ಲೀವಿಯರಲ್ಲಿ ಕೆಮುವೇಲನ ಮಗನಾದ ಹಂಬ್ರು. ಅರೋನ್ಸ್‌ರಲ್ಲಿ ಖಾದೋಕ್.

¹⁸ ಯೆಹೋದ್ಯರಲ್ಲಿ ಎಲೀಹು (ಡಾವೀದನ ಅಣ್ಣಿಂದಿರ ಲೊಬ್ಬನು.) ಇಸ್ಲಾಕಾರರಲ್ಲಿ ಮೀಕಾಯೇಲನ ಮಗ ಒಮ್ಮಿ.

¹⁹ ಜೆಬೂಲಾಲೊನ್ಸ್‌ರಲ್ಲಿ ಓಬದ್ಸನ ಮಗನಾದ ಇವ್ವಾಯ. ನಫ್ತಾಲ್ಯಾರಲ್ಲಿ ಅಬ್ರೇಯೇಲನ ಮಗನಾದ ಯೀರೇಮೋತ್.

²⁰ ಏಫಾ ಯೋಮ್‌ರಲ್ಲಿ ಅಜಜ್ಯನ ಮಗನಾದ ಹೊಫೇ ಯನು. ಪಶ್ಚಿಮ ಮನಸ್ಸೆಯವರಲ್ಲಿ ಹೆದಾಯನ ಮಗ ಯೋವೇಲ್.

²¹ ಪ್ರಾವಚ ಮನಸ್ಸೆಯವರಲ್ಲಿ ಜಿಕಯುನ ಮಗ ಇದ್ದೋ. ಬೆನ್ನಾಮೀನ್ಸ್‌ರಲ್ಲಿ ಅಬ್ಬೇರನ ಮಗ ಯಾಗ್ಸೀ ಯೇಲ್.

²² ದಾನ್ಸ್‌ರಲ್ಲಿ ಯೀರೋಹಾಮನ ಮಗ ಅಜರೀಲ್.

ಇವರು ಇಸ್ತೇಲರನ್ನು ಲೆಕ್ಕಿಸಿದ್ದು

²³ದೇವರು ಇಸ್ತೇಲರನ್ನು ಆಕಾಶದ ಸಕ್ತೃದಮ್ಮು ಹೆಚ್ಚಿನವೆನೆಂದು ವಾಗ್ನಾನ ಮಾಡಿದ್ದ ಪ್ರತಾರ ಇಸ್ತೇಲರ ಸಂಖ್ಯೆ ಅವರಿಮಿತವಾಗಿತ್ತು. ಆದುದರಿಂದ ದಾವೀದನು ಇಪ್ಪತ್ತು ಷಟ್ ಪ್ರಾಯದ ಮೇಲ್ಪಳ್ಳಿ ಗಂಡಸರನ್ನು ಮಾತ್ರ ಲೆಕ್ಕಿಸುವ ಆಲೋಚನೆ ಮಾಡಿದನು.²⁴ ಜಿರೂಯಳಿಗೆ ನಾದ ಯೋಧಾಬನು ಲೆಕ್ಕಿಸುವ ಕಾರ್ಯ ಪ್ರಾರಂಭಿಸಿದನು. ಆದರೆ ಅವನು ಪೂರ್ಣಗೊಳಿಸಲಿಲ್ಲ. ದೇವರು ಇಸ್ತೇಲರ ಮೇಲೆ ಕೋಷಗೊಂಡನು. ಇದರಿಂದಾಗಿ ಇಸ್ತೇಲರ ಜನಸಂಖ್ಯೆಯನ್ನು ದಾವೀದನ ಚರಿತ್ರಾ ಪ್ರಸ್ತರದಲ್ಲಿ ದಾಖಲೆ ಮಾಡಲಿಲ್ಲ.

ಅರಸನ ಆಜಳಿತ ವರ್ಗದವರು

²⁵ಅರಸನ ಆಸ್ತಿಗೆ ಜವಾಬ್ದಾರಾಗಿದ್ದವರ ಪಟ್ಟಿ:

ಅದೀಯೀಲನ ಮಗನಾದ ಅಜ್ಞಾವೆತ್. ಇವನು ರಾಜನ ಉಗ್ರಾಜಗಳ ಅಧಿಕಾರಿಯಾಗಿದ್ದನು. ಉಜ್ಜೀಯನ ಮಗನಾದ ಯೋನಾತಾನ್; ಇವನು ಜಿಕ್ಕು ಉರುಗಳಲ್ಲಿ, ಹಳ್ಳಿಗಳಲ್ಲಿ, ಹೊಲಗಳಲ್ಲಿ ಮತ್ತು ಗೋಪುರಗಳಲ್ಲಿ ಇದ್ದ ಉಗ್ರಾಜಗಳಿಗೆ ಅಧಿಕಾರಿಯಾಗಿದ್ದನು.

²⁶ ಕೆಲುಬನ ಮಗನಾದ ಎಷ್ಟೀಯು ರಾಜನ ವ್ಯವಸಾಯಗಾರರಿಗೆ ಅಧಿಕಾರಿಯಾಗಿದ್ದನು.

²⁷ ರಾಮಾದ ಶಿಮ್ಮಾಯು ರಾಜನ ದ್ರಾಕ್ಷತೋಟಗಳ ಅಧಿಕಾರಿಯಾಗಿದ್ದನು. ಶಿಷ್ಯೀಯದ ಜಬ್ಬೀಯು ರಾಜನ ದ್ರಾಕ್ಷತೋಟಗಳಿಂದ ದೊರಕಿದ ದ್ರಾಕ್ಷ ರಸದ ಉಗ್ರಾಜಗಳಿಗೆ ಅಧಿಕಾರಿಯಾಗಿದ್ದನು.

²⁸ ಗೆದೆರಿನ ಬಾಳ್ಳಾನಾನ್ ವಶ್ವಿಪುದ ಬೀಳ್ಳಪ್ರದೇಶದಲ್ಲಿ ಆಲೀವ್ ಮರಗಳ ಮತ್ತು ಸಿಖ್ವೋರ್ ಮರಗಳ ತೋಪುಗಳಿಗೆ ಅಧಿಕಾರಿಯಾಗಿದ್ದನು. ಯೋಧಾವನು ಅಲೀವ್ ಎಷ್ಟೀಯ ಉಗ್ರಾಜಗಳಿಗೆ ಅಧಿಕಾರಿಯಾಗಿದ್ದನು.

²⁹ ಶಾರೋನಿನ ಶಿಕ್ಕೀಯು ಶಾರೋನಿನ ಸುತ್ತಮುತ್ತಲಿದ್ದ ರಾಜನ ಕುರಿದನಗಳ ಹಿಂಡುಗಳ ಅಧಿಕಾರಿಯಾಗಿದ್ದನು. ತಗ್ಗು ಪ್ರದೇಶಗಳಲ್ಲಿದ್ದ ರಾಜನ ಪಶುಗಳ ಹಿಂಡುಗಳಿಗೆ ಅದ್ದೀಯ ಮಗ ಶಾಘಾಟನು ಅಧಿಕಾರಿಯಾಗಿದ್ದನು.

³⁰ ಇವ್ವಾಯೇಲನಾದ ಓಬೀಲನು ಒಂಟಿಗಳ ಮೇಲೆ ಅಧಿಕಾರಿಯಾಗಿದ್ದನು. ಮೇರೋನೋತ್ತನಾದ ಯೆಹ್ವಡೀಯು ರಾಜನ ಕತ್ತಗಳ ಹಿಂಡಿಗೆ ಅಧಿಕಾರಿಯಾಗಿದ್ದನು.

³¹ ಹಗ್ರೀಯನಾದ ಯಾಜೀಜನು ರಾಜನ ಕುರಿಹಿಂಡುಗಳ ಮೇಲೆ ಅಧಿಕಾರಿಯಾಗಿದ್ದನು.

ಇವರೆಲ್ಲರೂ ರಾಜನ ಆಸ್ತಿಪಾಸ್ತಿಗಳ ಮೇಲ್ಲಿಂಬಾರಕ ರಾಗಿದ್ದರು.

³² ದಾವೀದನ ಜಿಕ್ಕಪ್ಪನಾದ ಯೋನಾತಾನನು ಉತ್ತಮ ಸಲಹೆಗಾರನಾಗಿದ್ದನು. ಹಕ್ಕೋನಿಯ ಮಗನಾದ ಯೆಹೀಯೇಲನು ರಾಜನ ಗಂಡುಮಣ್ಣಿನ್ನು ವಾಲನೆ ಮಾಡುತ್ತಿದ್ದನು.³³ ಅಹೀತೋಫೆಲನು ರಾಜನ ಮಂತ್ರಾಲೋಚಕನಾಗಿದ್ದನು. ಹೂಷ್ಯೇ ರಾಜನ ಮಿತ್ರನಾಗಿದ್ದನು. ಇವನು ಅರ್ಕೀಯ ಜನರಿಗೆ ಸೇರಿದವನಾಗಿದ್ದನು.

³⁴ ಬೆನಾಯನ ಮಗನಾದ ಯೆಹೋಯಾದವನೂ ಏಬ್ಬಾತಾರನೂ ಅಹೀತೋಫೆಲನ ತರುವಾಯ ರಾಜನ ಮಂತ್ರಾಲೋಚಕರಾದರು. ರಾಜನ ಸೈನ್ಯಕ್ಕೆ ಯೋಧಾಬನು ಪ್ರಧಾನಸೇನಾಪತ್ರಿಯಾಗಿದ್ದನು.

ದೇವಾಲಯದ ಸಕ್ಕಾರ

28 ದಾವೀದನ ತನ್ನ ರಾಜ್ಯದಲ್ಲಿದ್ದ ಎಲ್ಲಾ ನಾಯಕರನ್ನು ಅಂದರೆ ಕುಲಪ್ರಧಾನರನ್ನು, ಪ್ರಧಾನ ಸೇನಾ ಧಿವತಿಗಳನ್ನು, ಮಹಾಸೇನಾ ಧಿವತಿಗಳನ್ನು ಮತ್ತು ಸೇನಾ ಧಿವತಿಗಳನ್ನು, ರಾಜನಿಗೂ ಅವನ ಗಂಡು ಮತ್ತು ಗಳಿಗೂ ಸೇರಿದ ಆಸ್ತಿಯನ್ನು ಮತ್ತು ಪಶುಗಳನ್ನು ನೋಡಿಕೊಳ್ಳುತ್ತಿದ್ದ ಅಧಿಕಾರಿಗಳನ್ನು; ರಾಜನ ಪ್ರಮುಖ ಅಧಿಕಾರಿಗಳನ್ನು; ಬಲಿಪ್ಪ ಯುದ್ಧವೀರರನ್ನು, ಮತ್ತು ಧ್ಯೇಯವಂತರಾದ ಸೈನಿಕರನ್ನು ಜಿರುಸಲೇಮಿಗೆ ಕರೆಸಿ ಸಭೆಸೇರಿಸಿದನು.

² ಎಲ್ಲರೂ ಸೇರಿಬಂದಾಗ ದಾವೀದನು ಸಿಂತುಹೇಳಿದೇನಂದರೆ, ‘ನನ್ನ ಜನರೇ, ನನ್ನ ಸಹೋದರರೇ, ನನ್ನ ಮಾತುಗಳನ್ನು ಕೇಳಿ. ನಮ್ಮ ದೇವರ ಒಂಬಡಿಕೆಯ ವೆಟ್ಟಿಗೆಗೊಳ್ಳುತ್ತಿರು ಒಂದು ಯೋಗ್ಯ ಸ್ಥಳವನ್ನು ನಿರ್ವಹಿಸಬೇಕೆಂದು ನನ್ನ ಮನಸ್ಸಿನಲ್ಲಿತ್ತು. ಆ ಸ್ಥಳವೆ ದೇವರ ಪಾದಪೀಠವಾಗಬೇಕು. ಅದಕ್ಕಾಗಿ ನಾನು ದೇವರಿಗೆ ಆಲಯವನ್ನು ಕಟ್ಟಿಸಲು ಯೋಜನೆಯನ್ನು ಹಾಕಿದೆನು. ³ ಅದರೆ ದೇವರು ನನಗೆ, ‘ದಾವೀದನೇ, ನೀನು ನನ್ನ ಹೆಸರಿಗಾಗಿ ಅಲಯವನ್ನು ಕಟ್ಟಬಾರದು. ಯಾಕೆಂದರೆ ನೀನೋಬ್ಬಿ ರಜವೀರನಾಗಿದ್ದು ದರಿಂದ ಏಮ್ಮೋ ಮಂದಿಯನ್ನು ಕೊಂಡು ಅವರ ರಕ್ತಸುರಿಸಿರುವೆ ಎಂದು ಹೇಳಿದನು.

⁴ “ಇಸ್ತೇಲರ ದೇವರಾದ ಯೆಹೋವನು ಇಸ್ತೇಲರ ಹನ್ನರಿಂದ ಕುಲಗಳನ್ನು ಮುನ್ನಡೆಸಲು ಯೆಹೂದ ಕುಲವನ್ನು ಅರಿಸಿಕೊಂಡಿದ್ದಾನೆ. ಆ ಕುಲದಿಂದ ದೇವರು ನನ್ನ ತಂದೆಯ ಕುಟುಂಬವನ್ನು ಅರಿಸಿದ್ದಾನೆ; ಆ ಕುಟುಂಬದಿಂದ ದೇವರು ಇಸ್ತೇಲರ ಅರಸನನ್ನಾಗಿ ನನ್ನನ್ನು

ఆరిసికోండిద్దానే. ⁵ యీహోవను ననగి అనేఁ మచ్చల్చున్న కోట్టను. ఆ మచ్చల్లి యిహోవను సోలొమోనేనన్న నన్న నంతర ఇసేఱర అరసన న్నాగి ఆరిసికోండిద్దానే. ఆదరే నిజవాగియూ, ఇస్రేల్, దేవరాద యిహోవన రాజ్యవాగిదే. ⁶ యిహోవను ననగి, 'దావిదనే, నిన్న మగనాద సోలొమోనేనను దేవాలయవన్న మత్తు అదర సుత్తముత లైన కట్టడగిళ్లన్న కట్టువను. యాకేందరే సోలొమోననన్న నాను ఆరిసికోండిద్దేనే. అవను ననగి మగనాగిరువను; నాను అవనిగి తండే యాగిరువేను. ⁷ సోలొమోనేనను నన్న కట్టళీగిల్లిగే మత్తు ఆడ్డి గీలిగి విధేయనాగిద్దానే. అవను హిగియీ ముందు పరిదరే నాను అవన రాజ్యవన్న శాత్రవాగి బలగొళిసపేను.''

“నను దేవర స్నేధానదల్చియూ ఎల్లా జీవే లర ముండియూ నిమగిదన్న కేళుకిద్దేనే. నిమ్మ దేవరాద యీకోఎన ఎల్లా ఆజ్ఞి గళిగి విధేయ రాగిరి. అగ నీఎ ఉత్సమవాద తి దేశపన్న అనుభవిసువిరి; నిమ్మ సంతియవరూ ఇదర సుఖపను అనుభవిసువంతి మాడువిరి.

“ನನ್ನ ಮಗನಾದ ಸೋಲೊಮೋನೇನೇ, ನಿನ್ನ ತಂಡೆಯ ದೇವರನ್ನ ನೀನು ಬ್ರಿನ್ನಾಗಿ ಅರಿತುಕೊ. ನೀನು ಪೂರ್ಣ ಹೃದಯದಿಂದಲೂ ಪೂರ್ಣಮಸ್ಸಿನಿಂದಲೂ ನಿನ್ನ ದೇವರನ್ನ ಸೇವಿಸು. ದೇವರು ಪ್ರತಿಯೊಬ್ಬನ ಹೃದಯ ಮನಸ್ಸುಗಳನ್ನು ಸೋಡುತ್ತಾನೆ. ನೀನು ದೇವರ ಸಹಾಯವನ್ನು ಕೇಳಿದರೆ ಆತನು ನಿನ್ನ ವ್ರಾಧನೆಯನ್ನು ಲಾಲಿಸುವನು. ಆದರೆ ನೀನು ದೇವರನ್ನು ಬೀಟ್ಟರೆ ಆತನು ನಿನ್ನನ್ನು ಬೀಟ್ಟ ಹೋಗುವನು. ¹⁰ ಸೋಲೊಮೋನೇನೇ, ಆತನ ವವಿತ್ರ ದೇವಾಲಯವನ್ನು ಕಟ್ಟಲು ದೇವರು ನಿನ್ನನ್ನು ಆರಿಸಿಕೊಂಡಿರುತ್ತಾನೆಂಬುದನ್ನು ನೀನು ತಿಳಿಯ ಬೇಕು. ಆದುದರಿಂದ ನೀನು ಬಲಗೊಂಡು ಕಾಯಿ ವನ್ನು ಸಂಪೂರ್ಣಗೊಳಿಸು.”

11 ଆ ବଳେ କାହିଁଦନୁ ତେଣୁ ମୁଗନାଦ ସୋଲୋ
ମୋହନିନୀଙ୍କ ଦେବାଲଯିଦ ନୟେଇସୁ କୋଟ୍ଟନୁ.
ଦେବାଲଯ ମୁହଁ ଅଦର ମଂଠପ, ଉଗୁଣଦ
କୋଣିଗଭୁ, ମୋଲୁପ୍ରିରି, ବଳେଗିନ କୋଣିଗଭୁ
ମୁହଁ କୃପାନନ୍ଦ ମାନିରଦ ନୟେଇଶୁ କୋଟ୍ଟନୁ.
12 ଦେବାଲଯିଦ ପ୍ରତିଯୋଙ୍କ ଭାଗଦ ନୟେଇସୁ
ଦାଵିଦନୁ ତୟାରିସିଦ୍ଧନୁ. ଦେବାଲଯିଦ ସୁତ୍ରି
ଅଂଗଭାଗ ନୟେ ମୁହଁ ମୁତ୍ତେଲା ଜରୁପ କୋଣିଗଭୁ
ନୟେଇସୁ ଦେବାଲଯିଦ ପବିତ୍ର ଵସ୍ତୁଗଭୁନ୍ତୁ ଜନ୍ମପ
କୋଣିଗଭୁ ଯୋଜନେଇସୁ ମୁହଁ ନୟେଇସୁ

ಮೋನನಿಗೆ ಲೇವಿಯರ ಮತ್ತು ಯಾಜಕರ ತಂಡದ ವಿಷಯವಾಗಿ ತಿಳಿಸಿದನು. ದೇವಾಲಯದ ಆರಾಧನಾ ಕ್ರಮಗಳನ್ನು ಅದಕ್ಕೆ ಸಂಬಂಧಪಟ್ಟ ವಿಧಿ ವಿಷಯ ಗಳನ್ನು ಸೊಲೊಮೋನನಿಗೆ ದಾವೀದನು ವಿವರಿಸಿದನು.¹⁴ ದೇವಾಲಯದಲ್ಲಿ ಎಲ್ಲಾ ಸಲಕರಣೆಗಳಿಗೆ ಎಷ್ಟು ಬೆಳ್ಳಬಂಗಾರಗಳು ಬೇಕಾಗುತ್ತವೆ ಎಂಬುದನ್ನು ದಾವೀ ದನು ಸೊಲೊಮೋನನಿಗೆ ತಿಳಿಸಿದನು.¹⁵ ಬಂಗಾರದ ದೀಪಗಳಿಗೆ ಮತ್ತು ದೀಪಸ್ತಂಭಗಳಿಗೆ, ಬೆಳ್ಳಿಯ ದೀಪಗಳಿಗೆ ಮತ್ತು ದೀಪಸ್ತಂಭಗಳಿಗೆ ನಕ್ಷೆಗಳಿದ್ದವು. ಪ್ರತಿ ಯೋಂದು ದೀಪ ಮತ್ತು ದೀಪಸ್ತಂಭಗಳಿಗೆ ಬೇಕಾಗುವ ಬೆಳ್ಳಬಂಗಾರಗಳನ್ನು ಸಹ ದಾವೀದನು ಸೊಲೊಮೋನನಿಗೆ ತಿಳಿಸಿದನು. ಅವಶ್ಯಕತೆಗೆ ತಕ್ಕಂತೆ ಈ ದೀಪ ಸ್ತಂಭಗಳನ್ನು ಉಪಯೋಗಿಸಲಾಗುತ್ತಿತ್ತು.¹⁶ ಪವಿತ್ರ ವಾದ ರೀತಿಗ್ರಿಹಿಸು ಇಡುವ ಮೇಜಾನ್ನು ತಯಾರಿಸಲು ಎಷ್ಟು ಬಂಗಾರ ಬೇಕಾಗುತ್ತದೆ ಮತ್ತು ಬೆಳ್ಳಿಯಿಂದ ಮಾಡುವ ಮೇಜಿಗೆ ಎಷ್ಟು ಬೆಳ್ಳಿ ಬೇಕಾಗುತ್ತದೆ ಎಂಬುದನ್ನು ಸಹ ದಾವೀದನು ತಿಳಿಸಿದನು.¹⁷ ಮುಖ್ಯ ಚಮಚ, ಚಿಮಿಕಿಸುವ ಬೋಗುಣ ಮತ್ತು ಹಾಜಿಗಳಿಗೆ ಬೇಕಾಗುವ ಹೊಕ್ಕೆ ಬಂಗಾರವನ್ನು ದಾವೀದನು ತಿಳಿಸಿದನು; ಅಲ್ಲದೆ ಬೆಳ್ಳಬಂಗಾರಗಳಿಂದ ವಾಡ ಬೇಕಾದ ಬೋಗುಣಗಳಿಗೆ ಎಷ್ಟು ಬೆಳ್ಳಬಂಗಾರಗಳು ಬೇಕಾಗುತ್ತದೆ ಎಂಬುದನ್ನು ತಿಳಿಸಿದನು.¹⁸ ಧೂಪವೇದಿಗೆ ಎಷ್ಟು ಅಪ್ಪಟ ಬಂಗಾರ ಬೇಕೆಂಬುದನ್ನು ದಾವೀದನು ತಿಳಿಸಿದನು. ಇಡಲ್ಲದೆ ದೇವರ ಕೃಪಾಸನವನ್ನು ಮತ್ತು ಯೆಹೋವಾನ ಬಂಬಡಿಕೆಯ ವೆಟ್ಟಿಗೆಯ ಮೇಲೆ ರೆಕ್ಕೆಗಳನ್ನು ಚಾಚಿಕೊಂಡಿರುವ ಕೆರೂಬಿ ದೂತರನ್ನು ತಯಾರಿಸಲು ನಕ್ಷೆಗಳನ್ನು ದಾವೀದನು ಸೊಲೊಮೋನನಿಗೆ ಹೊಟ್ಟಿಸು. ಕೆರೂಬಿದೂತರನ್ನು ಚಿನ್ನದಿಂದ ಮಾಡಲಾಗಿತು.

“ 19 ଅମ୍ବୀରେ ଦାବୀଦନୁ, “ନୌକି ଗଭୀରେ ଲୁ ମାତଳ
ଯିହୋଏ ପଣେ ନ ନୁହିଲୁ ନାହିଁ ମାତଳ ଗର୍ବ ଦଶନ
କୋଟିରୁ ନାହିଁ ଏହି ପରିବାର କାହାର ପାଇଁ ନାହିଁ
ନାମ ଆରିତିକୋଣାଖୁବିଂଠି ସକାଯ ମାତଳିଦନୁ ”
ଏଥିଦୁ ହେଉଛିଦମ୍ବ ।

“²⁰ ଦାବୀଦରୁ ତଣ୍ଡ ମୁଗନାଦ ଶୋଲିମୋହନୀଙ୍କି,
“ଧୈର୍ୟବାଦିଦ୍ୱୟ ବଲଗୋଳ୍ଲୁ ମୁହଁ ଓ କାର୍ଯ୍ୟବେଳୁ
ମାତ୍ରି ମୁଖିଷୁ. ନନ୍ଦ ଦେଵପାଦ ଯିହୋଇବେଳ ନିନ୍ଦ
ସଂଗତ ଜୀର୍ଣ୍ଣପଦରିଂଦ ନିର୍ମାଣ ଭୟପଦ୍ମପାରଣାବେ
ଜଳ. ଅତିଥି ନିନ୍ଦାକାରୀ ଦିନରୁ ଆଲଯବେଳୁ ସଂପୂର୍ଣ୍ଣ
ମାତ୍ରାବେଳ ନିନ୍ଦାକାରୀ ନାହିଁ ତାହାରେ. ନିର୍ମାଣ ଯିହୋଇବେଳ
ଆଲଯବେଳୁ କଟ୍ଟିବେ. ²¹ ନେଇବେଳ ପରିଚାରକ
ମୁହଁ ଲେଖିଯିର ତଂଦେଖି ଦେଵାଲଯର ଶେବାଗାରି
ନିର୍ମାଣ ରାଗିଦାରୀ; ଅନୁଭବପଦରାଦ କାର୍ଯ୍ୟକରି

ದೇವಾಲಯದ ಕೆಲಸಕ್ಕಾಗಿ ಸಿದ್ಧರಾಗಿದ್ದಾರೆ. ಕೆಲಸದ ಮೇಲ್ಮೈಕಾರಣ ಮಾಡುವ ಅಧಿಕಾರಿಗಳು ನಿನ್ನ ಆಜ್ಞೆಯನ್ನು ಪರಿಪಾಲಿಸಲು ಸಿದ್ಧರಾಗಿದ್ದಾರೆ” ಎಂದು ದಾವೀದನು ಸೊಲೊಮೋನನಿಗೆ ಹೇಳಿದನು.

ದೇವಾಲಯ ಕಟ್ಟಲು ಕೊಟ್ಟ ಕಾಣಕೆ

29 ನೆರೆದುಬಂದಿದ್ದ ಇಸ್ತೇಲರೆಲ್ಲರಿಗೆ ದಾವೀದನು, “ದೇವರು ನನ್ನ ಮಗನಾದ ಸೊಲೊಮೋನನನ್ನು ಆರಿಸಿಕೊಂಡಿರುತ್ತಾನೆ. ಅವನು ಇನ್ನೂ ವಚನಾರ್ಥಿಯದವನಾಗಿರುವದರಿಂದ ಈ ಕಾರ್ಯವನ್ನು ಮಾಡಿಸಬೇಕಾದ ಜ್ಞಾನವು ಅವನಲ್ಲಿಲ್ಲ. ಅದರೆ ಕೆಲಸವು ಅತಿ ಘನವಾದದ್ದು. ಕಟ್ಟುವ ಆಲಯವು ಮನುಷ್ಯರಿಗಾಗಿಯಲ್ಲ. ದೇವರಾದ ಯಿಹೋವನಿಗಾಗಿಯಾದೆ. ² ದೇವಾಲಯವನ್ನು ಕಟ್ಟಲು ಅದಕ್ಕೆ ಬೇಕಾದ ಬೆಳ್ಳಿ ಬಂಗಾರ, ತಾಮ್ರ, ಮುಂತಾದಪ್ರಗಳನ್ನು ಬಹು ಪ್ರಯಾಸದಿಂದ ಶೀಖಿಸಿದ್ದೇನೆ. ಬಂಗಾರದಿಂದ ಮಾಡಬೇಕಾದ ಸಾಮಗ್ರಿಗಳಿಗೆ ಬೇಕಾದ ಬಂಗಾರವನ್ನು ಕೊಟ್ಟಿರುತ್ತೇನೆ. ಬೆಳ್ಳಿಯಾಂದ ತಯಾರಿಸಬೇಕಾದ ಸಾಮಗ್ರಿಗಳಿಗೆ ತಗಲುವ ಬೆಳ್ಳಿಯನ್ನು ಕೊಟ್ಟಿರುತ್ತೇನೆ. ಕಾಗೀಯೇ ತಾಮ್ರದ ವಸ್ತುಗಳಿಗೆ ಬೇಕಾಗುವ ತಾಮ್ರವನ್ನು ಕೊಟ್ಟಿದ್ದೇನೆ; ಕಟ್ಟಿಣಿದ ವಸ್ತುಗಳಿಗೆ ಬೇಕಾಗುವ ಕಟ್ಟಿಣಿವನ್ನು ಕೊಟ್ಟಿದ್ದೇನೆ; ಮರದಿಂದ ಮಾಡುವ ಸಾಮಗ್ರಿಗಳಿಗೆ ಬೇಕಾಗುವ ಮರವನ್ನು ಕೊಟ್ಟಿದ್ದೇನೆ; ನೀಲಿಬಣಿದ ರತ್ನಗಳನ್ನು, ಚೌಕಟ್ಟಿಗೆ ಬೇಕಾದ ರತ್ನಗಳನ್ನು, ಹೊಳೆಯಾವ ನಾನಾಭಣಿದ ಹರಳುಗಳನ್ನು, ಬಿಳಿಭಣಿದ ಹಾಲುಗಲ್ಲಗಳನ್ನು ಬೇಕಾದಷ್ಟು ಸಂಗ್ರಹಿಸಿಟ್ಟಿದ್ದೇನೆ. ³ ಅಲ್ಲದೆ ದೇವಾಲಯಕ್ಕೆ ಬೇಕಾದ ಬೆಳ್ಳಿ ಬಂಗಾರಗಳ ಸಾಮಾನುಗಳನ್ನು ನಾನು ಕಾಳಕೆಯಾಗಿ ಕೊಟ್ಟಿರುತ್ತೇನೆ. ಯಾಕೆಂದರೆ ನನ್ನ ದೇವರ ಪರಿಶುದ್ಧಾಲಯವು ಕಟ್ಟಲಬೇಕಂಬಿದು ನಿಷಾಗಾರಿಯೂ ನನ್ನ ಬಯಕೆಯಾಗಿದೆ. ಈ ಪವಿತ್ರ ದೇವಾಲಯವನ್ನು ಕಟ್ಟಲು ನಾನು ಈ ವಸ್ತುಗಳನ್ನೆಲ್ಲಾ ಕೊಡುತ್ತಿದ್ದೇನೆ. ⁴ ನಾನು ನೂರಹತ್ತು ಉತ್ತಾ ತೂಕದ ಒಫೀರಿನ ಅಪ್ಪಟ ಬಂಗಾರವನ್ನೂ ದೇವಾಲಯದ ಗೋಡೆಗಳನ್ನು ಮುಜ್ಜಲು ಬೇಕಾದ ಇನ್ನೂರವತ್ತು ಉತ್ತಾ ತೂಕದ ಬೆಳ್ಳಿಯನ್ನೂ ⁵ ಬೆಳ್ಳಿಬಂಗಾರಗಳಿಂದ ತಯಾರಿಸಬೇಕಾದ ಎಲ್ಲಾ ವಸ್ತುಗಳಿಗೆ ಬೇಕಾದ ಬೆಳ್ಳಿಬಂಗಾರಗಳಿಂದ ತಯಾರಿಸಬೇಕಾದ ಮಾಡುವ ಕುಶಲಕರ್ಮಿಗಳನ್ನೂ ಕೊಟ್ಟಿರುತ್ತೇನೆ. ಈಗ ನಿಮ್ಮುಲ್ಲಿ ಎಪ್ಪುಮಂದಿ ನಿಮ್ಮನ್ನೇ ಯಿಹೋವನಿಗಾಗಿ ಪ್ರತಿಸಿಸಿಕೊಳ್ಳುವಿರಿ?” ಎಂದು ಹೇಳಿದನು.

“ಆಗ ಇಸ್ತೇಲರ ಕುಲಪ್ರಧಾನರು, ಕುಟುಂಬಗಳ ನಾಯಕರು, ಪ್ರಧಾನಸೇನಾ ಧಿವತಿಗಳು, ಸೇನಾ ಧಿವತಿಗಳು, ರಾಜನ ಕೆಲಸಕ್ಕಾಗಿ ನೇಮಕಗೊಂಡಿದ್ದ ಅಧಿಕಾರಿ

ಗಳು, ತಮ್ಮ ಲೀಡ್ ಬೆಲೆಬಾಳುವ ವಸ್ತುಗಳನ್ನು ಕೊಟ್ಟರು. ⁷ ದೇವಾಲಯಕ್ಕಾಗಿ ಅವರು ಒಟ್ಟು ನೂರತ್ತೊಂಬತ್ತು ಉತ್ತಾ ತೂಕದ ಬಂಗಾರ, ಮುನ್ನೂರ ಎವ್ವತ್ತೆದು ಉತ್ತಾ ತೂಕದ ಬೆಳ್ಳಿ ಆರನೂರ ಎವ್ವತ್ತೆದು ಉತ್ತಾ ತೂಕದ ತಾಮು ಮತ್ತು ಮೂರು ಸಾವಿರದ ಪಳುನೂರೆವತ್ತು ಉತ್ತಾ ತೂಕದ ಕಬ್ಬಿಣವನ್ನು ಕೊಟ್ಟರು. ⁸ ಯಾರ ಬಲೀಯಲ್ಲಿ ಬೆಲೆಬಾಳುವ ರತ್ನಗಳಿದ್ದವೋ ಅಪ್ಪಗಳನ್ನು ದೇವರ ಆಲಯಕ್ಕಾಗಿ ಸಮರ್ಪಿಸಿದರು. ಗೇಂಡೋಎನ್ ಸಂತತಿಯವನಾದ ಯಿಹೋಯೀಲನು ಅಪ್ಪಗಳನ್ನು ತನ್ನ ವಶಕ್ಕೆ ತೇಗೆದುಕೊಂಡನು. ⁹ ಇಸ್ತೇಲರ ನಾಯಕರುಗಳು ಪೂರ್ಣಪ್ರದ್ಯಾದಿದಲೂ ಸ್ವಷಣ್ಣಿಯಾಂದಲೂ ಇಷ್ಟೆಲ್ಲಾ ಕಾಣಿಕೆಗಳನ್ನು ಕೊಟ್ಟಿದ್ದರಿಂದ ಇಸ್ತೇಲರು ಸಂತೋಷಗೊಂಡರು; ಅರಸನಾದ ದಾವೀದನೂ ತುಂಬ ಸಂತೋಷಗೊಂಡನು.

ದಾವೀದನ ವಿಶೇಷ ಪ್ರಾರ್ಥನೆ

10 ನೆರೆದುಬಂದಿದ್ದ ಎಲ್ಲಾ ಜನರ ಮುಂದ ದಾವೀದನು ದೇವರಾದ ಯಿಹೋವನನ್ನು ಸ್ತುತಿಸಿ ಹೀಗೆ ಪ್ರಾರ್ಥಿಸಿದನು:

“ಇಸ್ತೇಲರ ದೇವರಾದ ಯಿಹೋವನೇ, ನಮ್ಮ ತಂಡಿಯೇ, ನಿನಗೆ ನಿರಂತರವಾಗಿ ಕೊಂಡಾಟವಾಗಲಿ.

11 ಯಿಹೋವನೇ, ಮಹತ್ವ ಸಾಮಧ್ಯ, ಮಹಿಮೆ, ಜಯ ಮತ್ತು ಗೌರವಗಳು ನಿನ್ನವೇ ಆಗಿವೆ. ಭೂಮಾರ್ಯಕಾಶಗಳಲ್ಲಿರುವದೆಲ್ಲಾ ನಿನ್ನವೇ. ಯಿಹೋವನೇ, ರಾಜ್ಯವು ನಿನ್ನದೇ. ನಿನ್ನೇ ಅದರ ಶಿರಸ್ಪ; ಅದನ್ನು ಖುವಾತನೂ ನಿನ್ನನೇ.

12 ಗೌರವವೂ ಇಶ್ವರ್ಯವೂ ನಿನ್ನಿಂದಲೇ ಹೊರಡುವವು. ಎಲ್ಲವನ್ನು ಆಳುವಾತನು ನಿನ್ನನೇ. ನಿನ್ನ ಬಾಹುಗಳಲ್ಲಿ ಶಕ್ತಿ ಸಾಮಧ್ಯವು ತುಂಬಿವೆ. ಯಾರನ್ನೇ ಆಗಲಿ ಮಹಾಪುರುಷರನ್ನಾಗಿಯೂ ಪ್ರಬಲರನ್ನಾಗಿಯೂ ಮಾಡುವ ಶಕ್ತಿಯಾರುವುದು ನಿನ್ನ ಕೈಗಳಲ್ಲಿಯೇ.

13 ನಮ್ಮ ದೇವರೇ, ನಿನಗೆ ನಾವ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ನಿನ್ನ ಪ್ರಭಾವವುಳ್ಳ ನಾಮವನ್ನು ಸ್ತುತಿಸುತ್ತೇವೆ.

14 ನಾವು ಕಾಳಕೆಯಾಗಿ ಕೊಟ್ಟಿರುವ ವಸ್ತುಗಳು ನನ್ನಿಂದಾಗಲೇ ಮತ್ತು ನನ್ನ ಜನರಿಂದಾಗಲೇ ಬರಲಿಲ್ಲ. ಇವೆಲ್ಲವೂ ನಿನ್ನಿಂದಲೇ ಬಂದಪ್ರಗಳು. ನಿನ್ನಿಂದ ನಾವು ಹೊಂದಿದಪ್ರಗಳನ್ನೇ ನಿನಗೆ ಕೊಟ್ಟಿದ್ದೇವೆ.

15 ನಾವು ನಮ್ಮ ಪ್ರಾರ್ಥಿಕರಂತೆ ಈ ಲೋಕದಲ್ಲಿ ಪ್ರವಾಸಿಗಳಾಗಿದ್ದೇವೆ; ದಾಟಿಹೋಗುವ ನೆರಳಿ

- ನಂತೆ ನಾವು ಈ ಲೋಕದಲ್ಲಿರುತ್ತೇವೆ. ಅದನ್ನು ನಿಲ್ಲಿಸಲು ನಮಗೆ ಸಾಧ್ಯವಿಲ್ಲ.

16 ನಮ್ಮ ದೇವರಾದ ಯಿಹೋವನೇ, ನಿನ್ನ ಆಲಯ ವನ್ನು ಕಟ್ಟುವರುತ್ತಾಗಿ ನಾವು ಇವಲ್ಲವನ್ನೂ ಒಟ್ಟು ಗೂಡಿಸಿದ್ದೇವೆ. ನಿನ್ನ ಪವಿತ್ರ ಹೆಸರನ್ನು ಪ್ರಸಿದ್ಧಿ ಪಡಿಸಲು ನಾವು ಆಲಯವನ್ನು ಕಟ್ಟುತ್ತೇವೆ. ಅದರೆ ಇವೆಲ್ಲಾ ನಿನ್ನಿಂದಲೇ ಬಂದವರ್ಗಳು; ಇವೆಲ್ಲಾ ನಿನಗೇ ಸಂಬಂಧ ಪಟ್ಟುಪುಗಬು.

17 ನನ್ನ ದೇವರೇ, ನಿನ್ನ ಜನರ ಹೃದಯಗಳನ್ನು ಪರೀಕ್ಷಿಸುವೆ. ಜನರು ಒಳ್ಳೆಯ ಕಾರ್ಯವನ್ನು ಯಥಾರ್ಥವಾದ ಹೃದಯದಿಂದ ಮಾಡುವಾಗ ನಿನ್ನ ಸಂತೋಷವಾಗುವೆ. ಈ ವಸ್ತುಗಳನ್ನೇಲ್ಲಾ ನಾನು ಶುಭ್ರಹೃದಯದಿಂದ ಕೊಡುತ್ತಿದ್ದೇನೆ. ಇಲ್ಲಿ ನೇರುಬಂದಿರುವವರೆಲ್ಲರೂ ನಿನಗೇ ಕಾಣಬೇ ಯಿನ್ನು ಸ್ವಯಂಚ್ಛಯಿಂದ ಕೊಟ್ಟಿದ್ದಾರೆ.

18 ಯಿಹೋವನೇ, ನಿನ್ನ ನಮ್ಮ ಪೂರ್ವಿಕರಾದ ಅಬಿಹಾಮ, ಇಸಾರೆ ಮತ್ತು ಯಾಕೋಬರ ದೇವರು ನಿನ್ನೇ. ನಿನ್ನ ಜನರು ಸರಿಯಾಗಿ ಯೋಜನೆ ಹಾಕಬಂತೆ ಸಹಾಯಿಸು. ನಿನ್ನನ್ನು ನಿಷ್ಟೆಯಂದಲೂ ಸತ್ಯದಿಂದಲೂ ಸೇವೆ ಮಾಡುವಂತೆ ಸಹಾಯಿಸು.

19 ನನ್ನ ಮಗನಾದ ಸೋಲೋಮೋನನೂ ನಿನಗೇ ನಂಬಿಗಸ್ತಾನಾಗಿರುವಂತೆ ಸಹಾಯ ಮಾಡು. ನಿನ್ನ ಆಜ್ಞೆ ಕಷ್ಟಕ್ಕೆ ಮತ್ತು ನಿಯಮಗಳನ್ನು ಅನುಸರಿಸಲು ಸಹಾಯ ಮಾಡು. ನಿನ್ನ ಮಂದಿರಕಾಗಿ ನಾನು ಇವೆಲ್ಲವನ್ನು ಸಿದ್ಧಮಾಡಿರುವೆನಲ್ಲಾ; ಅವನು ಅದನ್ನು ಕಟ್ಟಿ ಪೂರ್ಣಗೊಳಿಸಲು ಸಹಾಯ ಮಾಡು.”

20 ನೇರುಬಂದವರಿಗೆ ದಾವೀದನು, “ದೇವರಾದ ಯಿಹೋವನಿಗೆ ಸೋತ್ತಮಾಡಿರಿ” ಎಂದನು. ಆಗ ಎಲ್ಲರೂ ಅವರ ಪೂರ್ವಿಕರ ದೇವರಿಗೆ ಸ್ತುತಿಸುತ್ತಾ ತಲೆಬಾಗಿ ದೇವರನ್ನೂ ಅರಸನನ್ನೂ ನಮಸ್ಕರಿಸಿದರು.

ಸೂಲೋಮೋನನಿಗೆ ಪಟ್ಟಾಭಿಪ್ರೇಕ

²¹ ମୁରୁଦିପ୍ତ ଜନରୁ ଯୀହୋଏବସିରି ଯିଜ୍ଞାଗଳନ୍ତୁ
ସଵାର୍ଥ ଗକୋଏମଗଳନ୍ତୁ ଅଧିକିରିଦରୁ. ଚଂଦୁ
ସାପିର ହୋଇରିଗଲୁ, ଚଂଦୁସାପିର ଟଙ୍ଗରୁଗଲୁ,

ଚଂଦୁଲାର ଆମ୍ବାଗଳୁ ମୁତ୍ତୁ ପାନ୍‌ଦ୍ର୍ଵୟଗଳିନ୍ଦ୍ରିୟରେ ଅଫିସିଦରୁ । ଇକିଏ ଶ୍ରେଣୀ ଜନାଗକୁ ଯଜ୍ଞରେ ପାନ୍‌ଦ୍ର୍ଵୟରେ ଅଫିସିଦରୁ ।²² ଆ ଦିବପଞ୍ଚ ଶେରିବଳିର ଜନରୁ ଯିହୋଇବନେ ସିର୍ବ୍ରି ଧିଯିଲୀ ଅନ୍ତରାପାନଗଳିନ୍ଦ୍ରିୟରେ ତେଗେଦୁ କୌଣସି ଉଲାପିନ୍ଦ୍ରିୟରେ ଅରୁଣ ଦାବୀଦରନ ମାଗନାରେ ଶେରିଲୋହାରେନନ୍ତିରୁ ଅରସନନ୍ତାରିଯିବା ଜାଦୋକଣନ୍ତିରୁ ମୁକା ଯାଇକଣନ୍ତାରିଯିବା ଯିହୋଇବନେ ସିର୍ବ୍ରି ଧିଯିଲୀ ଅଭିଷେଖିନ୍ଦ୍ରିୟରେ ଅଫିସିଦରୁ ।

23 ఆ బలిక సోలొమోనును తన్న తండెయ బదలాగి రాజునాగి ప్రభువిన సింహాసనద మేలి కుళీతుకొండను. సోలొమోనున్న ఎల్లా ఇస్రేలరుగౌరివిసిదరు మత్తు విధేయరాదరు. ²⁴ ఎల్లానాయికరు, స్నేహితుడావిధన గండుమక్కలుసోలొమోనున్న తమ్ము అరసెనన్నాగి స్క్రీకరిసిఅవసిగి విధేయరాదరు. ²⁵ యిహోవపు సోలొమోనున్న ఆతీయవది అభివృద్ధిపడిశిదను. ఇస్రేలినల్లిడ్చ యావ అరసెనిగూ సోలొమోనునిగిద్దమ్మగౌరపు ప్రభపు జరలిల.

ದಾವೀದನ ಮರಣ

26-27 ଜୀବ୍ୟନ ମୁଗ୍ନାଦ ଦାଖିଦନୁ ଜ୍ଞାନେ ଲରନ୍ତୁ
ନଲପତ୍ର ପରୁଷ ଆଳିଦନୁ. ଅବସୁ ହେବ୍ରୋଏନିନଲ୍ଲି
ପଶୁପରୁଷ ରାଜ୍ଯପାଲନେ ମାକିଦନୁ ମୁତ୍ତ ଜୀରୁନ
ଲେମିନଲ୍ଲି ମୂଳପତ୍ର ମୁଖର ପରୁଷ ଆଳିଦନୁ.
28 ଅବସୁ ବନ୍ଧୁ ମୁଦୁକଣାରି ସତ୍ତନୁ. ଅବସ ଦିଇଶାର
ଯୁଷ୍ମଦଲ୍ଲି ହେବ୍ରୋଦ ଗୌରପ ସନ୍ତୁନ୍ଗଳି ଦୋରେତପୁ).
ଅବସ ନଂତରେ ମୁଗ୍ନାଦ ସୋଲୋମୋନନ୍ତୁ
ଅରସନାଦନୁ.

29 ପ୍ରାଚୀରଙ୍ଗଧିନିଦ ହିତିଦୁ କୌଣସିଯତନକ ଦାଏଇ
ଦନୁ ମାକିଦ ଏଲାଙ୍କ କୃତ୍ତିଗଳିନ୍ଦୁ ଦଶିଂ ଯାଦ
ସମ୍ମଵେଳ, ପ୍ରାଦିଯାଦ ନାତାନ ମୁତ୍ତ ଦଶିଂ
ଯାଦ ଗାଦ୍ବ ଜ୍ଵର ଚରିତ୍ରୀଗଳିଲ୍ଲ ବରେଯିଲ୍ଲ ଫଟିବେ.
30 ଜ୍ଞାନେଲିନ ରାଜନାଗିର୍ଦ୍ଦାନ୍ତ ଦାଏଇଦନୁ ମାକିଦ
ଏଲାଙ୍କ ସାହେନ୍କୃତ୍ତିଗଳିନ୍ଦୁ ଅବନ ପରାକ୍ରମ ମୁତ୍ତ
ଅବନିଗେ ସଂଭବିଶିଦେଲ୍ଲ ଦ୍ଵାର କୁରିତାରି ଅପୁଗଳିଲ୍ଲ
ବରେଯିଲାଗିଦେ. ଜ୍ଞାନେଲିନ ମୁତ୍ତ ଅଦର ସମୀଏପଦଲ୍ଲ
ଅନ୍ତ ଜନାଂଗଗଳ କୁରିତାଦ ସଂଗତିଗଳିନ୍ଦୁ ଅପୁଗଳିଲ୍ଲ
ବରେଯିଲାଗିଦେ.

License Agreement for Bible Texts

World Bible Translation Center
Last Updated: September 21, 2006

Copyright © 2006 by World Bible Translation Center
All rights reserved.

These Scriptures:

- Are copyrighted by World Bible Translation Center.
- Are not public domain.
- May not be altered or modified in any form.
- May not be sold or offered for sale in any form.
- May not be used for commercial purposes (including, but not limited to, use in advertising or Web banners used for the purpose of selling online add space).
- May be distributed without modification in electronic form for non-commercial use. However, they may not be hosted on any kind of server (including a Web or ftp server) without written permission. A copy of this license (without modification) must also be included.
- May be quoted for any purpose, up to 1,000 verses, without written permission. However, the extent of quotation must not comprise a complete book nor should it amount to more than 50% of the work in which it is quoted. A copyright notice must appear on the title or copyright page using this pattern: "Taken from the HOLY BIBLE: EASY-TO-READ VERSION™ © 2006 by World Bible Translation Center, Inc. and used by permission." If the text quoted is from one of WBTC's non-English versions, the printed title of the actual text quoted will be substituted for "HOLY BIBLE: EASY-TO-READ VERSION™." The copyright notice must appear in English or be translated into another language. When quotations from WBTC's text are used in non-saleable media, such as church bulletins, orders of service, posters, transparencies or similar media, a complete copyright notice is not required, but the initials of the version (such as "ERV" for the Easy-to-Read Version™ in English) must appear at the end of each quotation.

Any use of these Scriptures other than those listed above is prohibited. For additional rights and permission for usage, such as the use of WBTC's text on a Web site, or for clarification of any of the above, please contact World Bible Translation Center in writing or by email at distribution@wbtc.com.

World Bible Translation Center
P.O. Box 820648
Fort Worth, Texas 76182, USA
Telephone: 1-817-595-1664
Toll-Free in US: 1-888-54-BIBLE
E-mail: info@wbtc.com

WBTC's web site – World Bible Translation Center's web site: <http://www.wbtc.org>

Order online – To order a copy of our texts online, go to: <http://www.wbtc.org>

Current license agreement – This license is subject to change without notice. The current license can be found at: <http://www.wbtc.org/downloads/biblelicense.htm>

Trouble viewing this file – If the text in this document does not display correctly, use Adobe Acrobat Reader 5.0 or higher. Download Adobe Acrobat Reader from:
<http://www.adobe.com/products/acrobat/readstep2.html>

Viewing Chinese or Korean PDFs – To view the Chinese or Korean PDFs, it may be necessary to download the Chinese Simplified or Korean font pack from Adobe. Download the font packs from:
<http://www.adobe.com/products/acrobat/acrasianfontpack.html>